



ಕರ್ನಾಟಕ ಸರ್ಕಾರ
Government of Karnataka

ಆರ್ಥಿಕ ಇಲಾಖೆ

ಮಧ್ಯಮಾವಧಿ ವಿತ್ತೀಯ ಯೋಜನೆ

2011 – 2015

(2011ನೆಯ ಇಸವಿ ಫೆಬ್ರವರಿ ತಿಂಗಳಲ್ಲಿ ವಿಧಾನಮಂಡಲದ ಮುಂದೆ ಮಂಡಿಸಿದಂತೆ)
(As Presented to the Legislature)

ಅನುಸರಣಾ ಹೇಳಿಕೆ

- ಈ 2011-15ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ(2002)ರ 3ನೇ ಪ್ರಕರಣದ ಅನುಸಾರ ವಿಧಾನಮಂಡಲದ ಮುಂದೆ ಮಂಡಿಸಲಾಗಿದೆ.
- ಅಧಿನಿಯಮದ 3ನೇ ಪ್ರಕರಣವು ಮಧ್ಯಮಾವಧಿ ವಿತ್ತೀಯ ಯೋಜನೆಯು ಈ ಮುಂದಿನ ಅಂಶಗಳನ್ನು ಹೊಂದಿರಬೇಕೆಂದು ಅಗತ್ಯಪಡಿಸುತ್ತದೆ.
 1. ಹಿಂದಿನ ವರ್ಷಗಳಲ್ಲಿ ನಿಗದಿಪಡಿಸಿದ ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನ (ಅಧ್ಯಾಯ 2).
 2. ಇತ್ತೀಚಿನ ಆರ್ಥಿಕ ಪ್ರವೃತ್ತಿಗಳು ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಿರೀಕ್ಷೆಯ ಹೇಳಿಕೆ (ಅಧ್ಯಾಯ 3).
 3. ಸರ್ಕಾರದ ಕಾರ್ಯತಂತ್ರದ ಆದ್ಯತೆಗಳು ಮತ್ತು ಪ್ರಮುಖ ವಿತ್ತೀಯ ನೀತಿಗಳು ಮತ್ತು ಅವುಗಳ ದೃಢತೆಯ ಮೌಲ್ಯಮಾಪನ (ಅಧ್ಯಾಯ 4ರಿಂದ 7).
 4. ನಾಲ್ಕು ವರ್ಷಗಳ ಚಲನಶೀಲ ಗುರಿಗಳು (ಅಧ್ಯಾಯ 7).
 5. ರಾಜಸ್ವ ಕೊರತೆ ಮತ್ತು ಉತ್ಪಾದನಾ ಉದ್ದೇಶಗಳಿಗಾಗಿ ಬಂಡವಾಳ ಸ್ವೀಕೃತಿಗಳ ಬಳಕೆಗೆ ಸಂಬಂಧಿಸಿದಂತೆ ಸುಸ್ಥಿರತೆಯ ನಿರ್ಧರಣೆ.

ಪರಿವಿಡಿ	ಕ್ರಮ ಸಂಖ್ಯೆ
ಅಧ್ಯಾಯ 1: ಪೀಠಿಕೆ	01
ಆರ್ಥಿಕ ನೋಟ ವಿತ್ತೀಯ ಪರಿಸ್ಥಿತಿ ಪ್ರಮುಖ ಸವಾಲುಗಳು ಮತ್ತು ಮುಂದಿನ ದಾರಿ	
ಅಧ್ಯಾಯ 2: ವಿತ್ತೀಯ ನಿರ್ವಹಣೆ ಮೌಲ್ಯಮಾಪನ	09
ವಿತ್ತೀಯ ಸೂಚಕಗಳ ನಿರ್ವಹಣೆ ಹೆಚ್ಚುವರಿ ರಾಜಸ್ವ ಕೊರತೆ	
ಅಧ್ಯಾಯ 3: ಸ್ಥೂಲ ಆರ್ಥಿಕ ದೃಷ್ಟಿಕೋನ	15
ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ಹಣದುಬ್ಬರದ ಪ್ರವೃತ್ತಿಗಳು ಕಾರ್ಯನೀತಿ ಪ್ರಯತ್ನಗಳು	
ಅಧ್ಯಾಯ 4: ರಾಜಸ್ವ ಸುಧಾರಣೆಗಳು ಮತ್ತು ಪರಿಕಲ್ಪನೆ	19
ಪ್ರಮುಖ ಸ್ವಂತ ತೆರಿಗೆ ರಾಜಸ್ವಗಳ ಪ್ರವೃತ್ತಿ ವಾಣಿಜ್ಯ ತೆರಿಗೆಗಳು ಅಬಕಾರಿ ಮುದ್ರಾಂಕ ಮತ್ತು ನೋಂದಣಿ ಮೋಟಾರು ವಾಹನ ತೆರಿಗೆಗಳು ತೆರಿಗೆ ರಹಿತ ರಾಜಸ್ವ ಅ) ಪ್ರಮುಖ ಮತ್ತು ಅಪ್ರಮುಖ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕ (ರಾಯಲ್ಟಿ) ಆ) ಜಮೀನು ಮಾರಾಟದಿಂದ ಸ್ವೀಕೃತಿಗಳು	
ಅಧ್ಯಾಯ 5: ವೆಚ್ಚ ನಿರ್ವಹಣೆ ಮತ್ತು ಪರಿಕಲ್ಪನೆ	28
ಕೃಷಿ ಗ್ರಾಮೀಣ ಅಭಿವೃದ್ಧಿ ಆರೋಗ್ಯ ಮತ್ತು ಶಿಕ್ಷಣ ವಿದ್ಯುತ್ ನಗರಾಭಿವೃದ್ಧಿ ಬದ್ಧ ವೆಚ್ಚಗಳು	
ಅಧ್ಯಾಯ 6: ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ವ್ಯವಸ್ಥಿತ ಸುಧಾರಣೆಗಳು	42
ವೆಚ್ಚ ಸುಧಾರಣಾ ಆಯೋಗ ಮಾಹಿತಿ ತಂತ್ರಜ್ಞಾನ ಉಪಕ್ರಮಗಳು ಖಜಾನೆ 2	
ಅಧ್ಯಾಯ 7: ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು 2010-14	49

ಅಧ್ಯಾಯ-1

ಪೀಠಿಕೆ

(ಎ) ಆರ್ಥಿಕ ನೋಟ

1. 2010-11 ರ ಸಾಲಿನಲ್ಲಿ ಗಮನಿಸಲಾದ ಆರ್ಥಿಕ ಸ್ಥಿತಿಯಲ್ಲಿನ ಹೆಚ್ಚು ಬೆಳವಣಿಗೆಯ ಮುಂದುವರಿಕೆಯ ನಿರೀಕ್ಷೆಯಲ್ಲಿ ಈ ಮಧ್ಯಮಾವಧಿ ವಿತ್ತೀಯ ಯೋಜನೆ 2011-15ನ್ನು ಮಂಡಿಸಲಾಗುತ್ತಿದೆ. 2008-09 ರ ಸಾಲಿನಲ್ಲಿನ ಆರ್ಥಿಕ ಹಿನ್ನೆಡೆಯ ಹಾಗೂ 2009-10 ರಲ್ಲಿನ ಆರ್ಥಿಕ ಚೇತರಿಕೆಯ ಸೂಚನೆ ಹಿನ್ನೆಲೆಯಲ್ಲಿ ಹಿಂದಿನ ಮಧ್ಯಮಾವಧಿ ವಿತ್ತೀಯ ಯೋಜನೆ 2010-14 ನ್ನು ಮಂಡಿಸಲಾಗಿತ್ತು. ಇತ್ತೀಚಿನ ವಿಶ್ವ ಆರ್ಥಿಕ ನೋಟ ಮುನ್ನಂದಾಜುಗಳು

2011 ನೇ ವರ್ಷದಲ್ಲಿ ಆರ್ಥಿಕ ಬೆಳವಣಿಯಾಗುವುದಾಗಿ ಮತ್ತು ಆರ್ಥಿಕ ಅಭಿವೃದ್ಧಿಯು ಏರಿಕೆಯಾಗುವುದಾಗಿ ತಿಳಿಸುತ್ತದೆ. ಸಹಜ ಸ್ಥಿತಿಗಳಲ್ಲಿ ಭಾರತದ ಆರ್ಥಿಕ ಸ್ಥಿತಿಯು ಶೇ.8.4 ರಷ್ಟು ಬೆಳವಣಿಯಾಗುವುದಾಗಿ ಅಂದಾಜು ಮಾಡಲಾಗಿದೆ. ಫೆಬ್ರವರಿ, 2011 ರಲ್ಲಿ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯು, ಭಾರತದ ನಿವ್ವಳ ದೇಶೀಯ ಉತ್ಪನ್ನವು 2011-12ರ ಸಾಲಿನಲ್ಲಿ ಶೇ.9 ರಷ್ಟು ಬೆಳವಣಿಯಾಗುವುದಾಗಿ ಮುನ್ನಂದಾಜು ಮಾಡಿದೆ. ಭಾರತ ರಿಸರ್ವ್ ಬ್ಯಾಂಕ್ ಜನವರಿ 2011 ರಲ್ಲಿ ಬಿಡುಗಡೆ ಮಾಡಿದ ತನ್ನ ಮೂರನೇ ತ್ರೈಮಾಸಿಕದ ಅವಲೋಕನದಲ್ಲಿ ಉಲ್ಲೇಖಿಸಿರುವ ವೃತ್ತಿನಿರತ ಮುನ್ನಂದಾಜುದಾರರ ಸಮೀಕ್ಷೆಯಲ್ಲಿ

2011-12ರಲ್ಲಿ ಭಾರತದ ನಿವ್ವಳ ದೇಶೀಯ ಉತ್ಪನ್ನವು ಶೇ.8.5 ರಷ್ಟು ಬೆಳವಣಿಯಾಗುತ್ತದೆಯೆಂದು ತಿಳಿಸಲಾಗಿದೆ.

2. ಹಿಂದಿನ ವರ್ಷದಲ್ಲಿ ಶೇ.8 ರಷ್ಟು ನಿವ್ವಳ ದೇಶೀಯ ಉತ್ಪನ್ನಕ್ಕೆ ಹೋಲಿಸಿದರೆ, 2010-11 ರ ಸಾಲಿನಲ್ಲಿ ಭಾರತದ ಆರ್ಥಿಕ ಸ್ಥಿತಿಯು ರೂ.4,879,272.00 ಕೋಟಿಗಳ ನಿವ್ವಳ ದೇಶೀಯ ಉತ್ಪನ್ನದೊಂದಿಗೆ ಶೇ.8.6 ರಷ್ಟು ನಿವ್ವಳ ದೇಶೀಯ ಉತ್ಪನ್ನದ ಬೆಳವಣಿಯಾಗಿದೆ. ಕರ್ನಾಟಕದ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಜಿಎಸ್‌ಡಿಪಿ) 2010-11 ರಲ್ಲಿ (ಚಾಲ್ತಿ ಪ್ರಮಾಣಗಳಲ್ಲಿ) 397938.00 ಕೋಟಿ ರೂ.ಗಳಾಗುವುದಾಗಿ ಅಂದಾಜು ಮಾಡಲಾಗಿದೆ. ಸ್ಥಿರ ದರಗಳಲ್ಲಿ, ಜಿಎಸ್‌ಡಿಪಿ, ಹಿಂದಿನ ವರ್ಷದಲ್ಲಿನ ಶೇ.5.2 ರಷ್ಟಕ್ಕೆ ಹೋಲಿಸಿದರೆ, 2010-11 ರಲ್ಲಿ ಶೇ.8.2 ರಷ್ಟು ಬೆಳವಣಿಯಾಗುವುದಾಗಿ ಅಂದಾಜಿಸಲಾಗಿದೆ. ಒಂದು ವರ್ಷದಲ್ಲಿ ಆದಂತಹ ಬೆಳವಣಿಗೆ ಪ್ರಮಾಣದಲ್ಲಿನ ಶೇ.3 ರಷ್ಟು ಹೆಚ್ಚಳವು ರಾಜ್ಯದ ಆರ್ಥಿಕ ಸ್ಥಿತಿಯು, ಆರ್ಥಿಕ ಹಿಂಜರಿಕೆ ಅವಧಿಗೆ ಮುಂಚೆ ನೋಡಲಾದ ತನ್ನ ಅತ್ಯಂತ ಬೆಳವಣಿಗೆ ಪಥವನ್ನು ಮತ್ತೆ ಪಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ.

1. ಈ ಮುನ್ನಂದಾಜುಗಳು ಕ್ಯಾಲೆಂಡರ್ ವರ್ಷಕ್ಕೆ ಸಂಬಂಧಿಸಿರುತ್ತವೆ

<http://www.imf.org/external/pubs/ft/weo/2011/update/01/index.htm>

2. http://eac.gov.in/reports/eoout_1011.pdf

3. ಫೆಬ್ರವರಿ 2011 ರಲ್ಲಿ ಸಿಎಸ್‌ಬಿ ಬಿಡುಗಡೆ ಮಾಡಿದ 2004-05 ರ ಸ್ಥಿರದರಗಳಲ್ಲಿನ ಮುಂಗಡ ಅಂದಾಜುಗಳು.

3. 2010-11 ರ ಸಾಲಿನಲ್ಲಿ ಅಂದಾಜಿತ ಬೆಳವಣಿಗೆಯು ಮುಖ್ಯವಾಗಿ ಸೇವಾ ವಲಯದಲ್ಲಿನ ಬೆಳವಣಿಗೆಯಿಂದ ಹಾಗೂ ಭಾಗಶಃ ಪುನಶ್ಚೇತನ ಕೃಷಿ ವಲಯದ ಬೆಳವಣಿಗೆಯಿಂದ ಉಂಟಾಗಿರುತ್ತದೆ. ಸೇವಾ ವಲಯ ಬೆಳವಣಿಗೆಯು 2009-10 ರಲ್ಲಿದ್ದ ಶೇ.3.7 ರಿಂದ 2010-11 ರಲ್ಲಿ ಶೇ.9.7 ಕ್ಕೆ ಹೆಚ್ಚಳವಾಗಿದೆ. ಈ ವರ್ಷದ ಸಾಲಿನಲ್ಲಿ ಕರ್ನಾಟಕದಲ್ಲಿ ಬಿದ್ದಂತಹ ಅನುಕೂಲಕರವಾದ ಮಳೆಯ ಕಾರಣದಿಂದಾಗಿ ಕೃಷಿ ಬೆಳವಣಿಗೆ ಹೆಚ್ಚಾಗಿ ಇದರಿಂದ 125 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ದಾಖಲೆ ಉತ್ಪಾದನೆ ಮತ್ತು ಅದೇ ರೀತಿಯಾಗಿ ಇತರ ಬೆಳೆಗಳ ಅತ್ಯಂತ ಹೆಚ್ಚಿನ ಉತ್ಪಾದನೆಯು ಆಗಿದೆ. ಈ ವಲಯದಲ್ಲಿ 2009-10 ರಲ್ಲಿದ್ದ ಶೇ.4.3 ರಷ್ಟಕ್ಕೆ ಹೋಲಿಸಿದರೆ 2010-11 ರಲ್ಲಿ ಶೇ.5.9 ರಷ್ಟು ಬೆಳವಣಿಗೆಯಾಗಿದೆ. 2010-11 ರ ಸಾಲಿನಲ್ಲಿ, ಕೃಷಿ ವಲಯದ ಪಾಲು ಸುಮಾರು ಶೇ.17ರಷ್ಟಿತ್ತು. ಹಾಗೆಯೇ ಕೈಗಾರಿಕೆ ಮತ್ತು ಸೇವಾ ವಲಯಗಳ ಪಾಲು ಕ್ರಮವಾಗಿ ಶೇ.28 ಮತ್ತು ಶೇ.55 ರಷ್ಟಿತ್ತು.
4. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಗಂಭೀರವಾಗಿ ಬಾಧಕಗೊಂಡಿದ್ದ ಆರ್ಥಿಕ ಸ್ಥಿತಿಯಲ್ಲಿನ ಅಗಾಧ ಬೆಳವಣಿಗೆಯ ನಿರೀಕ್ಷೆಯಲ್ಲಿ ಎಂಟಿಎಫ್‌ಪಿ 2011-14 ನ್ನು ಮಂಡಿಸಿರುತ್ತದೆ. ಎಂಟಿಎಫ್‌ಪಿ 2011-14 ರಲ್ಲಿ 2010-11 ರ ಸಾಲಿನಲ್ಲಿ ಶೇ.8 ರಷ್ಟು ಸಹಜ ಬೆಳವಣಿಗೆ ಪ್ರಮಾಣವನ್ನು ಊಹಿಸಲಾಗಿದೆ. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಬಿಡುಗಡೆ ಮಾಡಿದ ಮುಂಗಡ ಅಂದಾಜಿನಲ್ಲಿ ಬೆಳವಣಿಗೆ ಪ್ರಮಾಣವು ಶೇ.8.2 ರಷ್ಟಿತ್ತು. ಇದರ ಪರಿಣಾಮವಾಗಿ, ಪ್ರಸ್ತುತ ವರ್ಷದ ಬೆಳವಣಿಗೆಯ ಗತಿಯು ವರ್ಷದ ಪ್ರಾರಂಭದಲ್ಲಿ ಏನನ್ನು ನಿರೀಕ್ಷಿಸಲಾಗಿತ್ತೋ ಅದಕ್ಕಿಂತಲೂ ಉತ್ತಮವಾಗಿದೆ.
5. ಕೆಳಗೆ ಕೋಷ್ಟಕದಲ್ಲಿ-1 ರಲ್ಲಿ ಭಾರತದ ಜಿಡಿಪಿ ಮತ್ತು ಕರ್ನಾಟಕದ ಜಿಎಸ್‌ಡಿಪಿ ನಡುವಣ ವಾರ್ಷಿಕ ಬೆಳವಣಿಗೆ ಪ್ರಮಾಣಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಪೂರ್ವ ಆರ್ಥಿಕ ಹಿಂಜರಿತದ ಅವಧಿಯಲ್ಲಿ ರಾಜ್ಯದ ಜಿಎಸ್‌ಡಿಪಿ ರಾಷ್ಟ್ರೀಯ ಜಿಡಿಪಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿತ್ತು. ಅಂಕಿಸಂಖ್ಯೆಗಳನ್ನು ನೋಡಲಾಗಿ ವಿಶ್ವ ಆರ್ಥಿಕ ಹಿಂಜರಿತದ ಪರಿಣಾಮವು ರಾಷ್ಟ್ರಕ್ಕಿಂತ ಹೆಚ್ಚಾಗಿ ರಾಜ್ಯದ ಮೇಲೆ ಉಂಟಾಗಿರುತ್ತದೆ. ಇದಕ್ಕೆ ಮೂಲ ಕಾರಣವೆಂದರೆ, ರಾಜ್ಯದ ಆರ್ಥಿಕ ಸ್ಥಿತಿಯು ವಿಶ್ವದ ಆರ್ಥಿಕ ಸ್ಥಿತಿಗೆ ಮಾಹಿತಿ ತಂತ್ರಜ್ಞಾನ ಮತ್ತು ಖನಿಜಗಳ ರಫ್ತು ಮತ್ತು ಕೃಷಿ ವಲಯದಲ್ಲಿನ ತಗ್ಗಿದ ಬೆಳವಣಿಗೆಯ ಮೂಲಕ ನೇರವಾಗಿ ಸಂಬಂಧಿಸಿರುವುದರಿಂದ ಆಗಿರುತ್ತದೆ. ರಾಜ್ಯದಲ್ಲಿ ಗ್ರಾಹಕರ ಆದಾಯ ಮತ್ತು ವೆಚ್ಚದ ಮೇಲೆ ಮಾಹಿತಿ ತಂತ್ರಜ್ಞಾನ ವಲಯದ ಕೊಡುಗೆಯು ಬಹು ಪ್ರಾಮುಖ್ಯವಾಗಿರುತ್ತದೆ. ಮಾಹಿತಿ ತಂತ್ರಜ್ಞಾನ ವಲಯವು ಒಟ್ಟಾರೆಯಾಗಿ ಹಿಂಜರಿತವನ್ನು ಎದುರಿಸಿದ್ದುದರಿಂದ 2008-10 ರ ಅವಧಿಯಲ್ಲಿ ರಾಜ್ಯದ ಜಿ.ಡಿ.ಪಿ. ಬೆಳವಣಿಗೆ ಕೂಡ ತಗ್ಗಿತು. ಆದಾಗ್ಯೂ ನಂತರ ಗ್ರಾಹಕರ ವೆಚ್ಚದ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿತು.

ಕೋಷ್ಟಕ - 1

ಕಳೆದ ನಾಲ್ಕು ವರ್ಷಗಳ (2004-05 ಶ್ರೇಣಿಗಳು) ಕಾಲದಲ್ಲಿ ಭಾರತದ ಜಿ.ಡಿ.ಪಿ. ಮತ್ತು ಕರ್ನಾಟಕದ ಜಿ.ಎಸ್.ಡಿ.ಪಿ. ಇವುಗಳ ವಾರ್ಷಿಕ ಬೆಳವಣಿಗೆ ಪ್ರಮಾಣಗಳಲ್ಲಿನ ಪ್ರವೃತ್ತಿಗಳು.

	2006-07	2007-08	2008-09	2009-10 ಶೀ.ಅಂ.	2010-11 ಮು.ಅಂ.	2011-12 (ಮುನ್ನಂದಾಜು*)
ಭಾರತದ ಜಿ.ಡಿ.ಪಿ.	9.7	9.2	6.7	8.0	8.6	9.00
ಕರ್ನಾಟಕದ ಜಿ.ಎಸ್.ಡಿ.ಪಿ.	10.1	12.9	3.7	5.2	8.2	8.5

ಕ್ಯಾ.ಇ.: ಶೀಘ್ರ ಅಂದಾಜುಗಳು , ಎ.ಇ. : ಮುಂಗಡ ಅಂದಾಜುಗಳು

ಜಿ.ಡಿ.ಪಿ.ಯ ಮುನ್ನಂದಾಜುಗಳನ್ನು ಜನವರಿ 2011 ರಲ್ಲಿ ಬಿಡುಗಡೆ ಮಾಡಿದ ಆರ್.ಬಿ.ಐ ಮ್ಯಾಕ್ರೋ ಇಕಾನಿಮಿಕ್ ಕಾರ್ಯ ನೀತಿ ಅವಲೋಕನದಲ್ಲಿ ಉಲ್ಲೇಖಿಸಿದ ಮುನ್ನಂದಾಜುದಾರರ ಸಮೀಕ್ಷೆ ಹಾಗೂ ಫೆಬ್ರವರಿ 2011 ರ ಪ್ರಧಾನ ಮಂತ್ರಿಯವರ ಸಲಹಾ ಸಮಿತಿಯ ಅಂದಾಜುಗಳಿಂದ ತೆಗೆದುಕೊಂಡಿದೆ.

6. ಮುಂದುವರಿದು, ಭಾರತ ಆರ್ಥಿಕ ಸ್ಥಿತಿಯು ಬೆಳವಣಿಗೆಯ ರಭಸವನ್ನು ಮುಂದುವರೆಸಿ ಸೇವಾ ವಲಯದಲ್ಲಿ ಅತ್ಯಂತ ಹೆಚ್ಚಿನ ಬೆಳವಣಿಗೆ ಪಥಕ್ಕೆ ಹಿಂದಿರುಗುವಂತೆ ಮಾಡುವ ಮೂಲಕ ಸ್ಥೂಲಾಧಾರಿತ ಅಗಾಧ ಬೆಳವಣಿಗೆಯನ್ನು ಮುಂದುವರೆಸುವುದೆಂಬ ಸೂಚನೆಗಳಿವೆ. ಆದರೆ, ಪ್ರಸಕ್ತ ವರ್ಷದಲ್ಲಿ ಪ್ರಾರಂಭವಾಗಿರುವ ಅಗತ್ಯ ವಸ್ತುಗಳ ಬೆಲೆಗಳ ಚಂಚಲತೆಯು ಅಲ್ಪಾವಧಿಯಿಂದ ಮಧ್ಯಮಾವಧಿವರೆಗೆ ಮುಂದುವರಿಯುವ ಸಂಭವವಿದೆ. ಕರ್ನಾಟಕ ಆರ್ಥಿಕ ಸ್ಥಿತಿಯು ಜಾಗತಿಕ ಅಗತ್ಯ ವಸ್ತುಗಳ ಬೆಲೆಗಳಲ್ಲಿ ವಿಶೇಷವಾಗಿ ಬೆಳವಣಿಗೆಯ ಹಿಂಜರಿತದ ತೊಂದರೆಗೆ ಒಳಗಾಗಬಹುದಾದ ಆಹಾರ ಮತ್ತು ಇಂಧನ ಸಂಬಂಧದಲ್ಲಿ ಬದಲಾವಣೆಗೆ ಪ್ರತಿರಕ್ಷಿತವಾಗಿರುವುದಿಲ್ಲ. 2011-12 ರಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯು ರಾಷ್ಟ್ರೀಯ ಆರ್ಥಿಕ ಸ್ಥಿತಿಯ ಮಾದರಿಯಲ್ಲಿಯೇ ಶೇ.8.5 ರಷ್ಟು ಬೆಳವಣಿಗೆಯಾಗುವುದಾಗಿ ಅಂದಾಜು ಮಾಡಲಾಗಿದೆ.

(ಬಿ) ವಿತ್ತೀಯ ಪರಿಸ್ಥಿತಿ

7. ರಾಜ್ಯ ಸರ್ಕಾರವು, ಕರ್ನಾಟಕ ಸರ್ಕಾರಿ ಖಾತರಿ ಮೇಲಿನ ಗರಿಷ್ಠಮಿತಿ ಅಧಿನಿಯಮ, 1999 ಹಾಗೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002 ಇವುಗಳಂಥ ವಿತ್ತೀಯ ಹೊಣೆಗಾರಿಕೆ ಶಾಸನಗಳನ್ನು ಜಾರಿಮಾಡಿರುವುದರಿಂದ ವಿತ್ತೀಯ ಕೋಡಿಕರಣದ ಪಥದಲ್ಲಿದೆ. ರಾಜ್ಯವು 2004-05 ರಿಂದಲೂ ನಿರಂತರವಾಗಿ ರಾಜಸ್ವ ಹೆಚ್ಚಳವನ್ನು ದಾಖಲಿಸಿರುತ್ತದೆ. 2008-09 ಹಾಗೂ 2009-10 ನೇ ವರ್ಷಗಳಲ್ಲಿ ಮಾತ್ರ ಕೇಂದ್ರ ಸರ್ಕಾರದ ಸಲಹೆ ಆಧಾರದ ಮೇಲೆ ಆರ್ಥಿಕ ಹಿಂಜರಿತದಿಂದ ಪಾರಾಗಲು ಸಾರ್ವಜನಿಕ ವೆಚ್ಚವನ್ನು ವೇಗಗೊಳಿಸುವುದಕ್ಕೆ 2008-09 ರಲ್ಲಿ ಶೇ.3 ರಷ್ಟು ವಿತ್ತೀಯ ಕೊರತೆ ಮಿತಿಯನ್ನು ಜಿ.ಎಸ್.ಡಿ.ಪಿ.ಯ ಶೇ.3.5 ಕ್ಕೆ ಮತ್ತು 2009-10ರಲ್ಲಿ ಶೇ.4 ಕ್ಕೆ ಹೆಚ್ಚಿಸಲಾಯಿತು. ಭಾರತ ಸರ್ಕಾರವು, ರಾಜ್ಯಗಳು ಅಂತಹ ವರ್ಷಗಳಲ್ಲಿ ರಾಜಸ್ವ ಕೊರತೆಗಳನ್ನು, ನೀಗಿಸಿಕೊಳ್ಳಲು ಸಹ ಅವಕಾಶ ನೀಡಿದೆ. ಕಷ್ಟಕರವಾದ

ಕಾಲಗಳಿದ್ದರೂ, ರಾಜ್ಯವು ಎರಡು ವರ್ಷಗಳ ಅವಧಿಯಲ್ಲಿ ಸಂಪೂರ್ಣವಾಗಿ ಬಂಡವಾಳ ವೆಚ್ಚಗಳ ಸಂಬಂಧದಲ್ಲಿ ಹೆಚ್ಚಿಸಲಾದ ಸಾಲಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯದ ಹೆಚ್ಚುವರಿ ಪರಿಸ್ಥಿತಿಯನ್ನು ನಿರ್ವಹಿಸಿಕೊಂಡು ಬಂದಿತ್ತು.

8. ವಿತ್ತೀಯ ಮಾರ್ಗದರ್ಶಿಗಳನ್ನು ಅನುಸರಿಸುವುದಕ್ಕೆ ಸಂಬಂಧಿಸಿದ ಹದಿಮೂರನೆಯ ಹಣಕಾಸು ಆಯೋಗದ ಶಿಫಾರಸುಗಳ ಅನುಸರಣೆಯಲ್ಲಿ, ರಾಜ್ಯ ಸರ್ಕಾರವು 2010-15 ರವರೆಗಿನ ವರ್ಷಗಳಿಗಾಗಿನ ಜಿ.ಎಸ್.ಡಿ.ಪಿ.ಯ ಶೇಕಡವಾರಾಗಿ ವಿತ್ತೀಯ ಕೊರತೆ, ರಾಜ್ಯದ ಕೊರತೆ ಹಾಗೂ ಬಾಕಿ ಇರುವ ಸಾಲಕ್ಕೆ ಸಂಬಂಧಿಸಿದ ಗರಿಷ್ಠ ಮಿತಿಯ ಹೊಸ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಸದರಿ ಶಿಫಾರಸುಗಳ ಹಿನ್ನೆಲೆಯಲ್ಲಿ ಕೆ.ಎಫ್.ಆರ್.ಎ.ಗೆ ತಿದ್ದುಪಡಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ಇನ್ನು ಮುಂದೆ ರಾಜ್ಯದ ನಿರ್ದಿಷ್ಟ ಅನುದಾನಗಳು ಬಿಡುಗಡೆಗೆ ಮತ್ತು ಸಾಲ ಪರಿಹಾರ ಕ್ರಮಗಳ ಸಲುವಾಗಿ ಪೂರ್ವ ಷರತ್ತಾಗಿ ಕೆ.ಎಫ್.ಆರ್.ಎ ಇದಕ್ಕೆ ತಿದ್ದುಪಡಿ ಮಾಡಿದೆ. ರಾಜ್ಯಗಳು ಕೆ.ಎಫ್.ಆರ್.ಎ, ಇದಕ್ಕೆ ತಿದ್ದುಪಡಿಗಳನ್ನು ಮಾಡಿದ ತರುವಾಯ ಜಾರಿಗೆ ಬರುವ ಹೊಸ ಗರಿಷ್ಠ ಮಿತಿಗಳೊಳಗೆ ವಿತ್ತೀಯ ಗುರಿಗಳನ್ನು ನಿರ್ವಹಿಸಿಕೊಂಡು ಬರುವುದಾಗಿ ನಿರೀಕ್ಷಿಸಲಾಗಿದೆ.
9. ಇತ್ತೀಚಿಗೆ, ಕೇಂದ್ರೀಯ ಸಾಂಖ್ಯಿಕ ಸಂಸ್ಥೆಯಿಂದ ನೀಡಲಾದ ಸಲಹೆ ಪ್ರಕಾರ ಜಿ.ಎಸ್.ಡಿ.ಪಿ. ಅಂದಾಜುಗಳಿಗೆ ಸಂಬಂಧಿಸಿದಂತೆ, ಆಧಾರ ವರ್ಷವನ್ನು 1999-2000 ರಿಂದ 2004-05 ಕ್ಕೆ ಪರಿಷ್ಕರಿಸಲಾಗಿದೆ. ಈ ದಸ್ತಾವೇಜಿನಲ್ಲಿ ಆಧಾರವಾಗಿ 2004-05 ರೊಂದಿಗೆ ಹೊಸ ಸರಣಿಗಳ ಆಧಾರದ ಮೇಲೆ ಜಿ.ಎಸ್.ಡಿ.ಪಿ. ಅಂದಾಜುಗಳನ್ನು ಬೆಳೆಸಿಕೊಂಡಿದೆ. ಜಿ.ಎಸ್.ಡಿ.ಪಿ. ಪ್ರಮಾಣಕ್ಕೆ ಅನುಸಾರ ವಿತ್ತೀಯ ಕೊರತೆ ಮತ್ತು ಬಾಕಿ ಇರುವ ಸಾಲದ ಅಂದಾಜಿನ ಉದ್ದೇಶಕ್ಕಾಗಿ ರಾಜ್ಯದ ಕಾರ್ಯದ ವಿತ್ತೀಯ ಕ್ರೋಢಿಕರಣ ಮಾರ್ಗದರ್ಶಿ (2010-15) ಗಾಗಿ ಭಾರತ ಸರ್ಕಾರವು ಅಳವಡಿಸಿಕೊಂಡಿರುವ ಅಂದಾಜುಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಂತಹ ಅಂದಾಜುಗಳು ಸಿ.ಎಸ್.ಒ ಮಾರ್ಗಸೂಚಿಗಳ ಮೇಲೆ ಆಧಾರಿತವಾದ ಆರ್ಥಿಕ ಸಮೀಕ್ಷೆ 2010-11 ರಲ್ಲಿ ಒಳಗೊಂಡಿರುವ ಇತ್ತೀಚಿನ ಅಂದಾಜುಗಳಿಗಿಂತ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ.
10. ಕೆಳಗಿನ ಕೋಷ್ಟಕ-2 ರಲ್ಲಿ ಹೊಸ ಜಿ.ಎಸ್.ಡಿ.ಪಿ. ಸರಣಿಗಳ ಪ್ರಕಾರ 2004-05 ರ ನಂತರ ದಿಂದ ವಿತ್ತೀಯ ಕಾರ್ಯ ನಿರ್ವಹಣೆಯನ್ನು ತೋರಿಸಲಾಗಿದೆ.

ಕೋಷ್ಟಕ - 2

ವಿತ್ತೀಯ ಕಾರ್ಯನಿರ್ವಹಣೆ

ಬಾಬು	2004-05	2005-06	2006-07	2007-08	2008-09	2009-10	2010-11 ಪ.ಅಂ.	2011-12 ಆ.ಅಂ.
ಜಿಎಸ್‌ಡಿಪಿ	166306	195750	227831	270843	303058	335747	380872	434270
ವಿತ್ತೀಯ ಕೊರತೆ	3600	3687	4688	5331	8732	10874	11700	12481
ಜಿಎಸ್‌ಡಿಪಿ ಯ ಶೇಕಡವಾರಾಗಿ ಎಫ್‌ಡಿ	2.16%	1.88%	2.06%	1.97%	2.88%	3.24%	3.07%	2.87%
ರಾಜಸ್ವ ಕೊರತೆ	-1638	-2311	-4152	-3776	-1631	-1490	-1593	-1279
ಜಿಎಸ್‌ಡಿಪಿ ಶೇಕಡವಾರಾಗಿ ಆರ್‌ಡಿ	-0.98%	-1.18%	-1.82%	-1.39%	-0.54%	-0.44%	-0.42%	-0.29%

ಸಿ) ಪ್ರಮುಖ ಸವಾಲುಗಳು ಹಾಗೂ ಮುಂದಿನ ದಾರಿ:

11. **ಬಂಡವಾಳ ರೂಪಿಸಲು ಎರವಲು ನಿಧಿಗಳ ಬಳಕೆ:-** ರಾಜ್ಯ ಸರ್ಕಾರವು 2004-05ರಿಂದ ವಿತ್ತೀಯ ಧೈಯೋದ್ದೇಶಗಳು ಹಾಗೂ ನಿರ್ವಹಣಾ ತತ್ವಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದ್ದು ರೆವಿನ್ಯೂ ವೆಚ್ಚದ ಹೆಚ್ಚಳವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಸರ್ಕಾರವು 2008-09 ಹಾಗೂ 2009-10ರಲ್ಲಿ ಹೆಚ್ಚುವರಿ ಸಾಲಗಳ ಸೌಕರ್ಯವನ್ನು ಬಳಸಿಕೊಂಡು ಸಾಮಾಜಿಕ ವಲಯಕ್ಕೆ ಹಣಕಾಸು ಮೂಲ ಸೌಕರ್ಯ ಹಾಗೂ ನಿರ್ಮಾಣ ಕಾಮಗಾರಿಗಳನ್ನು ಸೃಜಿಸಿ ಅರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಆದರೂ 2011-12 ರ ನಂತರ ವಿತ್ತೀಯ ಕೊರತೆಯ ಮಿತಿಯು ಮೂಲತಃ ಕೆಎಫ್‌ಆರ್‌ಎ-ನಲ್ಲಿ ಅಧಿನಿಯಮಿಸಿದಂತೆ ಮತ್ತೆ ಜಿಎಸ್‌ಡಿಪಿಯ ಶೇ.3ರಷ್ಟಾಗುತ್ತದೆ. 2009-10ರಲ್ಲಿ ಅನುಮತಿಸಲಾಗಿದ್ದ ಶೇ.4ರಷ್ಟಿದ್ದ ವಿತ್ತೀಯ ಕೊರತೆಯ ಮಿತಿ 2011-12 ರ ನಂತರ ಶೇ.3ಕ್ಕೆ ಇಳಿಯುವುದರಿಂದ ಬಂಡವಾಳ ವೆಚ್ಚಕ್ಕೆ ಹಣ ನೀಡುವ ಸರ್ಕಾರದ ಸಾಮರ್ಥ್ಯಕ್ಕೆ ತಡೆಯುಂಟಾಗುತ್ತದೆ.

12. **ಸ್ವಂತ ತೆರಿಗೆ ಆದಾಯವನ್ನು ಜಿಎಸ್‌ಡಿಪಿ ಅನುಪಾತಕ್ಕೆ ಇನ್ನಷ್ಟು ಹೆಚ್ಚಿಸುವಲ್ಲಿ ಇರುವ ತೊಂದರೆ:-**
ರಾಜ್ಯ ಸರ್ಕಾರವು ದೇಶದಲ್ಲೇ ಅತ್ಯಧಿಕ ಜಿಎಸ್‌ಡಿಪಿ ಅನುಪಾತಕ್ಕೆ ತಕ್ಕ ಸ್ವಂತ ತೆರಿಗೆ ಆದಾಯವನ್ನು ಸತತವಾಗಿ ದಾಖಲಿಸುತ್ತ ಬಂದಿದೆ. ಉತ್ತಮ ಜಾರಿ ಕಾರ್ಯ, ಸಾಂಸ್ಥಿಕ ಸುಧಾರಣೆ ಹಾಗೂ ಉಸ್ತುವಾರಿ ಹಾಗೂ ಮಾಹಿತಿ ತಂತ್ರಜ್ಞಾನದ ಬಳಕೆಯಿಂದಾಗಿ ಇದು ಸಾಧ್ಯವಾಗಿದೆ. ಈಗಾಗಲೇ ಜಿಎಸ್‌ಡಿಪಿ ಅನುಪಾತಕ್ಕೆ ತಕ್ಕಂತೆ ಹೆಚ್ಚಿನ ತೆರಿಗೆ ಇರುವುದರಿಂದ ಇನ್ನಷ್ಟು ಹೆಚ್ಚಳ ಸಾಧಿಸುವುದು ಕಷ್ಟ. ಅಂತೆಯೇ ಪ್ರತಿ ಮುಂದಿನ ವರ್ಷಗಳಲ್ಲಿ ಅತ್ಯಧಿಕ ಮಟ್ಟದ ತೆರಿಗೆ ಬಯನ್ಸಿ ಸಾಧನೆ ಕಷ್ಟವಾಗುತ್ತದೆ. ಬಯನ್ಸಿಯನ್ನು ಜಿಎಸ್‌ಡಿಪಿಯ ಅಧಿಕ ಮಟ್ಟವನ್ನು ಧರಿಸಿ ಲೆಕ್ಕ ಹಾಕಲಾಗುತ್ತದೆ. ಹಿಂದಿನದಕ್ಕೆ ಹೋಲಿಸಿ ತೆರಿಗೆಗಳ ವೃದ್ಧಿಯ ಮಟ್ಟವನ್ನು ಕಾಯ್ದುಕೊಳ್ಳುವುದು ಒಂದು ಸವಾಲೇ ಸರಿ. ಏಕೆಂದರೆ ಅಧಿಕ ಮಟ್ಟದಿಂದ

ತೆರಿಗೆಗಳ ಹೆಚ್ಚಳ ಕಡಿಮೆ ಇರುತ್ತದೆ. ಇದರ ಪರಿಣಾಮವಾಗಿ ಆರ್ಥಿಕತೆ ಒಟ್ಟಾರೆಯಾಗಿ ವೇಗವಾಗಿ ಬೆಳೆಯುವವರೆಗೆ ಹಿಂದಿನಂತೆ ತೆರಿಗೆ ಸಂಗ್ರಹಣೆ ಗಣನೀಯ ಏರಿಕೆ ಕಾಣಲಾರದು.

13. ಬೆಳೆಯುತ್ತಿರುವ ಸೇವಾ ವಲಯದಿಂದ ಆಗುವ ರಾಜ್ಯದ ವಿತ್ತೀಯ ಲಾಭದ ಮೇಲಿನ ಪರಿಮಿತಿಗಳು:

ಜಿಎಸ್‌ಡಿಪಿಗೆ ಸೇವಾ ವಲಯದ ಕೊಡುಗೆ ಅತ್ಯಧಿಕವಾಗಿದೆಯಷ್ಟೇ ಅಲ್ಲ ಅದು ತೀವ್ರ ದರದಲ್ಲಿ ಬೆಳೆಯುತ್ತದೆ (ಕೋಷ್ಟಕ-5) ಕೃಷಿ ಹಾಗೂ ಉತ್ಪಾದನಾ ಕ್ಷೇತ್ರಗಳಂಥ ನಿಧಾನಗತಿಯ ವಲಯಗಳ ಬೆಳವಣಿಗೆಯ ವೇಗ ಹೆಚ್ಚಿಸಲು ಸಾರ್ವಜನಿಕ ಹೂಡಿಕೆ ಹಾಗೂ ಸಾರ್ವಜನಿಕ ಕಾರ್ಯನೀತಿ ಇವುಗಳ ಬೆಂಬಲ ಅಗತ್ಯವಾಗುತ್ತದೆ. ಉಳಿದವುಗಳಿಗಿಂತ ವೇಗವಾಗಿ ಬೆಳೆಯುತ್ತಿರುವ ಸೇವಾ ವಲಯವು ಜಿಎಸ್‌ಡಿಪಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ. ಸೇವಾ ವಲಯದ ಬೆಳವಣಿಗೆಯ ವಿತ್ತೀಯ ಲಾಭವು ನೇರವಾಗಿ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದ್ದು, ರಾಜ್ಯ ಸರ್ಕಾರವು (ಹಣ) ವರ್ಗಾವಣೆಯಿಂದ ಪ್ರಯೋಜನ ಪಡೆಯುತ್ತದೆ. ಯಾವುದೇ ಪರಿಣಾಮಕಾರಿ ವಿತ್ತೀಯ ಸಹಾಯಕ ಸಾಮಗ್ರಿ ಇಲ್ಲದೇ, ನಿರಂತರ ಬೆಳೆಯುತ್ತಿರುವ ಸೇವಾ ವಲಯದಿಂದ ವಿತ್ತೀಯ ಲಾಭ ಪಡೆಯುವುದು ರಾಜ್ಯ ಸರ್ಕಾರಕ್ಕೆ ಸವಾಲೇ ಆಗಿದೆ.

14. ಹೆಚ್ಚುತ್ತಿರುವ ತೆರಿಗೆಯೇತರ ಆದಾಯ: ಇತ್ತೀಚಿನ ವರ್ಷಗಳಲ್ಲಿ ಒಟ್ಟು ಸ್ವೀಕೃತಿಗಳ ಪೈಕಿ ತೆರಿಗೆಯೇತರ ಆದಾಯದ ಪ್ರಮಾಣ ಸತತವಾಗಿ ಕುಸಿಯುತ್ತಿದೆ, ಅಲ್ಲದೇ ದೇಶದಲ್ಲಿ ನಮ್ಮ ರಾಜ್ಯವು ಜಿಎಸ್‌ಡಿಪಿ ಅನುಪಾತಕ್ಕೆ ಅತ್ಯಂತ ಕಡಿಮೆ ತೆರಿಗೆಯೇತರ ಆದಾಯವಿರುವ ರಾಜ್ಯಗಳಲ್ಲೊಂದಾಗಿದೆ. ಆದರೂ ಕಳೆದ ಎರಡು ವರ್ಷಗಳಲ್ಲಿ ತೆರಿಗೆಯೇತರ ಆದಾಯ ಸಂಗ್ರಹಣೆಯ ಪ್ರವೃತ್ತಿಯಲ್ಲಿ ಸುಧಾರಣೆ ಕಂಡುಬಂದಿದೆ. ರಾಜ್ಯದ ಸ್ವಂತ ತೆರಿಗೆಯೇತರ ಆದಾಯವು 2009-10ರಲ್ಲಿ (ಆ.ಅಂ) ಜಿಎಸ್‌ಡಿಪಿಯ ಶೇ.0.72ರಷ್ಟಿದ್ದು ಇದು 2009-10ರಲ್ಲಿ ಲೆಕ್ಕಪತ್ರಗಳು ಶೇ.0.99ಕ್ಕೆ ಏರಿತು. ಸ್ಪಷ್ಟವಾಗಿ ಹೇಳುವುದಾದರೆ 2009-10ರ(ಆ.ಅಂ)ರಲ್ಲಿದ್ದ 2130 ಕೋಟಿ ರೂ.ಗಳಿಗೆ ಪ್ರತಿಯಾಗಿ 2009-10 (ಲೆಕ್ಕಪತ್ರ) ರಲ್ಲಿ 3334 ಕೋಟಿ ರೂ. ಹೆಚ್ಚಳ ತೋರಿಸಿದೆ. ತೆರಿಗೆಯೇತರ ಆದಾಯವು 2010-11ರಲ್ಲಿ 3519 ಕೋಟಿ ರೂ.ಗಳಿಗೆ ಹೆಚ್ಚಬಹುದೆಂದು ಅಂದಾಜು ಮಾಡಲಾಗಿದೆ. ಸ್ವಂತ ತೆರಿಗೆ ಸಂದಾಯವನ್ನು ಜಾರಿಗೊಳಿಸಿ ಉಸ್ತುವಾರಿ ಮಾಡುವುದಲ್ಲದೇ ಮುಂಬರುವ ವರ್ಷಗಳಲ್ಲಿ ತೆರಿಗೆಯೇತರ ಆದಾಯದ ಸಂಗ್ರಹಣೆಗೆ ವಿಶೇಷ ಒತ್ತು ನೀಡುವ ಅಗತ್ಯವಿದೆ. ಇದಕ್ಕಾಗಿ ರಾಜ್ಯ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ, ಹೆಚ್ಚಿನ ಪಾರದರ್ಶಕತೆ, ತಂತ್ರಜ್ಞಾನದ ಬಳಕೆ ಅಗತ್ಯವಾಗಿದೆ.

15. ವೆಚ್ಚದ ದಕ್ಷತೆಯನ್ನು ವಿಸ್ತರಿಸುವುದು: ಬೆಳವಣಿಗೆಯನ್ನು ಹೆಚ್ಚಿಸುವ ಮಾನವ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯದ ಮೇಲೆ ನೇರ ಪರಿಣಾಮ ಬೀರುವ ಸಾಮಾಜಿಕ ವಲಯದ ಮೇಲಿನ ವೆಚ್ಚಕ್ಕೆ ಆದ್ಯತೆ ನೀಡಲಾಗುವುದು. ಕೇಂದ್ರ ಪ್ರಾಯೋಜಿತ ಹಾಗೂ ಕೇಂದ್ರೀಯ ಯೋಜನಾ ಸ್ಕೀಮುಗಳಡಿ ಲಭ್ಯವಿರುವ ಹಣಕಾಸಿನ ಪೂರ್ಣ ಬಳಕೆಯಾಗುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಸಾಮಾಜಿಕ ಹಾಗೂ ಆರ್ಥಿಕ ಮೂಲ ಸೌಕರ್ಯಗಳ ಕೊರತೆಗಳು ಬೆಳವಣಿಗೆಗೆ ತೊಡಕುಗಳಾಗಿವೆ. ಶಿಕ್ಷಣ, ಆರೋಗ್ಯ, ಕೌಶಲ್ಯವೃದ್ಧಿ, ಸಾಮಾಜಿಕ ಭದ್ರತಾ ಪಿಂಚಣಿಗೆ ಸಂಬಂಧಿಸಿದ ಸಾಮಾಜಿಕ ಮೂಲಸೌಕರ್ಯ, ನೀರಾವರಿ, ರಸ್ತೆ, ನಗರ ಸೇವೆಗಳು, ಮಳೆನೀರು ಕೊಯ್ಲಿಗೆ ಸಂಬಂಧಿಸಿದ ಆರ್ಥಿಕ ಮೂಲಸೌಕರ್ಯಗಳಿಗೆ ಹಣಕಾಸು

ಹಂಚಿಕೆ ಹೆಚ್ಚಬೇಕು. ಈ ಕಾರ್ಯದಲ್ಲಿ ಅನುತ್ಪಾದಕ ವೆಚ್ಚವನ್ನು ತಗ್ಗಿಸುವ ಮೂಲಕ ವಿತ್ತೀಯ ಅವಕಾಶವನ್ನು ವಿಸ್ತರಿಸಿ, ವೆಚ್ಚದ ಸಾಮರ್ಥ್ಯವನ್ನು ಹೆಚ್ಚಿಸುವುದೇ ಮುಖ್ಯ ಸವಾಲು.

16. ವೆಚ್ಚಕ್ಕೆ ಹೂಡಿಕೆಯಾಗುವ ಫಲಿತಾಂಶ: ಶಿಕ್ಷಣ ಹಾಗೂ ಆರೋಗ್ಯ ವಲಯಗಳಲ್ಲಿ ಯಾವಾಗಲೂ ಏರಿಕೆಯಲ್ಲಿರುವ ವೆಚ್ಚದಿಂದ ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗುವಂತೆ ಖಚಿತಪಡಿಸಿಕೊಳ್ಳುವುದು ಆಡಳಿತದ ಪ್ರಮುಖ ಸವಾಲಾಗಿದೆ. ಮಾನವ ಅಭಿವೃದ್ಧಿ ಸೂಚಿಯಲ್ಲಿ ಕರ್ನಾಟಕವು ನೆರೆಯ ರಾಜ್ಯಗಳಿಗಿಂತ ಎಂದಿನಂತೆ ಹಿಂದೆ ಬಿದ್ದಿದೆ. ಈ ವಲಯಗಳಲ್ಲಿ ಕೇಂದ್ರೀಕೃತ ಹೂಡಿಕೆಯಾಗುವಂತೆ ನೋಡಿಕೊಳ್ಳುವುದು ಪರಿಣಾಮಕಾರಿ ಅನುಷ್ಠಾನ ಸಿಬ್ಬಂದಿ ಇರುವಂತೆ ಖಚಿತಪಡಿಸಿಕೊಳ್ಳುವುದು, ಫಲಿತಾಂಶಗಳ ಉಸ್ತುವಾರಿ - ಇದೇ ಬಹು ದೊಡ್ಡ ಸವಾಲು. ಅಂತೆಯೇ ಕೃಷಿ ವಲಯದ ಉತ್ಪಾದಕತೆಯಲ್ಲಿ ಬೆಳವಣಿಗೆ ತೀರ ಕಡಿಮೆ ಇದೆ. ಹೀಗೆ ಕೃಷಿ ಕಾರ್ಯನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ವದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವುದು, ಪ್ರತಿಯೊಬ್ಬ ಕೆಲಸಗಾರನ ಉತ್ಪಾದನೆಯನ್ನು ಹೆಚ್ಚಿಸುವುದೇ ಮುಖ್ಯ ಸವಾಲು.

17. ಹೆಚ್ಚಿನ ಬದ್ಧತಾ ವೆಚ್ಚಗಳಿರುವಾಗ ವಿತ್ತೀಯ ಅವಕಾಶವನ್ನು ವಿಸ್ತರಿಸುವುದರ ಮೇಲಿನ ಮಿತಿಗಳು:-

2010-11 (ಪ.ಅಂ.) ರಲ್ಲಿನ ಬದ್ಧತೆಯೇತರ ರೆವಿನ್ಯೂ ಸ್ವೀಕೃತಿಗಳ ಶೇ.88ರಷ್ಟು, ವೇತನ, ಪಿಂಚಣಿ, ಬಡ್ಡಿ, ಸಹಾಯಧನ, ಆಡಳಿತಾತ್ಮಕ ವೆಚ್ಚ, ಪಂ.ರಾ. ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಮಂಡಳಿಗಳಿಗೆ ಹಣ ವರ್ಗಾವಣೆ ಮುಂತಾದ ಬದ್ಧತಾ ವೆಚ್ಚಗಳನ್ನು ಒಳಗೊಳ್ಳುತ್ತದೆ. ಬಂಡವಾಳ ವೆಚ್ಚಕ್ಕೆ ಪ್ರತಿಯಾಗಿ ಸಾಮಾಜಿಕ ಭದ್ರತಾ ಅಗತ್ಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬದ್ಧತಾ ವೆಚ್ಚವನ್ನು ಕಡಿಮೆ ಮಾಡುವುದು ಒಂದು ಸವಾಲಾಗಿದೆ. 92-99 ರವರೆಗಿನ ಪರಿಚ್ಛೇದಗಳಲ್ಲಿ ಬದ್ಧತಾ ವೆಚ್ಚದ ಸಂರಚನೆಯನ್ನು ವಿವರವಾಗಿ ವಿಶ್ಲೇಷಿಸಲಾಗಿದೆ.

18. 12ನೇ ಯೋಜನಾ ಸಂಪನ್ಮೂಲಗಳ ಅಗತ್ಯತೆಗಳಲ್ಲಿ ಅಂತರ: ರಾಜ್ಯದ ರೆವಿನ್ಯೂ ಸ್ವೀಕೃತಿಗಳಲ್ಲಿ ಶೇ.8ರ ವಾಸ್ತವಿಕ ಹೆಚ್ಚಳವನ್ನು ಪರಿಭಾವಿಸಿ 12ನೇ ಯೋಜನಾ ಅವಧಿಯಲ್ಲಿ (2012-2017) ಕರ್ನಾಟಕ ವಿಷನ್ 2020ಕ್ಕೆ 699850 ಕೋಟಿ ರೂ.ಗಳ ಹೂಡಿಕೆಯನ್ನು (2006-2007 ಬೆಲೆಗಳು) ಕೋರಲಾಯಿತು. ಆದರೆ ಸಾರ್ವಜನಿಕ ಸಂಪನ್ಮೂಲಗಳ ಲಭ್ಯತೆ 4,27,283 ಕೋಟಿ ರೂ.ಗಳು ಎಂದು ಕಂಡು ಬಂದಿದೆ. ಅಂದಾಜಿತ ಅಂತರವು 2,72,567 ಕೋಟಿ ರೂ.ಗಳಾಗಿದ್ದು ಸಾರ್ವಜನಿಕ ಅಗತ್ಯತೆಗಾಗಿ ಖಾಸಗಿ ನಿಧಿಗಳಿಂದ ಪಡೆಯುವ ಪ್ರಯೋಜನವು ಸವಾಲಿನದಾಗಿದೆ. ಮೂಲಸೌಲಭ್ಯ ಬಂಡವಾಳ ಹೂಡಿಕೆಗಳಿಗಾಗಿನ ಕಾರ್ಯನೀತಿ ಚೌಕಟ್ಟಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಬದ್ಧತಾ ವೆಚ್ಚ ಅತ್ಯಂತ ಹೆಚ್ಚಿರುವುದರಿಂದ 12ನೇ ಯೋಜನಾ ಅವಧಿಗೆ ವಿಷನ್ 2020ರಲ್ಲಿ ಇರಿಸಿಕೊಂಡಿರುವ ಗುರಿಗಳನ್ನು ಸಾಧಿಸಲು ಸಂಪನ್ಮೂಲಗಳನ್ನು ಹೆಚ್ಚಿಸುವುದೇ ಪ್ರಸ್ತುತ ಎಂಟಿಎಫ್‌ಪಿ ಅವಧಿಯ ದೊಡ್ಡ ಸವಾಲಾಗಿದೆ.

19. ನಿಗದಿತ ಸಹಾಯಧನಗಳು: ಭದ್ರತಾ ಪಿಂಚಣಿ ಹಾಗೂ ಭಾಗ್ಯಲಕ್ಷ್ಮೀ ಯೋಜನೆಗಳಂಥ ವಿವಿಧ ಸಹಾಯಧನ ಯೋಜನೆಗಳಡಿ ಫಲಾನುಭವಿಗಳ ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಳ ಕಂಡುಬಂದಿರುವುದರಿಂದ ಸರ್ಕಾರ ಗೊತ್ತುಪಡಿಸಿರುವ ಸಹಾಯಧನವನ್ನು ಪರಿಣಾಮಕಾರಿಯಾಗಿ ತಲುಪಿಸಬೇಕಾದ ಅಗತ್ಯವಿದೆ. ಸಹಾಯಧನದ ಮೇಲಿನ ವೆಚ್ಚ ಬೆಳೆಯುತ್ತಿರುವ ಅತ್ಯಂತ ದೊಡ್ಡ ವೆಚ್ಚವಾಗಿದ್ದು ಹತೋಟಿ ಮೀರುವ ಮೊದಲು ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ವಿವಿಧ ಯೋಜನೆಗಳಡಿಯಲ್ಲಿನ ಅನರ್ಹ ಹಾಗೂ ಸುಳ್ಳು ಫಲಾನುಭವಿಗಳನ್ನು ಕಿತ್ತುಹಾಕುವುದು ರಾಜ್ಯ ಸರ್ಕಾರದ ಮುಂದಿರುವ ದೊಡ್ಡ ಸವಾಲು.

20. ಇಂಧನ ವಲಯದ ನಿಧಿಯೇತರ ಬಾಧ್ಯತೆಗಳು: ರಾಜ್ಯದಲ್ಲಿ ಬಳಸಲಾಗುವ ಒಟ್ಟು ವಿದ್ಯುತ್ತಿನ ಪೈಕಿ ಶೇ.35ರಷ್ಟನ್ನು 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಐಪಿ ಸೆಟ್‌ಗಳನ್ನು ಬಲಪಡಿಸಲು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಕರ್ನಾಟಕ ಇಂಧನ ನಿಯಂತ್ರಣಾ ಪ್ರಾಧಿಕಾರವು 2007-08, 2008-09 ಮತ್ತು 2009-10 ರ ಸಾಲುಗಳಿಗೆ ರಾಜ್ಯ ಸರ್ಕಾರದ ಮೇಲೆ 3,467 ಕೋಟಿ ರೂ.ಗಳ ನಿಧಿಯೇತರ ಬಾಧ್ಯತೆಯನ್ನು ತೋರಿಸಿದೆ. ಇದಲ್ಲದೆ ರಾಜ್ಯದಲ್ಲಿನ ವಿದ್ಯುತ್ ಬಳಕೆ ಸಂಸ್ಥೆಗಳ ಮಿನಿಮಲ್ ಆಪರೇಟಿಂಗ್ ಸರ್‌ಪ್ಲಸ್‌ ಕಾರಣಕ್ಕಾಗಿ ಅವುಗಳ ಹಣಕಾಸು ಸ್ಥಿತಿಯತ್ತ ಗಮನ ನೀಡಬೇಕು. ಮುಂಬರುವ ವರ್ಷಗಳಲ್ಲಿ ಹಣ ತೊಡಗಿಸುವ ಮೂಲಕ ಬೆಂಬಲ ನೀಡುವುದಲ್ಲದೆ ನಿಧಿಯೇತರ ಬಾಧ್ಯತೆಗಳಿಗೆ ಹಣದ ಏರ್ಪಾಡು ಕಲ್ಪಿಸಬೇಕಾದುದು ಸರ್ಕಾರದ ಮುಂದಿರುವ ಸವಾಲು.
21. 2009-10ರ ಲೆಕ್ಕಪತ್ರಗಳ ಮೇರೆಗೆ ಒಟ್ಟು ವೆಚ್ಚ 60,655 ಕೋಟಿ ರೂ.ಗಳಾಗಿದ್ದು, ಇದು ಜಿಎಸ್‌ಡಿಪಿಯ ಶೇ.18.07ರಷ್ಟಿದೆ. ಈ ವೆಚ್ಚಕ್ಕೆ ರಾಜ್ಯದ ಸ್ವಂತ ತೆರಿಗೆ ರಾಜಸ್ವದಿಂದ ಹಣ ನೀಡಲಾಗಿದ್ದು, ಇದು ಜಿಎಸ್‌ಡಿಪಿಯ ಶೇ.9.11ರಷ್ಟಿದೆ. ತೆರಿಗೆಯೇತರ ಆದಾಯವು ಜಿಎಸ್‌ಡಿಪಿಯ 0.99 ರಷ್ಟಿದ್ದು, ಕೇಂದ್ರ ಸರ್ಕಾರದ ಅನುದಾನಗಳು ಜಿಎಸ್‌ಡಿಪಿಯ ಶೇ.4.54 ರಷ್ಟಿದೆ, ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ.3.24ರಷ್ಟಿದೆ, ಋಣಯೇತರ ಬಂಡವಾಳ ಸ್ವೀಕೃತಿಗಳು ಶೇ.0.19ರಷ್ಟಿದೆ. ಈ ವಿಧದ ಆರ್ಥಿಕತೆಯು ಮಧ್ಯಮಾವಧಿಯಲ್ಲಿ ಮುಂದುವರಿಯಬೇಕಾಗಿದ್ದು ಇಲ್ಲವಾದರೆ ವಿತ್ತೀಯ ಕೊರತೆಯನ್ನು ಶೇ.3ಕ್ಕೆ ತಗ್ಗಿಸಬೇಕಾಗುತ್ತದೆ. ತೆರಿಗೆ ಹಾಗೂ ತೆರಿಗೆಯೇತರ ಸ್ವೀಕೃತಿಗಳು ಶೇ.10ರಿಂದ ಜಿಎಸ್‌ಡಿಪಿಯ ಶೇ.1.5ಕ್ಕೆ ಸುಧಾರಿಸಬೇಕಾಗಿದೆ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳಲ್ಲಿ ತಿಳಿಸಿರುವಂತೆ ರಾಜ್ಯ ಸರ್ಕಾರವು ವಿತ್ತೀಯ ಹಾದಿಯಲ್ಲಿ ತನ್ನ ವಿತ್ತೀಯ ಕಾರ್ಯತಂತ್ರವನ್ನು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಬದ್ಧವಾಗಿದೆ.

ಅಧ್ಯಾಯ - 2

ವಿತ್ತೀಯ ನಿರ್ವಹಣೆಯ ಮೌಲ್ಯಮಾಪನ

22 ರಾಜ್ಯ ಸರ್ಕಾರವು 2004-05 ರಿಂದ ರಾಜಸ್ವ ಹೆಚ್ಚುವರಿಯನ್ನು ನಿರಂತರವಾಗಿ ದಾಖಲಿಸುತ್ತಾ ಬಂದಿದೆ ಮತ್ತು ಒಟ್ಟು ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.3 ರೊಳಗೆ ತಡೆಯಲಾಗಿದೆ. ಹಿಂದೆ ಹೇಳಿದ ಕಾರಣಗಳಿಗಾಗಿ, 2008-09 ಮತ್ತು 2009-10 ನೇ ಸಾಲಿಗೆ ವಿತ್ತೀಯ ಕೊರತೆ ಮಿತಿಯನ್ನು ಕ್ರಮವಾಗಿ ಜಿ.ಎಸ್.ಡಿ.ಪಿ. ಯ ಶೇ.3.5 ಮತ್ತು ಶೇ.4 ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ, ಒಂದು ವರ್ಷದಲ್ಲಿಯೇ ವಿತ್ತೀಯ ಕೊರತೆಯನ್ನು ಶೇ.1 ಕ್ಕೆ (ಜಿ.ಎಸ್.ಡಿ.ಪಿ ಯ ಶೇ.3ಕ್ಕೆ) ಕುಗ್ಗಿಸುವಲ್ಲಿ ರಾಜ್ಯ ಸರ್ಕಾರ ಎದುರಿಸಿದ ತೊಂದರೆಗಳನ್ನು ಗುರುತಿಸಿ ಭಾರತ ಸರ್ಕಾರವು ಎರಡು ವರ್ಷಗಳಿಗೂ ಹೆಚ್ಚು ಅವಧಿಗೆ ವಿತ್ತೀಯ ಹೊಣೆಗಾರಿಕೆ ನಿಬಂಧನೆಗಳನ್ನು ಪಾಲಿಸುವಂತೆ ಸಲಹೆ ಮಾಡಿತು. ತತ್ಪರಿಣಾಮವಾಗಿ, 2010-11 ನೇ ಸಾಲಿಗೆ ರಾಜ್ಯ ಸರ್ಕಾರವು ವಿತ್ತೀಯ ಕೊರತೆಯನ್ನು ಶೇ.3.44 ರವರೆಗೆ ಮತ್ತು ಮುಂದಿನ ವರ್ಷದ ನಂತರ ಕೆ.ಎಫ್.ಆರ್.ಎ. ಪ್ರಕಾರ ಜಿ.ಎಸ್.ಡಿ.ಪಿ.ಯ ಶೇ.3 ರಂತೆ ಒಳಪಡುವಂತೆ ಸಲಹೆ ಮಾಡಲಾಯಿತು. ಈ ಕೆಳಗಿನ ಕೋಷ್ಟಕ 3 ಹಿಂದಿನ ವರ್ಷದ ರಾಜ್ಯದ ವಿತ್ತೀಯ ನಿರ್ವಹಣೆಯನ್ನು ಮತ್ತು ಪ್ರಸಕ್ತ ವರ್ಷದಲ್ಲಿ ನಿಗದಿಪಡಿಸಿದ ಗುರಿಗಳು ಹಾಗೂ ಸಂಭವನೀಯ ನಿರ್ವಹಣೆಯನ್ನು ತೋರಿಸುತ್ತದೆ.

ಕೋಷ್ಟಕ -3

2009-10 ಮತ್ತು 2010-11 ನೇ ಸಾಲಿನ ಆಯವ್ಯಯ ಅಂದಾಜುಗಳಲ್ಲಿದ್ದಂತೆ ಮತ್ತು ಲೆಕ್ಕಗಳಲ್ಲಿದ್ದಂತೆ ವಿತ್ತೀಯ ಸೂಚಕಗಳ ನಿರ್ವಹಣೆ

ಶೇಕಡಾವಾರು ಜಿ.ಎಸ್.ಡಿ.ಪಿ.

ಸೂಚಕ	2009-10 ಆಯವ್ಯಯ ಅಂದಾಜುಗಳು	2009-10 ಲೆಕ್ಕಗಳು	2010-11 ರ ಆಯವ್ಯಯ ಅಂದಾಜುಗಳು	2010-11 ರ ಪರಿಷ್ಕೃತ ಅಂದಾಜುಗಳು
ವಿತ್ತೀಯ ಕೊರತೆ	2.88	3.24	2.96	3.07
ರಾಜಸ್ವ ಹೆಚ್ಚುವರಿ	0.39	0.48	0.15	0.42
ಒಟ್ಟು ಹೊಣೆಗಾರಿಕೆಗಳು (ಋಣ)	27.25	25.83	28.28	23.41
ಕೋಟಿ ರೂ.ಗಳಲ್ಲಿ ಜಿ.ಎಸ್.ಡಿ.ಪಿ	294952	335747	328312	380872

ಟಿಪ್ಪಣಿ : ಜಿ.ಎಸ್.ಡಿ.ಪಿ. 2004-05 ಪ್ರಸಕ್ತ ಬೆಲೆಗಳ ಪ್ರಕಾರ ಇದೆ. ವರ್ಷದ ಜಿಎಸ್‌ಡಿಸಿ ಅಂಕಿಗಳನ್ನು ಸರ್ಕಾರವು ಭಾರತ ಸರ್ಕಾರದ ಅರ್ಥಿಕ ಇಲಾಖೆಗೆ ತಿಳಿಸಿದಂತೆ ತೆಗೆದುಕೊಳ್ಳಲಾಗಿದೆ.

23. ಮೇಲಿನ ಕೋಷ್ಟಕದಲ್ಲಿ ಹೇಳಿದಂತೆ, 2009-10 ಮತ್ತು 2010-11 ನೇ ಸಾಲಿನ ವಿತ್ತೀಯ ಕೊರತೆಗಳ ಆಯವ್ಯಯ ಅಂದಾಜುಗಳಲ್ಲಿ 2009-10 ಮತ್ತು 2010-11 (ಪರಿಷ್ಕೃತ ಅಂದಾಜು) ನೇ ಸಾಲಿನಲ್ಲಿ ಉಂಟಾದ ವಾಸ್ತವಿಕ ಕೊರತೆಗೆ ಹೋಲಿಸಿದಂತೆ ವ್ಯತ್ಯಾಸ ಕಂಡುಬರುತ್ತದೆ. ಕೊರತೆಯನ್ನು ಕೆ.ಎಫ್.ಆರ್.ಎ. ನಿಬಂಧನೆಗಳಿಗಿಂತ ಹೆಚ್ಚಾಗಿ ಒಳಗೊಳ್ಳುವಂತೆ ಕೇಂದ್ರ

ಸರ್ಕಾರದ ಸಲಹೆಯನ್ನು ಎರಡು ವರ್ಷಗಳ ಅವಧಿಯಲ್ಲಿ ಆಯವ್ಯಯ ರೂಪಿಸುವ ಸಮಯದಲ್ಲಿ ಸ್ವೀಕರಿಸದೇ ಇದ್ದ ಕಾರಣ ಇದು ಉಂಟಾಯಿತು. ಆಯವ್ಯಯವನ್ನು ಶೇ.3 ಕ್ಕೆ ವಿತ್ತೀಯ ಕೊರತೆ ನಿಬಂಧನೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದರೆ, ತರುವಾಯ ಬಂಡವಾಳ ಹೂಡಿಕೆಗಳನ್ನು ತ್ವರಿತಗೊಳಿಸಲು ಹೆಚ್ಚಿನ ವಿತ್ತೀಯ ಕೊರತೆಯನ್ನು ಒಳಗೊಳಿಸಲಾಯಿತು.

24. 2009-10 ಮತ್ತು 2010-11 ರ ಎರಡು ವರ್ಷಗಳ ಅವಧಿಯಲ್ಲಿ ರಾಜಸ್ವ ಹೆಚ್ಚುಗಾರಿಕೆಯು 2009-10 ನೇ ಸಾಲಿನಲ್ಲಿ ಆಯವ್ಯಯ ಪರಿಮಿತಿಯೊಳಗೆ ರಾಜಸ್ವ ವೆಚ್ಚವನ್ನು ಮುಖ್ಯವಾಗಿ ಪಡೆದ ಕಾರಣ ಮತ್ತು 2010-11 ನೇ ಸಾಲಿನಲ್ಲಿ (ಪ.ಅಂ) ಹೆಚ್ಚು ರಾಜಸ್ವ ಸಂಗ್ರಹಣೆಗಳಿಂದಾಗಿ ಆಯವ್ಯಯ ಅಂದಾಜುಗಳಿಗಿಂತ ಹೆಚ್ಚಿಸಲಾಗಿದೆ. 2010-11 ನೇ ಸಾಲಿನಲ್ಲಿ ಆಯವ್ಯಯ ಅಂದಾಜಿಸುವ ಸಮಯದಲ್ಲಿ ಜಿ.ಎಸ್.ಡಿ.ಪಿ. 3,28,312 ಕೋಟಿಗಳಿಂದ, ಪರಿಷ್ಕೃತ ಆಯವ್ಯಯ ಅಂದಾಜಿನ ಪ್ರಕಾರ ರೂ.3,80,872 ಗಳಿಗೆ ಹೆಚ್ಚಿಸಲಾಗಿದೆ. ಆದುದರಿಂದ 2010-11 ನೇ ಸಾಲಿನಲ್ಲಿ ಜಿ. ಎಸ್.ಡಿ.ಪಿ. ವೃದ್ಧಿ ದರವು ಶೇಕಡ 11.3 ರಿಂದ ಶೇಕಡ 13.4 ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ.

25. 4 ನೇ ಕೋಷ್ಟಕವು ಪ್ರತಿಯೊಂದು ವರ್ಷಕ್ಕೆ ನಿಗದಿಗೊಳಿಸಿದ ವಾಸ್ತವಿಕ ಗುರಿಗಳ ಸಾಧನೆಗಳನ್ನು ಹೋಲಿಸುವ ವಿವಿಧ ಸೂಚಕಗಳ ಪ್ರಕಾರ 2007-08 ರಿಂದ ರಾಜ್ಯದ ವಿತ್ತೀಯ ನಿರ್ವಹಣೆಯನ್ನು ತೋರಿಸುತ್ತದೆ. 2008-09ವರೆಗೆ ವಿತ್ತೀಯ ನಿರ್ವಹಣೆಯನ್ನು ಇತ್ತೀಚೆಗಿನ ಲಭ್ಯ ಜಿ.ಎಸ್.ಡಿ.ಪಿ. ಮಾಹಿತಿ ಆಧಾರದ ಮೇಲೆ ಮತ್ತು ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ 2009-11ರವರೆಗಿನ ಜಿ.ಎಸ್.ಡಿ.ಪಿ ಅಂದಾಜುಗಳಿಗೆ ಲೆಕ್ಕ ಮಾಡಲಾಗಿದೆ.

ಕೋಷ್ಟಕ 4

		₹ ಕೋಟಿಗಳಲ್ಲಿ							
ಬಾಬುಗಳು	2007-08 ಅಂದಾಜು	2007-08 ಲೆಕ್ಕ	2008-09 ಅಂದಾಜು	2008-09 ಲೆಕ್ಕ	2009-10 ಅಂದಾಜು	2009-10 ಲೆಕ್ಕ	2010-11 ಅಂದಾಜು	2010-11 ಪೂ.ಅಂ	
1	ರಾಜಸ್ವ ಸ್ವೀಕೃತಿಗಳು ಇದರಲ್ಲಿ	40763	41150	47241	43293	48390	49156	53638	57783
(i)	ರಾಜ್ಯ ಒಡತನದ ತೆರಿಗೆ ರಾಜಸ್ವಗಳಿಂದ	26692	25986	31876	27647	32722	30579	36228	38048
(ii)	ತೆರಿಗೆಯೇತರ ರಾಜಸ್ವಗಳು	1857	3358	1932	3159	2130	3334	2820	3519
(iii)	ಕೇಂದ್ರದಿಂದ ದೊರೆಯುವ ಸಂಪನ್ಮೂಲಗಳು ಇದರಲ್ಲಿ								
	- ವರ್ಗಾವಣೆ	6300	6779	7983	7155	7645	7360	9060	9310
	- ಅನುದಾನಗಳು	5914	5027	5450	5332	5893	7883	5530	6906
2	ರಾಜಸ್ವ ವೆಚ್ಚ ಇದರಲ್ಲಿ	39137	37373	45714	41662	47239	47537	53138	56190
(i)	ಬಡ್ಡಿ	4818	4506	5278	4532	5578	5213	6316	5542
(ii)	ವೇತನಗಳು	8641	8410	11413	9927	11305	10296	12576	12139
(iii)	ನಿವೃತ್ತಿ ವೇತನಗಳು	3416	3241	3500	4113	4001	3408	4500	4297
(iv)	ಸಹಾಯಧನ (ಆಹಾರ,ಸಾರಿಗೆ, ವಸತಿ ಕೈಗಾರಿಕೆ ಮತ್ತು)	1756	3125	1706	1471	1703	1806	1723	1956
(v)	ವಿದ್ಯುತ್ ಸಹಾಯಧನ	2151	2300	2411	1943	2402	2341	2826	3693
(vi)	ಯುಎಲ್‌ಬಿಗಳಿಗೆ ವರ್ಗಾವಣೆ	1904	1926	2995	2374	2720	2474	2885	2685
(vii)	ಒ ಮತ್ತು ಎಂ ಇದರಲ್ಲಿ								
	ಪ್ರಮುಖ ಒ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	756	578	820	743	763	675	676	756
	ಇತರೆ ಒ ಮತ್ತು ಎಂ (ಫಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಅರಣ್ಯ)	5881	5235	7850	6944	7805	8088	10635	9989
(viii)	ಆಡಳಿತಾತ್ಮಕ ವೆಚ್ಚ	708	692	815	748	828	892	908	1008
(ix)	ಇತರೆ ರಾಜಸ್ವ ವೆಚ್ಚ	9106	7360	8926	8867	10134	12344	10093	14125
3	ರಾಜಸ್ವ ಕೊರತೆ	1626	3777	1527	1631	1151	1619	500	1593
4	ಬಂಡವಾಳ ಸ್ವೀಕೃತಿ (ಸಾಲೇತರ)	749	298	3070	238	1977	625	2903	330
5	ಬಂಡವಾಳ ಸಂಚಯ	8680	9406	11627	10601	11621	13118	13111	13623
6	ವಿತ್ತೀಯ ಕೊರತೆ	6305	5331	7030	8732	8493	10874	9708	11700
7	ಒಟ್ಟು ಬಜೆಟ್ ಸಾಲಗಳು	59376	60143	67547	71550	77797	83482	89607	89713
8	ಸಾಲ ಸೇವೆಗಳು	6118	5757	7085	6309	7782	7521	8779	8005
9	ಅಯವ್ಯಯೇತರ ಸಾಲಗಳು	4449	3701	3343	3736	2589	3249	3249	3249
10	ಆಶ್ವಾಸನೆಗಳು	10786	10786	8693	8693	7203	7203	8200	8200
11	ಸಂಚಿತ ಸಾಲ ಸಂಗ್ರಹಣೆ	63825	63844	70890	75286	80386	86731	92856	92962
12	ಪ್ರಸಕ್ತ ದರಗಳಲ್ಲಿ ಜಿಎಸ್‌ಡಿಪಿ (2004-05)	213503	270843	244043	303058	294952	335747	328312	380872
13	ಹಣದುಬ್ಬರ	5.0	5.0	8.0	4.0	4.0	4.0	5.0	5.0
14	ಜಿಎಸ್‌ಡಿಪಿಯ ವಾರ್ಷಿಕ ವಾಸ್ತವ ಬೆಳವಣಿಗೆ	8.0	8.0	7.0	5.7	6.0	5.8	8.0	8.0

ಕೋಷ್ಟಕ 4 (ಮುಂದುವರೆದಿದೆ)

		("ಜಿಎಸ್‌ಡಿಪಿ"ಯ ಶೇಕಡವಾರು)							
ಬಾಬುಗಳು		2007-08	2007-08	2008-09	2008-09	2009-10	2009-10	2010-11	2010-11
		ಅಂದಾಜು	ಲೆಕ್ಕ	ಅಂದಾಜು	ಲೆಕ್ಕ	ಅಂದಾಜು	ಲೆಕ್ಕ	ಅಂದಾಜು	ಪೂ.ಅಂ
1	ರಾಜಸ್ವ ಸ್ವೀಕೃತಿಗಳು ಇದರಲ್ಲಿ	19.09	15.19	19.36	14.29	16.41	14.64	16.34	15.17
(i)	ರಾಜ್ಯ ಒಡತನದ ತೆರಿಗೆ ರಾಜಸ್ವಗಳಿಂದ	12.50	9.59	13.06	9.12	11.09	9.11	11.03	9.99
(ii)	ತೆರಿಗೆಯೇತರ ರಾಜಸ್ವಗಳು	0.87	1.24	0.79	1.04	0.72	0.99	0.86	0.92
(iii)	ಕೇಂದ್ರದಿಂದ ದೊರೆಯುವ ಸಂಪನ್ಮೂಲಗಳು ಇದರಲ್ಲಿ								
	- ವರ್ಗಾವಣೆ	2.95	2.50	3.27	2.36	2.59	2.19	2.76	2.44
	- ಅನುದಾನಗಳು	2.77	1.86	2.23	1.76	2.00	2.35	1.68	1.81
2	ರಾಜಸ್ವ ವೆಚ್ಚ ಇದರಲ್ಲಿ	18.33	13.80	18.73	13.75	16.02	14.16	16.19	14.75
(i)	ಬಡ್ಡಿ	2.26	1.66	2.16	1.50	1.89	1.55	1.92	1.46
(ii)	ವೇತನಗಳು	4.05	3.11	4.68	3.28	3.83	3.07	3.83	3.19
(iii)	ನಿವೃತ್ತಿ ವೇತನಗಳು	1.60	1.20	1.43	1.36	1.36	1.02	1.37	1.13
(iv)	ಸಹಾಯಧನ (ಆಹಾರ,ಸಾರಿಗೆ, ವಸತಿ ಕೈಗಾರಿಕೆ ಮತ್ತು)	0.82	1.15	0.70	0.49	0.58	0.54	0.52	0.51
(v)	ವಿದ್ಯುತ್ ಸಹಾಯಧನ	1.01	0.85	0.99	0.64	0.81	0.70	0.86	0.97
(vi)	ಯುಎಲ್‌ಬಿಗಳಿಗೆ ವರ್ಗಾವಣೆ	0.89	0.71	1.23	0.78	0.92	0.74	0.88	0.70
(vii)	ಒ ಮತ್ತು ಎಂ ಇದರಲ್ಲಿ								
	ಪ್ರಮುಖ ಒ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	0.35	0.21	0.34	0.25	0.26	0.20	0.21	0.20
	ಇತರೆ ಒ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಅರಣ್ಯ)	2.75	1.93	3.22	2.29	2.65	2.41	3.24	2.62
(viii)	ಆಡಳಿತಾತ್ಮಕ ವೆಚ್ಚ	0.33	0.26	0.33	0.25	0.28	0.27	0.28	0.26
(ix)	ಇತರೆ ರಾಜಸ್ವ ವೆಚ್ಚ	4.27	2.72	3.66	2.93	3.44	3.68	3.07	3.71
3	ರಾಜಸ್ವ ಕೊರತೆ	0.76	1.39	0.63	0.54	0.39	0.48	0.15	0.42
4	ಬಂಡವಾಳ ಸ್ವೀಕೃತಿ (ಸಾಲೇತರ)	0.35	0.11	1.26	0.08	0.67	0.19	0.88	0.09
5	ಬಂಡವಾಳ ಸಂಚಯ	4.07	3.47	4.76	3.50	3.94	3.91	3.99	3.58
6	ವಿತ್ತೀಯ ಕೊರತೆ	2.95	1.97	2.88	2.88	2.88	3.24	2.96	3.07
7	ಒಟ್ಟು ಬಜೆಟ್ ಸಾಲಗಳು	27.81	22.21	27.68	23.61	26.38	24.86	27.29	23.55
8	ಸಾಲ ಸೇವೆಗಳು	2.87	2.13	2.90	2.08	2.64	2.24	2.67	2.10
9	ಅಯವ್ಯಯೇತರ ಸಾಲಗಳು	2.08	1.37	1.37	1.23	0.88	0.97	0.99	0.85
10	ಆಶ್ವಾಸನೆಗಳು	5.05	3.98	3.56	2.87	2.44	2.15	2.50	2.15
11	ಸಂಚಿತ ಸಾಲ ಸಂಗ್ರಹಣೆ	29.89	23.57	29.05	24.84	27.25	25.83	28.28	24.41

26 ಕರ್ನಾಟಕದ ಒಟ್ಟಾರೆ ಹಣಕಾಸು ಸೂಚಕಾಂಶಗಳು 2009-10 ಕ್ಕೆ ಹೋಲಿಸಿ ನೋಡಿದಾಗ ಚಾಲ್ತಿ ವರ್ಷದಲ್ಲಿ ಗಮನಾರ್ಹ ಸುಧಾರಣೆ ತೋರಿವೆ. ಆರ್ಥಿಕ ಸ್ಥಿತಿಯು ಬೆಳವಣಿಗೆ ಪ್ರವೃತ್ತಿಯನ್ನು ಮತ್ತೆ ಗಳಿಸಿಕೊಂಡಿದ್ದು, ಇದನ್ನು ಸರ್ಕಾರದ ಸ್ಥಿತಿಸ್ಥಾಪಕ ತೆರಿಗೆ ರಾಜಸ್ವಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರತಿಬಿಂಬಿಸಲಾಗಿದೆ. 2010-11 ರಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳಲ್ಲಿನ ಶೇ.18.5 ರಷ್ಟು ಒಂದು ಮಹತ್ವಾಕಾಂಕ್ಷೆಯ ಗುರಿಯನ್ನು ಗೊತ್ತು ಪಡಿಸಲಾಗಿತ್ತು. ಈ ಒಂದು ಗಣನೀಯ ಗುರಿ ಇದ್ದಾಗ್ಯೂ, ಸರ್ಕಾರವು ಆಯವ್ಯಯ ಒದಗಿಸಿರುವುದಕ್ಕಿಂತಲೂ ಹೆಚ್ಚಿನ ರೂ.1820 ಕೋಟಿಗಳನ್ನು ಸರ್ಕಾರವು ಸಂಗ್ರಹಿಸುವುದೆಂದು ನಿರೀಕ್ಷಿಸಲಾಗಿದೆ. ತನ್ಮೂಲಕ ಹಿಂದಿನ ವರ್ಷಕ್ಕೆ ಹೋಲಿಸಿದಾಗ ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳಲ್ಲಿ ಶೇ.24 ಒಟ್ಟಾರೆ ಬೆಳವಣಿಗೆ ಪ್ರತಿಬಿಂಬಿತವಾಗಿದೆ. ಈ ಬೆಳವಣಿಗೆ ದರವು ಪರಿಷ್ಕೃತ ಶ್ರೇಣಿ ಇದ್ದಾಗ್ಯೂ ಜಿ.ಎಸ್.ಡಿ.ಪಿ. ಬೆಳವಣಿಗೆ ದರಕ್ಕಿಂತಲೂ ಹೆಚ್ಚು ಗಣನೀಯವಾಗಿದೆ. ಆ ಮೂಲಕ ಪ್ರಚಲಿತ ವರ್ಷದ ಅವಧಿಯಲ್ಲಿ ತೆರಿಗೆ ಸ್ಥಿತಿ ಸ್ಥಾಪಕತ್ವವು ಶೇ. 1 ಕ್ಕಿಂತ ಹೆಚ್ಚಾಗಿದೆ.

27. ಕೇಂದ್ರ ಸರ್ಕಾರವು ತೆರಿಗೆ ಸಂಗ್ರಹಾಂಶಗಳ ಗುರಿಗಳನ್ನು ಮೇಲ್ನುಡಿವಾಗಿ ಪರಿಷ್ಕರಣೆ ಮಾಡಿದ ಕಾರಣದಿಂದಾಗಿ, ಪ್ರಚಲಿತ ವರ್ಷದಲ್ಲಿನ ರಾಜ್ಯದ ಪಾಲಿನ ಪ್ರಾಪ್ತಿಯು ಬಜೆಟ್‌ನಲ್ಲಿ ಕಲ್ಪಿಸಿದ ಮೊತ್ತಕ್ಕಿಂತಲೂ ರೂ.250 ಕೋಟಿ ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ ಮತ್ತು ಪ್ರಾಪ್ತಿಯಲ್ಲಿನ ಒಟ್ಟಾರೆ ಬೆಳವಣಿಗೆ ಹಿಂದಿನ ವರ್ಷಕ್ಕಿಂತಲೂ ಹೆಚ್ಚಾಗಿ ಸುಮಾರು 26% ಇರುವುದೆಂದು ನಿರೀಕ್ಷಿಸಲಾಗಿದೆ. ಅಲ್ಲದೇ, ಯೋಜನಾ ವೆಚ್ಚದಲ್ಲಿನ ಬೆಳವಣಿಗೆಯು 2009-10 ಕ್ಕಿಂತ ಶೇ.17.44 ರಷ್ಟು ಹೆಚ್ಚಿರುವುದೆಂದು ನಿರೀಕ್ಷಿಸಲಾಗಿದ್ದು, ಇದು ಶೇ.13.5 ರಷ್ಟಿರುವ ಯೋಜನೇತರ ವೆಚ್ಚದ ಬೆಳವಣಿಗೆ ದರಕ್ಕಿಂತಲೂ ಹೆಚ್ಚಿನದಾಗಿದೆ. ಮೇಲಿನ ದರ ಪರಿಣಾಮವಾಗಿ ಸರ್ಕಾರಿ ವೆಚ್ಚದ ರಚನೆಯಲ್ಲಿ ಒಂದು ಸುಧಾರಣೆ ಕಂಡಿದೆ. 2010-11 ರಲ್ಲಿ (ಪರಿಷ್ಕೃತ ಅಂದಾಜು) ಒಟ್ಟಾರೆ ವೆಚ್ಚ 2009-10 ಕ್ಕಿಂತಲೂ ರೂ.9313 ಕೋಟಿ ಹೆಚ್ಚಿನದಾಗಿರುತ್ತದೆಂದು ನಿರೀಕ್ಷಿಸಲಾಗಿದ್ದು, ಇದು ಶೇ.14.8 ಏರಿಕೆಯಾಗಿರುತ್ತದೆ.

28. 2010-11 ರ ಪರಿಷ್ಕೃತ ಅಂದಾಜಿನ ಪ್ರಕಾರ ಸರ್ಕಾರವು ಅದರ ರಾಜ್ಯ ಯೋಜನಾ ಸಾಧನೆಯ ಗುರಿಯಾದ ರೂ.31050 ಕೋಟಿ ಗುರಿಯನ್ನು ಸಾಧಿಸುವುದಾಗಿ ನಿರೀಕ್ಷಿಸಲಾಗಿದೆ ಮತ್ತು 2010-11ನೇ ವರ್ಷದ ಯೋಜನಾ ಗಾತ್ರದ ಗುರಿಯನ್ನು ಶೇ.23 ರಷ್ಟರಿಂದ ರೂ.38070 ಕೋಟಿಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಅದರ 2010-11 ರ ಯೋಜನಾ ವೆಚ್ಚವನ್ನು ಸಾಧಿಸುವುದರೊಂದಿಗೆ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯ ಒಟ್ಟಾರೆ ಯೋಜನಾ ಸಾಧನೆಯು ಸಂತ್ಯಾಂಶದಲ್ಲಿ ಮೂಲತಃ ಅಂದಾಜು ಮಾಡಿದ ಯೋಜನಾ ಗಾತ್ರದ ಶೇ.110 ರಷ್ಟಿರುವುದಾಗಿ ನಿರೀಕ್ಷಿಸಲಾಗಿದೆ. ರಾಜ್ಯವು ಕಳೆದ ಮೂರು ವರ್ಷಗಳಿಂದಲೂ ಅದರ ರಾಜ್ಯ ಯೋಜನಾ ಕಾರ್ಯ ನಿರ್ವಹಣೆಯಲ್ಲಿ ವಾರ್ಷಿಕ ಶೇ.20 ಬೆಳವಣಿಗೆ ದರವನ್ನು ಸಾಧಿಸಿ ಕೊಂಡಿದೆ. ಪ್ರಸ್ತುತ, ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚಿನ ತಲಾ ಯೋಜನಾ ವೆಚ್ಚವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಇದು 2011-12 ರಲ್ಲಿ ರೂ.6345 ಕೋಟಿ ಗಳಿಸಿರುವುದಾಗಿ ನಿರೀಕ್ಷಿಸಲಾಗಿದೆ.

29. 13ನೇ ಹಣಕಾಸು ಆಯೋಗವು ಕರ್ನಾಟಕದ ಜಿ.ಎಸ್.ಡಿ.ಪಿ.ಗೆ ಸಾಲದ ಅನುಪಾತವು 2014-15 ರ ವೇಳೆಗೆ ಶೇ.25.2 ಕ್ಕೆ ಇಳಿಸುವ ಒಂದು ಮಾರ್ಗನಕ್ಷೆಯನ್ನು ನಿರ್ದಿಷ್ಟಪಡಿಸಿದೆ. 2009-10 ರ ಅಂತ್ಯದಲ್ಲಿ ಜಿ.ಎಸ್.ಡಿ.ಪಿ.ಗೆ ಸಾಲದ ಅನುಪಾತವು ಶೇ.25.8 ರಷ್ಟಿದೆ. ತತ್ಪರಿಣಾಮವಾಗಿ, ರಾಜ್ಯವು 13ನೇ ಹಣಕಾಸು ಆಯೋಗವು ಸಲಹೆ ಮಾಡಿದ ಮಾರ್ಗನಕ್ಷೆಯಲ್ಲಿ ಮುಂದಿದೆ ಮತ್ತು ಮಾರ್ಗ

ಸೂಚಿಗಳನ್ನು ಗೊತ್ತು ಪಡಿಸಿರುವ ಅವಧಿಗೂ ಮೊದಲೇ ಪೂರೈಸುವುದೆಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಬಡ್ಡಿ ಸಂದಾಯಗಳನ್ನು ರಾಜಸ್ವ ಜಮೆ ಅನುಪಾತ ಶೇ.15 ಕ್ಕೆ ಸೀಮಿತಗೊಳಿಸ ಬೇಕೆಂದು 12ನೇ ಹಣಕಾಸು ಆಯೋಗವು ನೀಡಿರುವ ಮಾರ್ಗಸೂಚಿಯನ್ನು ರಾಜ್ಯವು ಪಾಲಿಸಿದೆ. 2010-11 ರ (ಪರಿಷ್ಕೃತ ಅಂದಾಜು) ಪ್ರಕಾರ ಈ ಅನುಪಾತವು ಶೇ.9.59 ಇರುವುದೆಂದು ನಿರೀಕ್ಷಿಸಿದ್ದು, ಇದು ಹಣಕಾಸು ಆಯೋಗವು ಸೂಚಿಸಿರುವ ಗರಿಷ್ಠ ಮಿತಿಯೊಳಗೆ ಇದೆ.

ಅಧ್ಯಾಯ - 3

ಸ್ಥೂಲ ಆರ್ಥಿಕ ದೃಷ್ಟಿಕೋನ

ಎ) ಒಟ್ಟು ರಾಜ್ಯ ಆಂತರಿಕ ಉತ್ಪನ್ನ

30. ಆರ್ಥಿಕ ಮತ್ತು ಸಂಖ್ಯಾ ಶಾಸ್ತ್ರ ಇಲಾಖೆಯು (ಡಿಇಎಸ್) ಬಿಡುಗಡೆ ಮಾಡಿರುವ ಇತ್ತೀಚಿನ ಜಿ.ಎಸ್.ಡಿ.ಪಿ. ಅಂದಾಜುಗಳು 2009-10 ರಲ್ಲಿ ಇದ್ದುದಕ್ಕಿಂತ 2010-11 ರಲ್ಲಿ ಶೇ.16 ರಷ್ಟು ನಾಮ ಮಾತ್ರದ ಬೆಳವಣಿಗೆಯ ದರವನ್ನು ಸೂಚಿಸುತ್ತದೆ. ವಲಯವಾರು ರಚನಾಂಶಗಳನ್ನು ಈ ಕೆಳಗಿನ ಕೋಷ್ಟಕ 6 ರಲ್ಲಿ ನಮೂದಿಸಿದ್ದು ಸೇವಾ ವಲಯವು ಶೇ.55 ಜಿ.ಎಸ್.ಡಿ.ಪಿ.ಗೆ ಕೊಡುಗೆ ನೀಡಿದ್ದರೆ. ಕೃಷಿಯನ್ನು ಪ್ರಮುಖವಾಗಿ ಒಳಗೊಂಡಿರುವ ಪ್ರಾಥಮಿಕ ವಲಯಕ್ಕೆ ಶೇ.18.5 ರಷ್ಟು ಕೊಡುಗೆ ನೀಡಿರುತ್ತದೆ. ಉಳಿಕೆ ಶೇ.26.5 ರಷ್ಟು ಕೊಡುಗೆ ತಯಾರಿಕೆ, ನಿರ್ಮಾಣ ಇತ್ಯಾದಿ ಮಾಧ್ಯಮಿಕ ವಲಯದಿಂದ ಬಂದಿದೆ. ಕೋಷ್ಟಕದಲ್ಲಿ 6ರಲ್ಲಿ ನಮೂದಿಸಿದಂತೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೆಳವಣಿಗೆಯ ದರದಲ್ಲಿ ಇಳಿಕೆಯನ್ನು ಬಿಂಬಿಸುತ್ತಿದ್ದ ಸೇವಾ ವಲಯವು 2010-11 ರಲ್ಲಿ ಚೇತರಿಸಿಕೊಂಡಿದ್ದು, ಆರ್ಥಿಕ ಬಿಕ್ಕಟ್ಟನ್ನು ದಾಟಿದೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳವಣಿಗೆ ಹೆಚ್ಚಿಸಲು ತೆಗೆದುಕೊಂಡಿರುವ ಮಧ್ಯಸ್ಥಿಕೆಯ ಕ್ರಮಗಳು ಫಲವನ್ನು ನೀಡುತ್ತಿದೆ. ಹಾಗೆಯೇ ಕೃಷಿ ವಲಯದ ಕೊಡುಗೆಯೂ ಸಹ ವರ್ಷದಲ್ಲಿ ಮೇಲ್ಮುಖ ಪ್ರವೃತ್ತಿಯನ್ನು ತೋರಿಸಿದೆ. ಈ ಕೆಳಗಿನ ಕೋಷ್ಟಕ 5 ರಲ್ಲಿ ವಲಯ ಬದಲಾವಣೆ ಪ್ರವೃತ್ತಿಗಳನ್ನು ಕಾಣಬಹುದಾಗಿದೆ.

ಕೋಷ್ಟಕ - 5

ಜಿ.ಎಸ್.ಡಿ.ಪಿ.ಯ ವಲಯ ರಚನಾಂಶಗಳಲ್ಲಿ ಪ್ರವೃತ್ತಿಗಳು (ಪ್ರಚಲಿತ ದರಗಳು 2004-05 ಶ್ರೇಣಿ)

ರೂ.ಕೋಟಿಗಳಲ್ಲಿ

ಕೈಗಾರಿಕೆ	2004-05	2005-06	2006-07	2007-08	2008-09	2009-10 ಶೇ.ಅಂ.	2010-11 ಮು.ಅಂ.
ಪ್ರಾಥಮಿಕ	33096	40586	42389	51465	54127	64797	73816
ದ್ವಿತೀಯ	48166	55366	69628	80317	84570	94846	105476
ತೃತೀಯ	85118	99821	115838	139464	163450	183368	218647
ಒಟ್ಟು ಜಿ.ಎಸ್.ಡಿ.ಪಿ	166380	195772	227854	271246	302146	343010	397938
<u>ವಿವಿಧ ವಲಯಗಳ ಶೇಕಡಾವಾರು ಪಾಲು</u>							
ಪ್ರಾಥಮಿಕ	19.9	20.7	18.6	19.0	17.9	18.9	18.5
ದ್ವಿತೀಯ	28.9	28.3	30.6	29.6	28.0	27.7	26.5
ತೃತೀಯ	51.2	51.0	50.8	51.4	54.1	53.5	54.9
ಒಟ್ಟು ಜಿ.ಎಸ್.ಡಿ.ಪಿ	100.0	100.0	100.0	100.0	100.0	100.0	100.0

ಮೂಲ: ಆರ್ಥಿಕ ಮತ್ತು ಸಂಖ್ಯಾಶಾಸ್ತ್ರ ನಿರ್ದೇಶನಾಲಯ. ಕ್ಯಾ.ಇ.: ಶೀಘ್ರ ಅಂದಾಜುಗಳು , ಎ.ಇ. : ಮುಂಗಡ ಅಂದಾಜುಗಳು

ಕೋಷ್ಟಕ - 6

ವಲಯವಾರು ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ದಲ್ಲಿನ ಪ್ರವೃತ್ತಿಗಳು (ಸ್ಥಿರ ಬೆಲೆಗಳು)

ರೂ.ಕೋಟಿಗಳಲ್ಲಿ

ಕೈಗಾರಿಕೆ	2004-05	2005-06	2006-07	2007-08	2008-09	2009-10 ಕ್ಷಿ.ಅಂ.	2010-11 ಮುಂ.ಅಂ
ಕೃಷಿ	31171	34287	33410	37383	37585	39206	41509
ಕೈಗಾರಿಕೆ	50091	54422	64013	70814	69321	75233	80411
ಸೇವೆಗಳು	85118	96803	106756	122287	131993	136829	150037
ಒಟ್ಟು	166380	185512	204179	230484	238899	251268	271956
ವಾರ್ಷಿಕ ಬೆಳವಣಿಗೆ ದರಗಳು (ಶೇಕಡ)							
		2005-06 ಕ್ಷಿಂತ 2004-05	2006-07 ಕ್ಷಿಂತ 2005-06	2007-08 ಕ್ಷಿಂತ 2006-07	2008-09 ಕ್ಷಿಂತ 2007-08	2009-10 ಕ್ಷಿಂತ 2008-09	2010-11 ಕ್ಷಿಂತ 2009-10
ಕೃಷಿ		10.0	-2.6	11.9	0.5	4.3	5.9
ಕೈಗಾರಿಕೆ		8.6	17.6	10.6	-2.1	8.5	6.9
ಸೇವೆಗಳು		13.7	10.3	14.5	7.9	3.7	9.7
ಒಟ್ಟು		11.5	10.1	12.9	3.7	5.2	8.2

ಕ್ಯಾ.ಇ.: ಶೀಘ್ರ ಅಂದಾಜುಗಳು , ಎ.ಇ. : ಮುಂಗಡ ಅಂದಾಜುಗಳು

ಬಿ) ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಬೆಳವಣಿಗೆ

31. 2009-10 ನೇ ವರ್ಷದಲ್ಲಿ ಜಿಎಸ್‌ಡಿಪಿ ದರ ಬೆಳವಣಿಗೆ ಶೇಕಡ 5.2 ರಷ್ಟಿದ್ದು ಇದಕ್ಕೆ ಹೋಲಿಸಿದರೆ ವಾಸ್ತವಿಕವಾಗಿ 2010-11ನೇ ರಲ್ಲಿ ವಾರ್ಷಿಕ ಶೇಕಡ 8.2 ರಷ್ಟು ಏರಿಕೆಯಾಗಿದೆ. 2007-08ನೇ ವರ್ಷದಲ್ಲಿ ಶೇ.12.9ರಷ್ಟು ಅಧಿಕ ಬೆಳವಣಿಗೆ ದಾಖಲಾಗಿದ್ದು, ಅದರ ಹಿಂದಿನ ವರ್ಷದ ಕೃಷಿ ದರ ಬೆಳವಣಿಗೆ ಶೇ.11.9 ರಷ್ಟು ಇದ್ದು, ಇದನ್ನು ಕೋಷ್ಟಕ-6 ರಲ್ಲಿ ಕಾಣಬಹುದಾಗಿದೆ. ಕೈಗಾರಿಕಾ ಕೊಡುಗೆ ಬೆಳವಣಿಗೆಗೆ ಮಹತ್ವದ್ದಾಗಿದ್ದರೂ, 2010-11ನೇ ವರ್ಷದಲ್ಲಿ ಜಿಎಸ್‌ಡಿಪಿ ಬೆಳವಣಿಗೆಗೆ, ಸೇವಾ ವಲಯ (ಶೇ.9.7) ದಿಂದ ನಂತರ ಕೃಷಿ ವಲಯ (ಶೇ.5.9) ದಿಂದ ಬಂದ ಕೊಡುಗೆ ಪ್ರಮುಖವಾಗಿರುತ್ತದೆ.

32. 2009-10ನೇ ವರ್ಷದಲ್ಲಿ ಸೇವಾ ವಲಯದ ಬೆಳವಣಿಗೆ ದರ ಶೇ.3.7ರಷ್ಟಿದ್ದು ಇದು 2010-11 ರಲ್ಲಿ ಗಣನೀಯವಾಗಿ ಶೇ.9.7ಕ್ಕೆ ಸುಧಾರಣೆಗೊಂಡಿದ್ದರೆ, 2009-10 ರಲ್ಲಿ ಕೃಷಿ ವಲಯದ ಬೆಳವಣಿಗೆ ದರ ಶೇ.4.3 ರಷ್ಟಿದ್ದು ಇದು 2010-11ರಲ್ಲಿ ಶೇ.5.9ಕ್ಕೆ ಏರಿಕೆಯಾಗಿದೆ. 2009-10ರಲ್ಲಿ ಶೇ.8.5ರಷ್ಟು ದಾಖಲಾಗಿದ್ದ ಕೈಗಾರಿಕಾ ವಲಯದ ಬೆಳವಣಿಗೆ ದರ 2010-11 ವರ್ಷದಲ್ಲಿ ಶೇ.6.9 ರಷ್ಟು ಕಡಿಮೆ ಬೆಳವಣಿಗೆ ದರ ಕಂಡಿದೆ. ಆದರೂ, 2008-09ನೇ ವರ್ಷದಲ್ಲಿ ಕೈಗಾರಿಕಾ ವಲಯವು ಸಕಾರಾತ್ಮಕ ಬೆಳವಣಿಗೆ ದರವನ್ನು ದಾಖಲಿಸಿತ್ತೆಂಬುದನ್ನು ಗಮನಕ್ಕೆ ತೆಗೆದುಕೊಂಡರೆ, 2010-11ರಲ್ಲಿ ಬೆಳವಣಿಗೆ ದರವು ಅತ್ಯಂತ ಪ್ರೋತ್ಸಾಹಕವಾಗಿದೆ.

ಹಾಗಾಗಿ, ಎಲ್ಲಾ 3 ವಲಯಗಳು ಚೇತರಿಕೆಯನ್ನು ಕಂಡಿದ್ದು ಇದು ಆರೋಗ್ಯಕರ ಸಂಕೇತವಾಗಿದೆಯಲ್ಲದೆ, ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ಕೃಷಿವಲಯ ಹಾಗೂ ಸೇವಾ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಆದ್ಯತೆ ನೀಡುತ್ತಿದ್ದು, ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸಲು ತನ್ನ ನೀತಿಗಳನ್ನು ಮಾರ್ಪಾಡು ಮಾಡುತ್ತಿದೆ.

33. ಜಾಗತಿಕ ಅನಿಶ್ಚಿತತೆಗಳಿಂದ ಹಣದುಬ್ಬರದ ಒತ್ತಡಗಳು ಹಾಗೂ ಕೆಲವು ಹಿಂಜರಿಕೆಯ ಅಪಾಯಗಳಿದ್ದಾಗ್ಯೂ, ರಾಷ್ಟ್ರದ ಆರ್ಥಿಕತೆ ಬೆಳವಣಿಗೆ ವೇಗವು 2010-11 ರಲ್ಲಿ ಸಾಲಿನಲ್ಲಿ ಚೇತರಿಕೆ ಕಂಡಿದೆ. ರಾಷ್ಟ್ರ ಮಟ್ಟದಲ್ಲಿನ ಸಕಾರಾತ್ಮಕ ಬೆಳವಣಿಗೆಯ ಸಂಕೇತಗಳನ್ನು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 2011 ರಲ್ಲಿ ಬಿಡುಗಡೆ ಮಾಡಿದ ತನ್ನ 3ನೇ ತ್ರೈಮಾಸಿಕ ಪುನರಾವಲೋಕನದಲ್ಲಿ ವ್ಯಕ್ತಪಡಿಸಲಾದ ಹಣದುಬ್ಬರದ ಕಳಕಳಿಗಳನ್ನು ಗಮನದಲ್ಲಿಟ್ಟುಕೊಂಡು, ನಾಮಮಾತ್ರ ಜಿಎಸ್‌ಡಿಪಿಯನ್ನು 2010-11ನೇ ಸಾಲಿಗೆ ಶೇ.16ರ ದರಕ್ಕೆ ಏರಿಸಲು ಅಂದಾಜಿಸಲಾಗಿದೆ. ಅದಾಗ್ಯೂ, 13ನೇ ಹಣಕಾಸು ಆಯೋಗ ತನ್ನ ವರದಿಯಲ್ಲಿ ಹೇಳಿರುವ ಶೇ.14.02 ರ ಬೆಳವಣಿಗೆಯ ದರವನ್ನು ಎಂ.ಟಿ.ಎಫ್.ಪಿ. ಯಲ್ಲಿನ ಅಂದಾಜುಗಳಿಗೆ ತೆಗೆದುಕೊಳ್ಳಲಾಗಿದೆ.

೨) ಹಣದುಬ್ಬರದ ಪ್ರವೃತ್ತಿಗಳು:

34. ಪ್ರಸಕ್ತ ಸಾಲಿನ ಹಣದುಬ್ಬರವು ಒಂದು ದೊಡ್ಡ ಆತಂಕಕಾರಿ ವಿಷಯವಾಗಿದೆ. ಶೇ.8 ಅಧಿಕ ಸಾಮಾನ್ಯ ಹಣದುಬ್ಬರ ಒಪ್ಪಲಾಗದಿರುವಂತದ್ದಾಗಿದ್ದು, ಆಹಾರ ಸಂಬಂಧಿ ಹಣದುಬ್ಬರ ಶೇ.13ಕ್ಕೂ ಮೀರಿದ್ದು, ಇದರಿಂದ ಸಾಮಾನ್ಯ ವ್ಯಕ್ತಿಯು ತೀವ್ರತರನಾಗಿ ಭಾದಿತನಾಗಿದ್ದು ಆದಾಯದ ಗಣನೀಯ ಭಾಗವು ಇದಕ್ಕಾಗಿಯೇ ಕರಗಿಹೋಗುವುದರಿಂದ ಬೆಳವಣಿಗೆಯ ಪ್ರಯೋಜನಗಳಿಂದ ಆತ ವಂಚಿತನಾಗಿದ್ದಾನೆ. ಪೂರೈಕೆ ಹಾಗೂ ಬೇಡಿಕೆ ಸಂಗತಿಗಳೆರಡು ಹಣದುಬ್ಬರಕ್ಕೆ ಕೊಡುಗೆ ನೀಡುತ್ತವೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿಶ್ಚಿತ ಸರಕು ಸಾಮಗ್ರಿಗಳ ಬೆಲೆಗಳು ಹಣದುಬ್ಬರದ ನಿರೀಕ್ಷೆಗಳಿಗೆ ಅಧಿಕವಾಗಿ ಸೇರ್ಪಡೆಯಾಗುತ್ತದೆ. ಬೇಳೆಕಾಳು, ಎಣ್ಣೆ ಬೀಜ, ತರಕಾರಿ, ಮೊಟ್ಟೆ ಮತ್ತು ಮಾಂಸ ಮೊದಲಾದಂಥ ಧಾನ್ಯೇತರ ಆಹಾರ ಪದಾರ್ಥಗಳ ನಿಧಾನಗತಿಯ ಪೂರೈಕೆ ಪ್ರಕ್ರಿಯೆಯು ಸಹ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ.

35. 2010-11ನೇ ವರ್ಷದಲ್ಲಿ ಈರುಳ್ಳಿ, ತರಕಾರಿಗಳ ಬೆಲೆಗಳ ಏರಿಕೆ ಹಾಗೂ ಅಕಾಲಿಕ ಮಳೆಯೊಂದಿಗೆ ಪೂರೈಕೆ ಸರಪಳಿಯ ನಿರ್ದಿಷ್ಟ ಸಮಸ್ಯೆಗಳಿಂದಾಗಿ ಆಹಾರದ ಹಣದುಬ್ಬರವು ಭಾರಿ ಏರಿಕೆ ಕಂಡಿದೆ. ಸಗಟು ಬೆಲೆ ಸೂಚಿ(ಡಬ್ಲ್ಯೂಪಿಐ) ಹಣದುಬ್ಬರವು ನವೆಂಬರ್ 2010ರವರೆಗೆ ಮಂದಗತಿಯ ಬೆಳವಣಿಗೆ ಕಂಡಿದ್ದು ನಂತರ ಚೇತರಿಕೆ ಕಂಡಿದೆ. ಆಹಾರದ ಬೇಡಿಕೆಯು ಹೆಚ್ಚುತ್ತಲೇ ಮುಂದುವರಿದಿದೆ. ಆಹಾರಕ್ಕಾಗಿ ಹೆಚ್ಚಿದ ಬೇಡಿಕೆಯ ಸದ್ಗುಣ

ಬದಲಾವಣೆಯನ್ನೂ ಸಹ ಸೇವಾ ವಲಯದಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿನ ಆದಾಯಗಳಲ್ಲಿ ಕೂಡ ಏರಿಕೆ ಉಂಟಾದುದರಿಂದಾಗಿ ಅರ್ಥವ್ಯವಸ್ಥೆಯಲ್ಲಿ ಕೈಗೊಳ್ಳುತ್ತಿರುವ ರಚನಾತ್ಮಕ ಬದಲಾವಣೆಗಳಿಗೆ ಅಧ್ಯಾರೋಪಿಸಬಹುದಾಗಿದೆ. ಹೆಚ್ಚಿದ ಆದಾಯವು ಆಹಾರ ಹಾಗೂ ಆಹಾರೇತರ ಪದಾರ್ಥಗಳ ಬೆಲೆಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಆದ್ದರಿಂದ, ಹಣದುಬ್ಬರದ ಮೇಲೆ ಬೇಡಿಕೆಯ ಕಡೆಯಿಂದ ಆಗುವ ಒತ್ತಡವು, ಹೆಚ್ಚಿನ ಉತ್ಪಾದಕತೆಯ ಮುಖಾಂತರ ಆಹಾರ ಧಾನ್ಯಗಳ ತಲಾವಾರು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಹಾಗೂ ಸಮರ್ಥವಾಗಿ ಅದರ ಪೂರೈಕೆಯ ಸರಪಳಿಯನ್ನು ನಿರ್ವಹಿಸುವ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಒಂದು ಬಹು ದೊಡ್ಡ ಸವಾಲಾಗಿ ನಿಂತಿದೆ.

36. ಪ್ರಸ್ತುತ ಪ್ರಮುಖ ಕೈಗಾರಿಕೆಗಳ ಪ್ರಧಾನ ಸೂಚಕಗಳು ಪ್ರೋತ್ಸಾಹದಾಯಕವಾಗಿಲ್ಲ. ಕೈಗಾರಿಕೆ ವಲಯದಲ್ಲಿನ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಮಾಡುವ ಪ್ರಯತ್ನಗಳು ಫಲಿತಾಂಶಗಳನ್ನು ನೀಡಲು ಕಾಲಾವಕಾಶ ತೆಗೆದುಕೊಳ್ಳುತ್ತದೆಂದು ಭಾವಿಸಲಾಗಿದೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಅನಿಶ್ಚಿತತೆ ಮತ್ತು ಜಾಗತಿಕ ತೈಲ ಬೆಲೆಗಳಲ್ಲಿನ ಸಂಭಾವ್ಯ ಪರಿಣಾಮಗಳು ದೇಶದಲ್ಲಿನ ಹಣದುಬ್ಬರದ ಒತ್ತಡಗಳಿಗೆ ಇನ್ನೂ ಹೆಚ್ಚು ಕಾರಣವಾಗುವ ಸಂಭವವಿದೆ.

ಅಧ್ಯಾಯ - 4


ರಾಜಸ್ವ ಸುಧಾರಣೆಗಳು ಮತ್ತು ಮುನ್ನಂದಾಜುಗಳು

ಪ್ರಮುಖ ಸ್ವಂತ ತೆರಿಗೆ ರಾಜಸ್ವಗಳಲ್ಲಿ ಪ್ರವೃತ್ತಿ

37. ಕರ್ನಾಟಕವು ಹಲವಾರು ವರ್ಷಗಳ ಕಾಲ ಇತರ ಎಲ್ಲ ರಾಜ್ಯಗಳ ಪೈಕಿ ಜಿಎಸ್‌ಡಿಪಿ ಅನುಪಾತಕ್ಕೆ (ತೆರಿಗೆ ಪ್ರಯತ್ನ) ಅತ್ಯಂತ ಹೆಚ್ಚಿನ ಸ್ವಂತ ತೆರಿಗೆ ರಾಜಸ್ವವನ್ನು ನಿರಂತರವಾಗಿ ಸಾಧಿಸಿದೆ.

ಕೆಳಗಿನ ಕೋಷ್ಟಕವು ಕಳೆದ 6 ವರ್ಷಗಳಲ್ಲಿನ ತೆರಿಗೆ ಪ್ರಯತ್ನವನ್ನು ಪ್ರಮುಖವಾಗಿ ತಿಳಿಸುತ್ತದೆ.

ತೆರಿಗೆ ಪ್ರಯತ್ನ (ತೆರಿಗೆ /ಜಿಎಸ್‌ಡಿಪಿ)



38. 2006-07 ರಿಂದ 2009-10 ರ ವರೆಗಿನ ತೆರಿಗೆ ಪ್ರಯತ್ನವು ಒಂದು ಇಳಿಮುಖ ಪ್ರವೃತ್ತಿಯನ್ನು ಪ್ರದರ್ಶಿಸಿದೆ. 2008-09 ಮತ್ತು 2009-10ನೇ ಸಾಲಿನ ಅವಧಿಯ ಇಳಿಕೆಗೆ ಕಾರಣ ಜಾಗತಿಕ ಆರ್ಥಿಕ ಬಿಕ್ಕಟ್ಟು ಎನ್ನಬಹುದಾಗಿದೆ. ಈ ಅವಧಿಯಲ್ಲಿನ ತೆರಿಗೆ ಪ್ರಯತ್ನದಲ್ಲಿನ ಇಳಿಕೆಯು ಒಂದು ಜಾಗತಿಕ ಅಂಶವಾಗಿದ್ದು ಇದು ಕೇಂದ್ರ ಮತ್ತು ಇತರ ರಾಜ್ಯ ಸರ್ಕಾರಗಳಿಗೆ ಒಂದೇ ರೀತಿಯಾಗಿ ಬಾಧಕ ಉಂಟುಮಾಡಿತು. 2004-05 ರಿಂದ 2009-10ರ ವರೆಗಿನ ಅವಧಿಯಲ್ಲಿ ಜಿಎಸ್‌ಡಿಪಿಯ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್) ಶೇ. 15 ರಷ್ಟಿದ್ದಾಗ, ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಸಿಎಜಿಆರ್ ಶೇ. 14 ರಷ್ಟಿತ್ತು. ಆ ಮೂಲಕ 2004-05ರಲ್ಲಿನ ಶೇ. 9.66 ರಿಂದ 2009-10 ರಲ್ಲಿ ಶೇ. 9.11 ರ ವರೆಗಿನ ಇಳಿಕೆಗೆ ಕಾರಣವಾಯಿತು. ಆರ್ಥಿಕ

ಸ್ಥಿತಿಯು 2009-10 ರ ಎರಡನೇ ಅರ್ಧದಲ್ಲಿ ಹೆಚ್ಚಿನ ಬೆಳವಣಿಗೆ ಮಾರ್ಗಕ್ಕೆ ಮತ್ತೆ ಬಂದ ಕಾರಣ ಸರ್ಕಾರವು ತೆರಿಗೆ ಪ್ರಯತ್ನದಲ್ಲಿ ಇಳಿಮುಖ ಪ್ರವೃತ್ತಿಯನ್ನು ತಡೆಯಲು ಸಾಧ್ಯವಾಯಿತು.

39. ಅಲ್ಲದೆ, ಪ್ರಚಲಿತ ವರ್ಷದ ಅವಧಿಯಲ್ಲಿ ಆರ್ಥಿಕಸ್ಥಿತಿಯಲ್ಲಿನ ತಾಳಿಕೆ ಬೆಳವಣಿಗೆಯ ಕಾರಣ ದಿಂದಾಗಿ 2010-11 ರಲ್ಲಿ (ಪಅಂ) ತೆರಿಗೆ ಪ್ರಯತ್ನವು ಜಿಎಸ್‌ಡಿಪಿಯ ಶೇ. 10ಕ್ಕೆ ಏರುವುದೆಂದು ನಿರೀಕ್ಷಿಸಲಾಗಿದೆ. ಆರ್ಥಿಕಸ್ಥಿತಿಯ ಆರ್ಥಿಕ ಬಾಹ್ಯನೋಟವು ಅಲ್ಪಾವಧಿಯಿಂದ ಮಧ್ಯಮಾವಧಿಯಲ್ಲಿ ಸ್ಥಿರವಾಗಿರುವುದಾಗಿ ಕಂಡುಬರುತ್ತದೆ. ಆದರೂ ಆರ್ಥಿಕ ಸ್ಥಿತಿಯಲ್ಲಿನ ಹಣದುಬ್ಬರ ಒತ್ತಡಗಳು ಸರ್ಕಾರದ ವಿತ್ತ ನೀತಿಯ ನಿಲುವನ್ನು ಬದಲಾಯಿಸಿವೆ ಮತ್ತು ಹಣದುಬ್ಬರ ನಿಗ್ರಹಿಸಲು ಸರ್ಕಾರವು ಮಾಡಿರುವ ಪ್ರಯತ್ನಗಳಿಂದಾಗಿ ಬೆಳವಣಿಗೆಯು ಅಲ್ಪಾವಧಿಯಲ್ಲಿ ತಗ್ಗಬಹುದು. ಪ್ರಸ್ತುತ ಇರುವ ಪ್ರವೃತ್ತಿಗಳನ್ನು 2011-12 ರಿಂದಾಚೆಗೆ ಬಹಿರ್ಗಣಿಸಿ ನೋಡಿದಾಗ ಸಮೀಪದ ವರ್ಷಗಳಲ್ಲಿ ತೆರಿಗೆ ಪ್ರಯತ್ನವನ್ನು ಶೇ. 10 ರ ಆಜುಬಾಜಿನಲ್ಲಿ ನಿರ್ವಹಿಸುವ ಸಂಭವವಿದೆ.

40. 2004-05 ರಿಂದ ಜಿಎಸ್‌ಡಿಪಿಯ ಶೇಕಡ ಪ್ರಮಾಣವಾಗಿ ಪ್ರಮುಖ ತೆರಿಗೆಗಳ ರಚನೆಯನ್ನು ಈ ಮುಂದಿನ ನಕ್ಷೆಯಲ್ಲಿ ತೋರಿಸಲಾಗಿದೆ.



41. ಮೇಲಿನ ನಕ್ಷೆಗಳಿಂದ ತಿಳಿದುಬರುವಂತೆ ತೆರಿಗೆ ಪ್ರಯತ್ನವು 2006-07 ರಲ್ಲಿ ಅತಿ ಹೆಚ್ಚಾಗಿತ್ತು. ತರುವಾಯ ಆರ್ಥಿಕ ಹಿಂಜರಿತದ ಕಾರಣದಿಂದ ಅಬಕಾರಿ ಸುಂಕದ

ಹೊರತಾಗಿ ಜಿಎಸ್‌ಡಿಪಿ ಯ ಶೇಕಡ ಪ್ರಮಾಣವಾಗಿ ಎಲ್ಲ ಪ್ರಮುಖ ತೆರಿಗೆಗಳಲ್ಲಿ ಮಹತ್ವದ ಇಳಿಕೆಯಾಯಿತು. ವಾಣಿಜ್ಯ ತೆರಿಗೆಗಳು ಜಿಎಸ್‌ಡಿಪಿ ಯ ಶೇ. 6 ರಿಂದ ಶೇ. 5.3ಕ್ಕೆ ಮತ್ತು ನೋಂದಣಿ ಮತ್ತು ಮುದ್ರಾಂಕವು ಶೇ. 1.4 ರಿಂದ ಶೇ. 0.8 ಕ್ಕೆ ಮತ್ತು ಮೋಟಾರುವಾಹನ ತೆರಿಗೆಗಳು ಶೇ. 0.6 ರಿಂದ ಶೇ. 0.58ಕ್ಕೆ ಇಳಿದವು. ಅಬಕಾರಿ ರಾಜಸ್ವಗಳು ಇತ್ತೀಚಿನ ವರ್ಷಗಳಲ್ಲಿನ ಆರ್ಥಿಕ ನಿಧಾನಗತಿಯಿಂದಾಗಿ ಏರಿಕೆಯಲ್ಲಿದ್ದ ಅದರ ಪಾಲು 2006-07 ರಲ್ಲಿ ಶೇ. 2 ರಷ್ಟು ಇದ್ದದ್ದು 2009-10 ರಲ್ಲಿ ಶೇ. 2.1 ಕ್ಕೆ ಏರಿತು. ಪ್ರಸ್ತುತ ವರ್ಷ ಆರ್ಥಿಕ ಸ್ಥಿತಿಯು ಚೇತರಿಸಿಕೊಳ್ಳುವುದರೊಂದಿಗೆ ವಾಣಿಜ್ಯ ತೆರಿಗೆಗಳು ಮತ್ತು ಮೋಟಾರುವಾಹನ ತೆರಿಗೆಗಳು ಅನುಕ್ರಮವಾಗಿ ಆರ್ಥಿಕ ನಿಧಾನಗತಿ ಪೂರ್ವದ ಶೇ. 6 ಮತ್ತು ಶೇ. 0.59 ಪಾಲನ್ನು ಮರಳಿ ಗಳಿಸಿವೆ. ಆದಾಗ್ಯೂ ಮುದ್ರಾಂಕಗಳು ಮತ್ತು ನೋಂದಣಿ ರಾಜಸ್ವಗಳು ಹಿಂದೆ ಶೇ. 1.4 ಇದ್ದದ್ದು ಜಿಎಸ್‌ಡಿಪಿಯ ಶೇ. 0.9 ನ್ನು ಮಾತ್ರ ಒಳಗೊಂಡಿದೆ. ಆದುದರಿಂದ ತೆರಿಗೆ ಸಂಗ್ರಹಣೆಯನ್ನು ಸಮರ್ಥವಾಗಿ ಸುಧಾರಣೆಗೊಳಿಸಲು ಮತ್ತಷ್ಟು ಅವಕಾಶವಿದೆ ಮತ್ತು ತೆರಿಗೆ ವಸೂಲಿಯನ್ನು ಏರಿಸಲು ಆಸ್ತಿಗಳ ಮಾರ್ಗದರ್ಶಿ ಮೌಲ್ಯ ಮತ್ತು ಮಾರುಕಟ್ಟೆ ಮೌಲ್ಯವನ್ನು ಇನ್ನೂ ಉತ್ತಮವಾಗಿ ಪಂಕ್ತೀಕರಿಸಲು ಮತ್ತಷ್ಟು ಅವಕಾಶವಿದೆ.

42. ಸುಧಾರಿತ ತೆರಿಗೆ ಆಡಳಿತದೊಂದಿಗೆ ಆರ್ಥಿಕ ದೃಷ್ಟಿಕೋನದಲ್ಲಿ ಸುಧಾರಣೆಯಾದ ಪರಿಣಾಮವಾಗಿ 2010-11 ರಲ್ಲಿ (ಪಅಂ), ಭಾರಿ ತೆರಿಗೆಗಳಿಂದ ಸಂಗ್ರಹಣೆಯು ಆಯವ್ಯಯಿತ ಅಂದಾಜಿಗಿಂತಲೂ 1200 ಕೋಟಿ ರೂಪಾಯಿ ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ಈ ತೆರಿಗೆಗಳ ಬೆಳವಣಿಗೆ ದರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಪ್ರತ್ಯೇಕವಾಗಿ ತೋರಿಸಲಾಗಿದೆ.

ಕೋಟಿ ರೂ.ಗಳಲ್ಲಿ

ವರ್ಷಗಳು	ವಾಣಿಜ್ಯ ತೆರಿಗೆ			ಅಬಕಾರಿ ಸುಂಕ		
	ವಾಸ್ತವಿಕ	ಬೆಳವಣಿಗೆ ದರ	ಬಯೋನ್ನಿ	ವಾಸ್ತವಿಕ	ಬೆಳವಣಿಗೆ ದರ	ಬಯೋನ್ನಿ
2005-06	11484	14%	0.8	3397	21%	1.2
2006-07	13714	19%	1.2	4495	32%	2.0
2007-08	15552	13%	0.7	4767	6%	0.3
2008-09	16645	7%	0.6	5750	21%	1.8
2009-10	17960	8%	0.06	6946	21%	1.5
2010-11 RE	22910	28%	1.7	8125	17%	1.1
CAGR	14.71%			19.39%		
ವರ್ಷಗಳು	ವಾಹನ ತೆರಿಗೆ			ನೋಂದಣಿ ಮತ್ತು ಮುದ್ರಾಂಕ		
	ವಾಸ್ತವಿಕ	ಬೆಳವಣಿಗೆ ದರ	ಬಯೋನ್ನಿ	ವಾಸ್ತವಿಕ	ಬೆಳವಣಿಗೆ ದರ	ಬಯೋನ್ನಿ
2005-06	1105	12%	0.7	2212	26%	1.5
2006-07	1374	24%	1.5	3206	45%	2.7
2007-08	1650	20%	1.1	3509	6%	0.3
2008-09	1681	2%	0.2	2927	-14%	-1.2
2009-10	1962	17%	1.2	2628	-10%	-0.8
2010-11 RE	2250	15%	0.9	3500	33%	2.1
CAGR	14.80			12.14%		

ಮುದ್ರಾಂಕ ಮತ್ತು ನೋಂದಣಿ ರಾಜಸ್ವಗಳಿಗೆ ಸ್ಥಿತಿಸ್ಥಾಪಕತೆಯು 2006-07 ರಲ್ಲಿನ ಶೇ. 45 ಬೆಳವಣಿಗೆ ಅನುಕ್ರಮವಾಗಿ 2008-09 ಮತ್ತು 2009-10 ರಲ್ಲಿನ ನಿರ್ದಿಷ್ಟ ಶೇ. 14 ಮತ್ತು ಶೇ.

10 ಇಳಿಕೆಯೊಂದಿಗೆ ಭಾರಿ ತೆರಿಗೆಗಳ ಪೈಕಿ ಅತಿ ಹೆಚ್ಚಿನದಾಗಿತ್ತು. ಮುದ್ರಾಂಕ ಮತ್ತು ನೋಂದಣಿ ಸುಂಕದ ಇಳಿಕೆಗೆ ರಾಜ್ಯ ಸರ್ಕಾರವು ತೆಗೆದುಕೊಂಡ ಆರ್ಥಿಕ ಚೇತರಿಕೆ ಕ್ರಮಗಳ ಅಂಗವಾಗಿ ಶೇ. 7.5 ರಿಂದ ಶೇ. 6 ಕ್ಕೆ ಇಳಿದು ಶೇ. 20 ರಷ್ಟು ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ. ತೆರಿಗೆ ಕಳೆತವನ್ನು ತಪ್ಪಿಸಲು ತೆರಿಗೆ ಆಡಳಿತದಲ್ಲಿ ಪರಿಣಾಮಕಾರಿ ಚೇತರಿಕೆ ಅಗತ್ಯವಿದೆ. ರಾಜ್ಯ ಅಬಕಾರಿಯಿಂದ ರಾಜಸ್ವಗಳು ಸಾಪೇಕ್ಷವಾಗಿ ಸ್ಥಿತಿಸ್ಥಾಪಕವಾಗಿ ಉಳಿದಿದ್ದು, ಆರ್ಥಿಕ ಮುಗಟ್ಟಿನ ಅವಧಿಯಲ್ಲಿಯೂ ಸಹ ಒಂದು ನಿರಂತರ ಏರಿಕೆ ತೋರಿದೆ. 2008-09 ವರ್ಷವನ್ನು ಹೊರತುಪಡಿಸಿ ಮೋಟಾರು ವಾಹನ ತೆರಿಗೆಗಳು ಇತ್ತೀಚಿನ ವರ್ಷಗಳಲ್ಲಿ ಸಾಪೇಕ್ಷವಾಗಿ ಸ್ಥಿರ ಏರಿಕೆಯನ್ನು ತೋರಿವೆ. ವಾಣಿಜ್ಯ ತೆರಿಗೆಗಳು ಸಾಪೇಕ್ಷವಾಗಿ ಅಬಕಾರಿ ಮತ್ತು ಮೋಟಾರುವಾಹನಗಳಿಗಿಂತಲೂ ಹೆಚ್ಚು ಸ್ಥಿತಿಸ್ಥಾಪಕವಾಗಿವೆ.

ರಾಜ್ಯ ಹಣಕಾಸುಗಳ ಮೇಲೆ ಸಿ.ಎ.ಜಿ. ಸಲ್ಲಿಸಿರುವ ವರದಿಯು 2007-10 ಅವಧಿಯಲ್ಲಿ ಒಟ್ಟು ಸಂಗ್ರಹಣೆ ಶೇಕಡ ಪ್ರಮಾಣವಾಗಿ ತೆರಿಗೆ ಸಂಗ್ರಹಣಾ ವೆಚ್ಚವು ಇತರೆ ರಾಜ್ಯಗಳಿಗಿಂತಲೂ ಒಟ್ಟಾರೆಯಾಗಿ ಕಡಿಮೆಯಾಗಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯ ಸರ್ಕಾರವು ವರಮಾನ ಹೆಚ್ಚಿಸಲು, ಪುನರ್ ಪರಿಶೀಲಿಸಲು ಮತ್ತು ತೆರಿಗೆ ಪ್ರಯತ್ನಗಳನ್ನು ನಿಗಾವಣೆಮಾಡಲು ಮತ್ತು ಮಾಹಿತಿ ತಂತ್ರಜ್ಞಾನ ಬಳಕೆ ತೀವ್ರಗೊಳಿಸಲು ಉತ್ತಮ ಜಾರಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ. ಹೊಸ ತೆರಿಗೆ ಪದ್ಧತಿಗೆ ಸ್ಥಳಾಂತರವು ನಿಖರ ಮಾಹಿತಿ ಸಂಪಾದನೆ ಮತ್ತು ಅದರ ವಿನಿಮಯಕ್ಕಾಗಿ ಮಾಹಿತಿ ತಂತ್ರಜ್ಞಾನ ಮೂಲಸೌಲಭ್ಯಗಳ ಮೇಲೆ ಪ್ರಮುಖವಾಗಿ ಆಧಾರಿತವಾಗಿದೆ. ಆದ್ದರಿಂದ ತಂತ್ರಜ್ಞಾನ ನಿರ್ವಹಣೆಯನ್ನು ಸಾಂಸ್ಥಿಕ ವ್ಯವಸ್ಥೆಯಲ್ಲಿನ ಯಾವುದೇ ಬದಲಾವಣೆಗೆ ಅಥವಾ ಹೊಸ ತೆರಿಗೆ ಪದ್ಧತಿಗೆ ಸ್ಥಳಾಂತರವನ್ನು ಕ್ಷಿಪ್ರವಾಗಿ ಅಳವಡಿಸಲಾಗುವುದು.

ವಾಣಿಜ್ಯ ತೆರಿಗೆಗಳು

43. ವಾಣಿಜ್ಯ ತೆರಿಗೆಗಳು ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳ ಸುಮಾರು ಶೇ. 60 ನ್ನು ಒಳಗೊಳ್ಳುತ್ತವೆ. 2009-10ರ ಮೊದಲ 6 ತಿಂಗಳುಗಳಲ್ಲಿ 2008-09ರ ಸಂವಾದಿ ಅವಧಿಗೆ ಹೋಲಿಸಿದಾಗ, ತೆರಿಗೆ ಸಂಗ್ರಹಣೆಯಲ್ಲಿ ಇಳಿಕೆ ಕಂಡುಬಂತು. ಸುಧಾರಿಸುತ್ತಿರುವ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ 2009-10ರ 2ನೇ ಅರ್ಧದಲ್ಲಿ ಈ ಇಳಿಕೆ ಪ್ರವೃತ್ತಿಯು ವಿಮುಖ ಹಾದಿ ಹಿಡಿಯಿತು ಮತ್ತು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿ ಒಟ್ಟಾರೆ ಶೇ. 8 ಬೆಳವಣಿಗೆಯೊಳಗೆ ವರ್ಷ ಅಂತ್ಯಗೊಂಡಿತು.
44. 2010-11 ರಲ್ಲಿ ಸರ್ಕಾರವು ಹೆಚ್ಚುವರಿ ಸಂಪನ್ಮೂಲ ಸಂಗ್ರಹಣಾ ಕ್ರಮಗಳನ್ನು ಕೈಗೊಂಡಿತು. ಈ ಮೂಲಕ ಮೌಲ್ಯವರ್ಧಿತ ತೆರಿಗೆ ದರವನ್ನು ದಿನಾಂಕ 1-4-2010 ರಿಂದ ಅನ್ವಯವಾಗುವಂತೆ ಎರಡು ಸ್ಲ್ಯಾಬ್‌ಗಳಿಗೆ ಶೇ. 1 ರಂತೆ ಶೇ. 4 ರಿಂದ ಶೇ. 5 ಕ್ಕೆ ಮತ್ತು ಶೇ. 12.5 ರಿಂದ ಶೇ. 13.5 ಕ್ಕೆ ಪರಿಷ್ಕರಿಸಲಾಯಿತು. ಪ್ರಚಲಿತ ವರ್ಷದ ಮೊದಲ 3 ತ್ರೈಮಾಸಿಕಗಳ ಅವಧಿಯಲ್ಲಿ ವಾಣಿಜ್ಯ ತೆರಿಗೆ ಸಂಗ್ರಹಣೆಗಳಲ್ಲಿ ಶೇ. 30 ಕ್ಕೂ ಹೆಚ್ಚಿನ ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸಲಾಯಿತು. ಈ ಏರಿಕೆಗೆ ವ್ಯಾಟ್ ತೆರಿಗೆ ದರಗಳಲ್ಲಿ ಪರಿಷ್ಕರಣೆಯ ಜೊತೆಗೆ, ಸಾಮಾನ್ಯ ಆರ್ಥಿಕ ಮರುಚೇತನ ಮತ್ತು ಉತ್ತಮ ತೆರಿಗೆ ನಿಗಾವಣೆ ಮತ್ತು ಕೈಗೊಂಡ ಸಂಗ್ರಹಣಾ ಪ್ರಯತ್ನಗಳು ಕಾರಣವಾಗಿವೆ. ಇದರ ಜೊತೆಗೆ ಪ್ರಚಲಿತ ವರ್ಷದಲ್ಲಿನ ಬೆಳವಣಿಗೆಯು, ಎರಡು ವರ್ಷಗಳ ಕಡಿಮೆ ಬೆಳವಣಿಗೆಯ ನಂತರ

ಬಂದಿರುವುದರಿಂದ ಹೆಚ್ಚಾಗಿರುವಂತೆ ಕಾಣುತ್ತದೆ. 2010-11 (ಪಅಂ) ಪೂರ್ಣ ವರ್ಷಕ್ಕೆ ತೆರಿಗೆ ಸಂಗ್ರಹಣೆಗಳಲ್ಲಿನ ಬೆಳವಣಿಗೆಯು ಜಿಎಸ್‌ಡಿಪಿ ಬೆಳವಣಿಗೆಗಿಂತಲೂ ಹೆಚ್ಚಿನದಾಗಿರುತ್ತದೆ, ಆ ಮೂಲಕ 1 ಕ್ಕಿಂತಲೂ ಹೆಚ್ಚಿನ ತೆರಿಗೆ ಸ್ಥಿತಿ ಸ್ಥಾಪಕತ್ವ ಪ್ರತಿಬಿಂಬಿಸುತ್ತದೆಂದು ನಿರೀಕ್ಷಿಸಲಾಗಿದೆ. ಪ್ರಚಲಿತ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ರಾಜಸ್ವಗಳು ಆಯವ್ಯಯದ ಅಂದಾಜಿಗಿಂತ 400 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಬಹುದಾಗಿದೆ.

45. ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸುವ ಬಗ್ಗೆ ಭಾರತ ಸರ್ಕಾರ ಮತ್ತು ಕೇಂದ್ರಗಳ ನಡುವೆ ಚರ್ಚೆಯು ಕೊನೆಯ ಹಂತದಲ್ಲಿದೆ. ಕೇಂದ್ರ ಸರ್ಕಾರವು ಕರಡು ಸಂವಿಧಾನ ವಿಧೇಯಕವನ್ನು ಪ್ರಸ್ತಾವಿಸಿದ್ದು, ಇದು ಪ್ರಸ್ತುತವಾಗಿ ವಿವಿಧ ರಾಜ್ಯಗಳ ಪರಿಗಣನೆಯಲ್ಲಿದೆ. ರಾಜ್ಯ ಸರ್ಕಾರವು ರಾಜ್ಯ ವಿಧಾನ ಮಂಡಲದ ಹಣಕಾಸು ಸ್ವಾಯತ್ತತೆಯನ್ನು ಕಾಪಾಡುವ ಕುರಿತಂತೆ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ಇದರ ಜೊತೆಗೆ ಒಂದು ಏಕರೂಪ ರಾಜ್ಯ ಜಿಎಸ್‌ಟಿಯನ್ನು ದೇಶದ್ಯಾಂತ ಪ್ರಸ್ತಾಪಿಸಿರುವುದರಿಂದ, ವಿವಿಧ ರಾಜ್ಯಗಳ ವಿವಿಧ ತೆರಿಗೆ ಪ್ರಯತ್ನಗಳ ಕಾರಣದಿಂದಾಗಿ ಒಂದು ಏಕರೂಪದ ರಾಜಸ್ವ ತಟಸ್ಥ ದರವಿರಲು ಸಾಧ್ಯವಿಲ್ಲ. ಕರ್ನಾಟಕದ ತೆರಿಗೆ ಪ್ರಯತ್ನವು ದೇಶದಲ್ಲಿಯೇ ಅತೀ ಹೆಚ್ಚಿನದಾಗಿರುವುದರಿಂದ, ರಾಜಸ್ವ ತಟಸ್ಥ ದರವು ತತ್‌ಪರಿಣಾಮವಾಗಿ ಇತರ ರಾಜ್ಯಗಳ ತಟಸ್ಥ ದರಗಳಿಗಿಂತಲೂ ಹೆಚ್ಚಿನದಾಗಿರುತ್ತದೆ. ಆದ್ದರಿಂದ, ಹೊಸ ಜಿಎಸ್‌ಟಿ ದರಗಳ ಅಳವಡಿಕೆಯ ಕಾರಣದಿಂದಾಗಿ ಉಂಟಾಗುವ ರಾಜಸ್ವ ನಷ್ಟಕ್ಕೆ ರಾಜ್ಯಕ್ಕೆ ಪರಿಹಾರ ನೀಡುವ ಸಲುವಾಗಿ ಒಂದು ಸೂಕ್ತ ಪರಿಹಾರ ವ್ಯವಸ್ಥೆಯನ್ನು ರೂಪಿಸಲಾಗಿರುವುದು ವಿಧಿ ರೂಪಕವಾಗಿದೆ.
46. ಬೆಲೆಗಳನ್ನು ತಗ್ಗಿಸುವಂಥಹ ಪರಿಣಾಮ ಬೀರುವ ಅವಳಿ ತೆರಿಗೆ ವಿಧಿಸುವಿಕೆ ಪರಿಣಾಮವನ್ನು ತೊಡೆದು ಹಾಕುವ ದೃಷ್ಟಿಯಿಂದ ಜಿಎಸ್‌ಟಿಯು ದೇಶದಲ್ಲಿ ಪರೋಕ್ಷ ತೆರಿಗೆ ವ್ಯವಸ್ಥೆಯ ಅಗತ್ಯವಾಗಿ ಬೇಕಾದ ಸುಧಾರಣೆಯಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಒಪ್ಪುತ್ತದೆ. ಹಾಗೂ ವಿವಿಧ ತೆರಿಗೆಗಳ ವಿಲೀನದ ಕಾರಣದಿಂದ ಅದು ವ್ಯಾಪಾರಿಗಳಿಗೆ ಅನುಪಾಲನಾ ವೆಚ್ಚವನ್ನು ಮತ್ತು ರಾಜ್ಯಕ್ಕೆ ತೆರಿಗೆ ಸಂಗ್ರಹಣಾ ವೆಚ್ಚ ಸಹಾ ಕಡಿಮೆಯಾಗುತ್ತದೆ. ಜಿಎಸ್‌ಟಿಯ ಪ್ರಸ್ತಾವಿತ ಜಾರಿ ದಿನಾಂಕವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸುವ ಸಾಧ್ಯತೆಯಿರುವುದರಿಂದ ರಾಜ್ಯವು ಈಗಾಗಲೇ ಸ್ಥಾಪಿಸಿರುವ ಸದೃಢ ಐ.ಟಿ.ವ್ಯವಸ್ಥೆಯು ಸ್ಥಾಪಿಸಲು ಕ್ರಮ ತೆಗೆದುಕೊಂಡಿದೆ. ಇದು ಜಿಎಸ್‌ಟಿಗೆ ಪರಿವರ್ತನೆಯನ್ನು ಸುಸೂತ್ರಗೊಳಿಸುತ್ತದೆ.

ರಾಜ್ಯ ಅಬಕಾರಿ

47. ಕಳೆದ ಕೆಲವು ವರ್ಷಗಳಿಂದ ರಾಜ್ಯ ಅಬಕಾರಿ ಆದಾಯವು ಗಣನೀಯವಾಗಿ ಹೆಚ್ಚಿರುತ್ತದೆ. ಅಬಕಾರಿ ರಾಜಸ್ವವು ಆಯವ್ಯಯ ಅಂದಾಜಿಗಿಂತ 600 ಕೋಟಿ ರೂ.ಗಳಷ್ಟು ಹೆಚ್ಚುವ ನಿರೀಕ್ಷೆಯಿರುತ್ತದೆ. ಸಾರಾಯಿ(ದೇಶಿ ಮದ್ಯ) ನಿಷೇದದಿಂದಾಗಿ, ಐ.ಎಂ.ಎಫ್.ಎಲ್ ಬಳಕೆಗೆ ವಾಲಿಕೆ ಕಂಡುಬಂದಿದ್ದು ಗ್ರಾಹಕರ ಹೆಚ್ಚಿದ ವೆಚ್ಚದ ಫಲಿತಾಂಶವು ಸರ್ಕಾರದ ಹೆಚ್ಚಿನ ರಾಜಸ್ವಕ್ಕೆ ಕಾರಣವಾಗಿರುತ್ತದೆ.

48. ಜಾರಿ ಕ್ರಮಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನ ಅಕ್ರಮ ಮದ್ಯ ಹಾವಳಿಯನ್ನು ತಡೆಗಟ್ಟಲು ನೆರವಾಗಿದೆ. ತಾಲ್ಲೂಕು ಮಟ್ಟದವರೆಗಿನ ಗಣಕೀಕರಣ ಪ್ರಕ್ರಿಯೆಯು ಮುಂದಿನ ವರ್ಷದ ವೇಳೆಗೆ ಮುಕ್ತಾಯಗೊಳ್ಳಲಿದೆ. ಇದು ರಾಜ್ಯ ಮಟ್ಟದಲ್ಲಿ ಮಾರಾಟ ಮತ್ತು ಅಪರಾಧ ಅಂಕಿ ಅಂಶಗಳ ಸಂಕಲನ ಕಾರ್ಯಕ್ಕೆ ಮತ್ತು ಉತ್ತಮ ವಿಶ್ಲೇಷಣೆಗೆ ನೆರವಾಗಿ ಅದರಿಂದ ಉತ್ತಮ ಗುರಿ ಯೋಜನೆ ಮತ್ತು ಗರಿಷ್ಠ ಸಂಪನ್ಮೂಲ ತೊಡಗಿಸಿಕೊಳ್ಳುವಿಕೆಗೆ ನೆರವಾಗುತ್ತದೆ. ಜಾರಿ ಕಾರ್ಯ ಸುಧಾರಿಸಲು ಮತ್ತು ಅಕ್ರಮ ಮದ್ಯ ತಯಾರಿಕೆ ತಡೆಯಲು ನೌಕರರಿಗೆ ವೈರ್‌ಲೆಸ್, ಜಿಪಿಎಸ್, ಅಗ್ನಿ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ಮುದ್ರಾಂಕ ಮತ್ತು ನೋಂದಣಿ:

49. ರಿಯಲ್ ಎಸ್ಟೇಟ್ ವಲಯವು ಕಳೆದ ಒಂದು ವರ್ಷದಲ್ಲಿ ಗಮನಾರ್ಹವಾಗಿ ಸುಧಾರಣೆಯಾಗಿದೆ. 2006-07 ಮತ್ತು 2007-08ರಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಸೃಜನೆಯಾಗಿದ್ದ ಬೊಬ್ಬೆಯು ಹೆಚ್ಚಿನ ಪೂರೈಕೆಯ ಕಾರಣದಿಂದ ಒಡೆದು 2008-09 ಮತ್ತು 2009-10ರಲ್ಲಿ ಮಾರಾಟ ಮತ್ತು ಖರೀದಿ ವ್ಯವಹಾರಗಳಲ್ಲಿ ಗಣನೀಯ ಕುಸಿತವನ್ನು ಉಂಟುಮಾಡಿತ್ತು. ಇದು ಮಾರುಕಟ್ಟೆಯಲ್ಲಿ ಗಿರಾಕಿಗಳಿಲ್ಲದಂತೆ ಮಾಡಿತ್ತು. ಸ್ಟಾಂಪ್ ಮತ್ತು ನೋಂದಣಿಯಿಂದ ರಾಜಸ್ವಗಳು 2007-08ರಲ್ಲಿ 3409 ಕೋಟಿ ಇದ್ದದ್ದು 2009-10ರಲ್ಲಿ 2628 ಕೋಟಿ ರೂಪಾಯಿಗೆ ಇಳಿಯುವ ಮೂಲಕ 2 ವರ್ಷಗಳ ಅವಧಿಯಲ್ಲಿ ಶೇ.23ರಷ್ಟು ಇಳಿಕೆಯಾಯಿತು. 2008-09 ಮತ್ತು 2009-10ರ ಅವಧಿಯಲ್ಲಿನ ಇಳಿಕೆಗೆ ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ಒದಗಿಸಲು ರಾಜ್ಯ ಸರ್ಕಾರವು ತೆಗೆದುಕೊಂಡ ಆರ್ಥಿಕ ಚೇತರಿಕೆ ಕ್ರಮವಾಗಿ ಸ್ಟಾಂಪ್ ಶುಲ್ಕವನ್ನು ಶೇ.7.5ರಿಂದ ಶೇ.6ಕ್ಕೆ, ಶೇ.20ಕ್ಕೆ ಇಳಿಸಿದುದೇ ಕಾರಣ.
50. 2010-11ರಲ್ಲಿ ಆರ್ಥಿಕತೆಯಲ್ಲಿನ ಒಟ್ಟಾರೆ ಬೆಳವಣಿಗೆ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ವಿದೇಶಿ ಹೂಡಿಕೆದಾರರು ನೇವಾಗಿ ಬಂಡವಾಳ ಹೂಡಲು ಅವಕಾಶ ಮಾಡಿಕೊಟ್ಟ ಭಾರತ ಸರ್ಕಾರದವರು ತೆಗೆದುಕೊಂಡ ಸುಧಾರಣಾ ಕ್ರಮಗಳ ಕಾರಣದಿಂದ 2010-11ಕ್ಕೆ ಇಟ್ಟುಕೊಳ್ಳಲಾದ ರೂ.3700 ಕೋಟಿ ಗುರಿ ಮುಟ್ಟುವ ನಿರೀಕ್ಷೆ ಮಾಡಲಾಗಿದೆ. 2009-10ರಲ್ಲಿನ ನಿರೀಕ್ಷಿತ ಸಂಗ್ರಹಾಂಶಗಳು (ಆರ್‌ಇ) ಸರ್ಕಾರವು 2007-08ರಲ್ಲಿ ಗಳಿಸಿದ ವರಮಾನಗಳಿಗಿಂತ ಸ್ವಲ್ಪ ಹೆಚ್ಚಾಗಿರುವುದಾಗಿ ನಿರೀಕ್ಷಿಸಲಾಗಿದೆ. ಸಮಯ, ಹಣದ ಮುಖ್ಯ ಪರಿಗಣಿಸಿ ನಿರ್ದಿಷ್ಟವಾಗಿ ಹೇಳುವುದಾದರೆ ವರ್ಷದ ಅವಧಿಯಲ್ಲಿ ಬೆಳವಣಿಗೆಯು 2007-08ಕ್ಕಿಂತಲೂ ಕಡಿಮೆ ಇದೆ. ಆದರೂ, ವಲಯದಲ್ಲಿ ಗಣನೀಯ ಏರಿಕೆಯಾಗಿದೆ ಮತ್ತು ಆಸ್ತಿ ನೋಂದಣಿಗಳ ಸಂಖ್ಯೆಯು ಆರೋಗ್ಯಕರ ಹೆಜ್ಜೆ ತೋರಿಸುತ್ತಿವೆ. ಮುಂಬರುವ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಆಧಾರದ ಮೇಲೆ ಆಂದಾಜು 15ರಿಂದ 20% ಏರಿಕೆಯನ್ನು ಸಾಧಿಸಲಾಗುವುದೆಂದು ನಿರೀಕ್ಷಿಸಲಾಗಿದೆ. ಇದು ಒಂದು ನಾಮನಿಮಿತ್ತ ಆಧಾರದ ಮೇಲೆ ಆರ್ಥಿಕ ಸ್ಥಿತಿಯ ಒಟ್ಟಾರೆ ಬೆಳವಣಿಗೆಯೊಂದಿಗೆ ಕಕ್ಷೆಯಲ್ಲಿರುತ್ತದೆ.

ಮೋಟಾರುವಾಹನ ತೆರಿಗೆಗಳು

51. ಸಾಲದ ಅಭಾವ, ಖಾಸಗಿ ವಲಯದಲ್ಲಿ ಸಂಬಳಗಳ ಏರಿಕೆಗಳ ಮೇಲಿನ ತಾತ್ಕಾಲಿಕ ತಡೆ ಮತ್ತು ಅನಿಶ್ಚಿತ ಸಮಯಗಳಿಂದ ತೀವ್ರ ಸವಕಳಿಯ ಮೋಟಾರುವಾಹನಗಳ ಖರೀದಿಯಲ್ಲಿ ಬಂಡವಾಳ ತೊಡಗಿಸಲು ಜನತೆಗೆ ಇರುವ ಒಟ್ಟಾರೆ ಅನಪೇಕ್ಷೆಯ ಕಾರಣದಿಂದಾಗಿ ಆರ್ಥಿಕ ಮುಗ್ಗಟ್ಟಿನ ಅವಧಿಯಲ್ಲಿ ಮೋಟಾರು ವಾಹನಗಳ ಮಾರಾಟದಿಂದ ಸಹ ತೆರಿಗೆಗಳು ಕುಸಿದವು. ಆದಾಗ್ಯೂ, ಆರ್ಥಿಕ ಮುಗ್ಗಟ್ಟು ಪರಿಸ್ಥಿತಿ ಸುಧಾರಣೆಗೊಂಡ ಮೇಲೆ ಮೋಟಾರು ವಾಹನಗಳ ಬೇಡಿಕೆ ಮತ್ತು ಹೇರಳವಾಗಿ ಹೆಚ್ಚಿದೆ. ಪ್ರಸ್ತುತ, ಪ್ರತಿ ತಿಂಗಳು ವಾಹನಗಳು ಹೊಸ ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತ ಭಾರತದ ಆರ್ಥಿಕತೆಯು ಮೋಟಾರು ವಾಹನಗಳ ಆತ್ಯಧಿಕ ಮಾರಾಟ ಕಾಣುತ್ತಿದೆ. ಹೆಚ್ಚುತ್ತಿರುವ ಮಾರಾಟಗಳೊಂದಿಗೆ ತೆರಿಗೆ ವರಮಾನವು ಸಹ ಮಹತ್ವವಾಗಿ ಹೆಚ್ಚಾಗಿದೆ ಮತ್ತು 2010-11ರಲ್ಲಿ (ಆರ್ ಇ) ಆಯವ್ಯಯ ಅಂದಾಜಿಗಿಂತಲೂ ರೂ.200 ಕೋಟಿ ಹೆಚ್ಚಾಗುವ ನಿರೀಕ್ಷೆ ಇದೆ. ಆಟೋಮೊಬೈಲ್ ಕ್ಷೇತ್ರದ ಭವಿಷ್ಯವು ಆಶಾದಾಯಕವಾಗಿ ಕಾಣುತ್ತಿದೆ ಮತ್ತು ಮಧ್ಯಮಾವಧಿಯಲ್ಲಿ ತೆರಿಗೆ ರಾಜಸ್ವ ಬೆಳವಣಿಗೆಯು ವಾರ್ಷಿಕ ಶೇ.15 ಆಜುಬಾಜಿನಲ್ಲಿ ಸಾಧ್ಯವಾಗಬಹುದಾಗಿದೆ.
52. ಆದಾಗ್ಯೂ, ಮೋಟಾರು ವಾಹನ ತೆರಿಗೆಗಳ ಬೆಳವಣಿಗೆಯು ಆಟೋಮೊಬೈಲ್ ವಲಯದ ಬೆಳವಣಿಗೆಗೆ ಅನುಗುಣವಾಗಿಲ್ಲ. ಪ್ರಚಲಿತ ವರ್ಷದಲ್ಲಿ ತೆರಿಗೆ ದರಗಳಲ್ಲಿನ ಏರಿಕೆ ರೂಪದಲ್ಲಿ ವಿವಿಧ ಹೆಚ್ಚುವರಿ ಸಂಪನ್ಮೂಲ ಕ್ರಮಗಳನ್ನು ತೆಗೆದುಕೊಂಡಿದ್ದಾಗ್ಯೂ, ಕೇವಲ ಶೇ.15 ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ವಾಸ್ತವಿಕ ಸಂಗ್ರಹಣೆಗಳು ಆಯವ್ಯಯಿತ ಗುರಿಗಳನ್ನು ಮೀರಿದರೂ ಈ ವಲಯದ ಅನಿರೀಕ್ಷಿತ ವಸೂಲಿ ವ್ಯಾಪ್ತಿಯಿಂದ ಇನ್ನು ಹೆಚ್ಚಿನ ಸಂಗ್ರಹಣೆ ಆಗಬೇಕಾಗಿತ್ತು. ಇದಕ್ಕೆ ಕಾರಣ ಬೆಂಗಳೂರು, ಮೋಟಾರು ವಾಹನಗಳಿಗೆ ಒಂದು ಮಾರುಕಟ್ಟೆಯಾಗಿ ನಿಧಾನವಾಗಿ ಸ್ಥಿರಗೊಂಡಿರುವುದು. ಕಳೆದ 4 ವರ್ಷಗಳಿಂದ ಬೆಂಗಳೂರಿನಿಂದ ಸಂಗ್ರಹಿಸಲಾದ ಮೋಟಾರು ವಾಹನಗಳ ತೆರಿಗೆ ಪಾಲು 2006-07 ರಲ್ಲಿ ಒಟ್ಟು ಶೇ.56.5 ಇದ್ದದ್ದು 2009-10 ರಲ್ಲಿ ಶೇ.51 ಕ್ಕೆ ಇಳಿದಿದೆ. ಅಲ್ಲದೇ ಇದು ರಾಜ್ಯದ ಇತರ ವಲಯಗಳಲ್ಲಿನ ವ್ಯಕ್ತಿಗಳ ಖರೀದಿಯ ಸಾಮರ್ಥ್ಯ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. ಬೆಂಗಳೂರು ಮೋಟಾರು ವಾಹನ ತೆರಿಗೆ ಸಂಗ್ರಹಣೆಯು ಸೂಚಿಸುವ ಪ್ರಕಾರ ಅತ್ಯಂತ ಕಡಿಮೆ ಬೆಳವಣಿಗೆ ಹೊಂದಿದ್ದು, ಕಳೆದ 3 ವರ್ಷಗಳಲ್ಲಿ ಕೇವಲ ಶೇ.35 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಇದೇ ಸಮಯದಲ್ಲಿ ಗುಲ್ಬರ್ಗಾ ವಿಭಾಗವು ಶೇ.128 ಬೆಳವಣಿಗೆಯನ್ನು, ಶಿವಮೊಗ್ಗ ವಿಭಾಗವು ಶೇ.63 ರಷ್ಟು ಬೆಳವಣಿಗೆಯನ್ನು, ಬೆಳಗಾವಿ ವಿಭಾಗವು ಶೇ.61 ರಷ್ಟು ಬೆಳವಣಿಗೆಯನ್ನು ಮತ್ತು ಮೈಸೂರು ವಿಭಾಗವು ಶೇ.53 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.
53. ರಾಜ್ಯದ 55 ಆರ್.ಟಿ.ಓ.ಗಳಲ್ಲಿ ಗಣಕೀಕೃತ ಸೇವಾ ನೀಡಿಕೆ ವ್ಯವಸ್ಥೆಯ ಅನುಷ್ಠಾನವು ಪೂರ್ಣಗೊಂಡಿದೆ. ತತ್ಪರಿಣಾಮವಾಗಿ ಎಲ್ಲಾ ಹೊಸ ಡ್ರೈವಿಂಗ್ ಪರವಾನಗಿ ಗಳಿಗೆ ಮತ್ತು ವಾಹನಗಳ ನೊಂದಣಿ ಪ್ರಮಾಣಗಳಿಗೆ ಸ್ಮಾರ್ಟ್ ಕಾರ್ಡ್‌ನ್ನು ನೀಡಲಾಗುತ್ತದೆ. ಇದರಿಂದಾಗಿ, ಉತ್ತಮ ನಿಗಾವಣೆ ಮತ್ತು ನಕಲಿ ಡ್ರೈವಿಂಗ್ ಪರವಾನಗಿಗಳನ್ನು, ನಕಲಿ ವಾಹನ ಪ್ರಮಾಣಪತ್ರಗಳನ್ನು ತೊಡೆದು ಹಾಕಿದಂತಾಗಿದೆ. ಅಲ್ಲದೇ, ವಾಹನಗಳ ನೋಂದಣಿಗೆ ಮತ್ತು ಚಾಲನಾ ಪರವಾನಗಿ ಪಡೆದುಕೊಳ್ಳಲು ತೆಗೆದುಕೊಳ್ಳುತ್ತಿದ್ದ ಕಾಲವು ಗಣನೀಯವಾಗಿ ಕಡಿಮೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲಗಳು ಕಡಿಮೆಯಾಗಿವೆ.

ಪ್ರಮುಖ ಮತ್ತು ಅಪ್ರಮುಖ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕ (ರಾಯಲ್ಟಿ)

54. ವರ್ಷದ ಅವಧಿಯಲ್ಲಿ ಸರ್ಕಾರವು ರಾಜ್ಯದಿಂದ ಕಬ್ಬಿಣ ರಫ್ತು ನಿಷೇಧಿಸಿದೆ. ಇದರ ನಂತರ ಖನಿಜ ಪರವಾನಗಿ ಮತ್ತು ಫಲಾನುಭವಿ ಸ್ಥಾವರವನ್ನು ಹೊಂದಿಲ್ಲದ ಎಲ್ಲಾ ಸ್ಟಾಕ್‌ಯಾರ್ಡ್‌ಗಳ ಮೇಲೆ ನಿಷೇಧ ಹೇರಲಾಯಿತು. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕಾರಣದಿಂದಾಗಿ ಈ ಕ್ರಮಗಳು ಅನಿವಾರ್ಯವಾದವು.
55. ಕಬ್ಬಿಣ ಅದಿರು ರಫ್ತು ನಿಷೇಧದಿಂದಾಗಿ ರಾಜ್ಯದಲ್ಲಿನ ಅಕ್ರಮಗಣಿಗಾರಿಕೆಯು ನಿಶ್ಚಿತವಾಗಿಯೂ ಕಡಿಮೆಯಾಗಿದೆ. ಹಾಗೆಯೇ ಅದರಿಂದ ರಾಜಸ್ವ ಕ್ರೋಢೀಕರಣದ ಮೇಲೆಯೂ ಸಹ ಪ್ರತಿಕೂಲ ಪರಿಣಾಮ ಉಂಟಾಗಿದೆ. ನಿಷೇಧ ಮಾಡುವುದಕ್ಕೆ ಮುಂಚೆ, ಮಾಸಿಕವಾರು ಸಂಗ್ರಹಣೆಗಳು 100 ಕೋಟಿ ರೂ ಇತ್ತು. ಅದು ನಿಷೇಧ ಮಾಡಿದ ಕೂಡಲೇ ಪ್ರತಿ ತಿಂಗಳು ಸುಮಾರು 75 ಕೋಟಿ ರೂ.ಗೆ ಇಳಿಯಿತು. ಬಿಡಲಾದ ಸ್ವಾಮ್ಯ ಶುಲ್ಕದ ಚೊತೆಗೆ ಕಬ್ಬಿಣದ ಅದಿರನ್ನು ಬಂದರುಗಳಿಗೆ ಸಾಗಿಸಲು ಲಾರಿಗಳು ಬಳಸುತ್ತಿದ್ದ ಡೀಸೆಲ್ ಬಳಕೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಡೀಸೆಲ್ ಬಳಕೆಯು ಕಡಿಮೆಯಾದ ಕಾರಣದಿಂದ ಕಡಿಮೆಯಾದ ಮಾರಾಟ ತೆರಿಗೆ ಸಂಗ್ರಹಣೆಯಿಂದಾಗಿ ಬಿಡಲಾದ ರಾಜಸ್ವವು ಪ್ರತಿ ತಿಂಗಳ ಅಂತ್ಯಕ್ಕೆ 25 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಇದರಿಂದ ರಾಜ್ಯದ ಒಟ್ಟು ಆರ್ಥಿಕ ಪರಿಣಾಮ ತಿಂಗಳಿಗೆ ಸುಮಾರು 50 ಕೋಟಿ ರೂ.ಗಳು ಆಗಿರುತ್ತದೆ.
56. ಅಕ್ರಮ ಗಣಿಗಾರಿಕೆ ನಿರ್ಬಂಧಿಸಲು ಜಾರಿ ಕ್ರಮಗಳಷ್ಟೇ ಅಲ್ಲದೆ, ಖನಿಜ ಆಡಳಿತವನ್ನು ಗಣಕೀಕರಣಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಣಕೀಕರಣವು ಗಣಿಗಾರಿಕೆ ಗುತ್ತಿಗೆದಾರರು ಸಿಸ್ಟಮ್‌ನಿಂದ ಪರ್ಮಿಟ್‌ಗಳ ಪ್ರಿಂಟ್‌ನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ಅವರುಗಳು ಸರ್ಕಾರಿ ಕಛೇರಿಗಳಿಗೆ ಬರುವ ಅಗತ್ಯವನ್ನು ನಿವಾರಿಸುತ್ತದೆ. ಪ್ರಾಯೋಗಿಕವಾದ ಈ ವ್ಯವಸ್ಥೆಯು ಅಪೇಕ್ಷಿತ ಫಲಿತಾಂಶಗಳನ್ನು ತೋರಿಸಿದೆ ಮತ್ತು ಮುಂದಿನ ವರ್ಷದ ವೇಳೆಗೆ ಇದನ್ನು ಕಬ್ಬಿಣ ಅದಿರಿನ ಎಲ್ಲಾ ಗುತ್ತಿಗೆ ಪಡೆದವರಿಗೆ ಮತ್ತು ಹಂತ ಹಂತವಾಗಿ ಇತರೆ ಖನಿಜಗಳಿಗೆ ವಿಸ್ತರಿಸಲಾಗುವುದು.
57. ಕಬ್ಬಿಣ ಅದಿರು ಬೆಲೆಗಳನ್ನು ಸ್ಥಿರಗೊಳಿಸಿದ ಕಾರಣದಿಂದಾಗಿ ಮತ್ತು ಪ್ರಮುಖ ಖನಿಜಗಳ ಸ್ವಾಮ್ಯ ಶುಲ್ಕ ದರಗಳ ಪರಿಷ್ಕರಣೆ ಕಾರಣದಿಂದಾಗಿ ಮತ್ತು ಕಬ್ಬಿಣ ಅದಿರಿನ ಮೇಲೆ ನಿಷೇಧ ಜಾರಿಗೆ ತಂದಾಗ್ಯೂ ಸರ್ಕಾರವು 125 ಕೋಟಿ ರೂ.ನಷ್ಟು ಹೆಚ್ಚು ಸಂಗ್ರಹಿಸುವ ಆಯವ್ಯಯ ಗುರಿ ಸಾಧಿಸುವ ಭರವಸೆಯನ್ನು ಹೊಂದಿದೆ. ಮುಂದೆ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕವು ಜಿಎಸ್‌ಡಿಪಿಯಲ್ಲಿ ಅತ್ಯಲ್ಪ ಬೆಳವಣಿಗೆಗಿಂತ ಅಧಿಕ ರಾಜಸ್ವಗಳನ್ನು ತಂದುಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಮೀನು ಮಾರಾಟದಿಂದ ಸ್ವೀಕೃತಿಗಳು

58. 2010-11ನೇ ಸಾಲಿನ ಆಯವ್ಯಯ ಅಂದಾಜಿನಂತೆ, ಸರ್ಕಾರಿ ಜಮೀನುಗಳ ಮಾರಾಟ ದಿಂದ 2800 ಕೋಟಿ ರೂ.ನಷ್ಟು ರಾಜಸ್ವಗಳನ್ನು ನಿರೀಕ್ಷಿಸಲಾಗಿತ್ತು. ಆದಾಗ್ಯೂ 2010-11 (ಆರ್.ಇ) ನೇ ವರ್ಷದ ಅಂತ್ಯದಲ್ಲಿ 100 ಕೋಟಿ ರೂ. ಮಾತ್ರ ಸಂಗ್ರಹಣೆಯಾಗುವ ಸಂಭವವಿದೆಯೆಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ವರ್ಷದ ಅವಧಿಯಲ್ಲಿ ರಿಯಲ್ ಎಸ್ಟೇಟ್ ವಲಯವು ಗಮನಾರ್ಹವಾಗಿ ಸುಧಾರಣೆಗೊಂಡಿದ್ದು, ತತ್ಪರಿಣಾಮವಾಗಿ ಬೆಂಗಳೂರು ಸುತ್ತಮುತ್ತಲಿನ ಆಸ್ತಿ ಬೆಲೆಗಳು ಸ್ವಲ್ಪ ಹೆಚ್ಚಳವನ್ನು ಕಂಡಿವೆ. ಆದಾಗ್ಯೂ ಈ ಆಶಾದಾಯಕ ಬೆಳವಣಿಗೆಯನ್ನು I ಮತ್ತು II ದರ್ಜೆ ನಗರಗಳಲ್ಲಿ ಕಾಣಬೇಕಾಗಿದೆ. ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದೇವನಹಳ್ಳಿ ಬಿಸಿನೆಸ್ ಪಾರ್ಕ್ ರೂಪದಲ್ಲಿ ಸರ್ಕಾರದ ಪ್ರಮುಖ ರಿಯಲ್ ಎಸ್ಟೇಟ್ ಯೋಜನೆಯಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಕಾರಣದಿಂದಾಗಿ ಮುಂದಿನ ವ್ಯಾಪಾರ ಸಾಮರ್ಥ್ಯದೊಂದಿಗೆ ಈ ಯೋಜನೆಗೆ ವೆಚ್ಚ ಮಾಡುವುದರಿಂದ ಸರ್ಕಾರಕ್ಕೆ ಗಮನಾರ್ಹ ರಾಜಸ್ವ ಸಂಗ್ರಹಣೆಯ ಆಶಯವಿರುತ್ತದೆ.
59. ಅಲ್ಲದೆ ಆಯಕಟ್ಟಿನ ಪ್ರದೇಶಗಳಲ್ಲಿ ಅನೇಕ ಸರ್ಕಾರಿ ಜಮೀನುಗಳಿದ್ದು, ಅವುಗಳಿಗೆ ಒಳ್ಳೆ ಬೆಲೆ ದೊರೆಯುವುದೆಂದು ನಿರೀಕ್ಷಿಸಲಾಗಿದೆ. ಆದರೂ, ಈ ವಲಯವು ನಿಧಾನಗತಿಯಿಂದ ಈಗಷ್ಟೇ ಚೇತರಿಸಿಕೊಂಡಿದೆ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಈಗ ಹೆಚ್ಚಿನ ಪ್ರಯತ್ನದಲ್ಲಿರುವುದರಿಂದ ಅವರುಗಳು ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಈ ವಲಯದಲ್ಲಿ ಆರ್ಥಿಕ ಪ್ರಗತಿಯ ಸುಧಾರಣೆ ಸಂಭವವಿರುವುದರಿಂದ ಆಯಕಟ್ಟಿನ ಪ್ರದೇಶಗಳಲ್ಲಿ ವಿವಿಧ ಸರ್ಕಾರಿ ಜಮೀನುಗಳ ಸಗಟು ಮಾರಾಟವು ಅನೇಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಗಳನ್ನು ಆಕರ್ಷಿಸುತ್ತಿದೆ ಮತ್ತು ಆರೋಗ್ಯಕರ ಸ್ಪರ್ಧೆಯಿಂದಾಗಿ ಸರ್ಕಾರಿ ಜಮೀನುಗಳಿಗೆ ಬೆಂಬಲ ಬೆಲೆಯು ದೊರೆಯುತ್ತದೆ. ಮೇಲಿನ ಪರಿಣಾಮದಿಂದಾಗಿ, 2011-12ನೇ ಸಾಲಿನಲ್ಲಿ ಸರ್ಕಾರಿ ಜಮೀನು ಮಾರಾಟದಿಂದ 2000 ಕೋಟಿ ರೂ.ಗಳ ಸ್ವೀಕೃತಿಯ ಗುರಿ ಹೊಂದಲಾಗಿದೆ. ಆಗುತ್ತದೆ.

ಅಧ್ಯಾಯ 5

ವೆಚ್ಚ ನಿರ್ವಹಣೆ ಮತ್ತು ಮುನ್ನಂದಾಜುಗಳು


60. ಸರ್ಕಾರ ಭರಿಸಿದ ವೆಚ್ಚದ ಗುಣಮಟ್ಟವನ್ನು ನಿರ್ಧರಿಸಲು ಹಲವಾರು ಮಾನದಂಡನೆಗಳಿವೆ. ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಿಗೆ ವೆಚ್ಚಗಳನ್ನು ಹೆಚ್ಚಿಸಬೇಕಾಗಿರುವುದು ಮತ್ತು ಸಾಮಾನ್ಯ ಸೇವೆಗಳ ಮೇಲಿನ ಖರ್ಚನ್ನು ನಿಗ್ರಹಿಸುವುದು ಅಪೇಕ್ಷಣೀಯವಾಗಿದೆ. ಜೊತೆಗೆ ಒಟ್ಟು ವೆಚ್ಚದಲ್ಲಿ ಯೋಜನಾ ವೆಚ್ಚದ ಪಾಲು ವರ್ಷದಿಂದ ವರ್ಷಕ್ಕೆ ಹೆಚ್ಚಳದ ಪ್ರವೃತ್ತಿಯನ್ನು ತೋರಿಸ ಬೇಕಾಗುತ್ತದೆ. ಅಲ್ಲದೆ, ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಪ್ರಮಾಣವು ಕೂಡ ಹೆಚ್ಚಳದ ಪ್ರವೃತ್ತಿಯನ್ನು ತೋರಿಸಬೇಕಾಗುತ್ತದೆ. ಆದಕಾರಣ, ವೆಚ್ಚದ ಗುಣಮಟ್ಟ ಮತ್ತು ಹೆಚ್ಚಿಸಿದ ವೆಚ್ಚಗಳ ಫಲಶ್ರುತಿಯು ಮುಖ್ಯ ಸವಾಲಾಗಿಯೇ ಉಳಿಯುತ್ತದೆ.
61. ಸಾಮಾನ್ಯ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಮೇಲಿನ ವೆಚ್ಚವನ್ನು ಕೋಷ್ಟಕ-6 ರಲ್ಲಿ ತೋರಿಸಲಾಗಿದೆ.

ಕೋಷ್ಟಕ - 6

ಸೇವೆಗಳ ಮೇಲಣ ವೆಚ್ಚ

ಕೋಟಿ ರೂ.ಗಳಲ್ಲಿ

		2003-04	2004-05	2005-06	2006-07	2007-08	2008-09	2009-10	2010-11 RE
ಸಾಮಾನ್ಯ ಸೇವೆಗಳು	ರಾಜಸ್ವ	9039	9900	10036	10419	10872	12276	12762	14614
	ಬಂಡವಾಳ	128	136	218	321	339	475	490	503
	ಸಾಲ	0	0	0	0	0	0	0	0
	ಒಟ್ಟು	9168	10036	10254	10740	11211	12751	13252	15116
ಸಾಮಾಜಿಕ ಸೇವೆಗಳು	ರಾಜಸ್ವ	6965	7723	8899	10937	13124	15873	19119	23034
	ಬಂಡವಾಳ	427	486	1105	1293	2148	2555	2651	2261
	ಸಾಲ	256	239	143	326	595	173	805	1035
	ಒಟ್ಟು	7649	8448	10147	12555	15866	18601	22575	26330
ಆರ್ಥಿಕ ಸೇವೆಗಳು	ರಾಜಸ್ವ	4652	6511	7947	10440	11453	11137	13182	15856
	ಬಂಡವಾಳ	2474	4051	4499	6929	6162	6840	8996	9224
	ಸಾಲ	755	373	157	31	160	0	176	602
	ಒಟ್ಟು	7880	10935	12603	17401	17776	17976	22354	25683



62. ಕಳೆದ 7 ವರ್ಷಗಳ ಅವಧಿಯಲ್ಲಿ, ಸರ್ಕಾರದ ವೆಚ್ಚವು ಪ್ರಮುಖ ರಚನಾತ್ಮಕ ಬದಲಾವಣೆಯನ್ನು ಕಂಡಿದೆ. 2003-04ನೇ ಸಾಲಿನಲ್ಲಿ, ಸಾಮಾನ್ಯ ಸೇವೆಗಳ ಮೇಲಿನ ವೆಚ್ಚವು ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಿಗಿಂತ ಹೆಚ್ಚಿನದಾಗಿತ್ತು. ಆದಾಗ್ಯೂ, ಕಳೆದ 3 ವರ್ಷಗಳಲ್ಲಿ ಸಾಮಾನ್ಯ ಸೇವೆಗಳ ಪಾಲು ಜಿ.ಎಸ್.ಡಿ.ಪಿ ಶೇಕಡವಾರು ಆಗಿ ಇಳಿಮುಖವಾಗಿದ್ದರೆ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಲ್ಲಿನ ವೃದ್ಧಿ ಪ್ರಮಾಣವು ಅದೇ ರೀತಿಯಲ್ಲಿದೆ ಮತ್ತು ಸಾಮಾಜಿಕ ಸೇವೆಗಳು ಬೃಹತ್ ವೆಚ್ಚಗಳಿಗೆ ಕಾರಣವಾಗಿದೆ.
63. 2010-11ನೇ ಸಾಲಿನಲ್ಲಿ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 16.6 ರಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಶಿಕ್ಷಣ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗಗಳ ಕಲ್ಯಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ನಗರ ಅಭಿವೃದ್ಧಿ ಮೇಲೆ ಗಣನೀಯವಾದ ವೆಚ್ಚ ಉಂಟಾಗಿರುವುದು ಇದಕ್ಕೆ ಕಾರಣ. ಸಾಮಾಜಿಕ ಸೇವೆಗಳಿಗಾಗಿ 2010-11ನೇ ಸಾಲಿನಲ್ಲಿ ಸಂಚಿತವಾಗಿ 5600 ಕೋಟಿ ರೂಪಾಯಿ ಹೆಚ್ಚಿನ ವೆಚ್ಚವನ್ನು ಭರಿಸಲಾಗುವುದು.
64. ಒಟ್ಟು ವೆಚ್ಚದಲ್ಲಿ ಯೋಜನಾ ವೆಚ್ಚದ ಪಾಲು ಕೂಡ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸಿದೆ. 2003-04 ರಲ್ಲಿನ ಶೇ.29 ರಿಂದ ಅದನ್ನು 2009-10 ರಲ್ಲಿ ಶೇ.40 ಕ್ಕೆ ಸುಧಾರಿಸಿದೆ. ಇದಲ್ಲದೆ, ಒಟ್ಟು ವೆಚ್ಚದಲ್ಲಿ ಬಂಡವಾಳ ವೆಚ್ಚದ ಪಾಲು ಅದೇ ಅವಧಿಯಲ್ಲಿ ಶೇ.16 ರಿಂದ ಶೇ.22 ಕ್ಕೆ ಹೆಚ್ಚಿದೆ. ಸ್ಥೂಲ ಮಾನದಂಡಗಳು ವೆಚ್ಚಗಾತ್ರದ ಗುಣ ಮಟ್ಟದಲ್ಲಿ ಸುಧಾರಣೆಯನ್ನು ತೋರಿಸಿದ್ದಾಗ್ಯೂ ಈ ವೆಚ್ಚದ ಫಲಶ್ರುತಿಯನ್ನು ಸುಧಾರಿಸುವಲ್ಲಿ ನಿರಂತರವಾಗಿ ಗಮನಹರಿಸುವುದು ಮುಖ್ಯ ಸವಾಲಾಗಿರುತ್ತದೆ.

65. 2010-11 ಕ್ಕಿಂತ 2011-12 ರಲ್ಲಿ ಯೋಜನಾ ಹಂಚಿಕೆಯಲ್ಲಿ ಶೇ.23 ಹೆಚ್ಚಳದೊಂದಿಗೆ, ಎಲ್ಲಾ ವಲಯಗಳನ್ನು ವೆಚ್ಚವನ್ನು ಹೆಚ್ಚಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಪ್ರಮುಖ ಅಭಿವೃದ್ಧಿ ವಲಯಗಳ ವೆಚ್ಚ ಮತ್ತು ಅವುಗಳ ಬೆಳವಣಿಗೆಯ ವಿವರಗಳನ್ನು ಕೋಷ್ಟಕ 7 ರಲ್ಲಿ ನೀಡಿದೆ.

ಕೋಷ್ಟಕ - 7
ಪ್ರಮುಖ ಅಭಿವೃದ್ಧಿ ಮೇಲಣ ಹಂಚಿಕೆ

ಕೋಟಿ ರೂ.ಗಳಲ್ಲಿ

ವರ್ಷ	ಕೃಷಿ ಮತ್ತು ತೋಟಗಾರಿಕೆ	ಬೆಳವಣಿಗೆ	ಗ್ರಾಮೀಣ ಅಭಿವೃದ್ಧಿ	ಬೆಳವಣಿಗೆ	ಆರೋಗ್ಯ	ಬೆಳವಣಿಗೆ	ಶಿಕ್ಷಣ	ಬೆಳವಣಿಗೆ
2005-06	874	-14.36%	2016	23.60%	1353	9.81%	5631	11.83%
2006-07	1264	29.74%	2549	23.00%	1769	18.02%	6859	17.50%
2007-08	1323	44.62%	3104	26.44%	1995	30.75%	8600	21.81%
2008-09	1458	10.15%	3542	14.10%	2183	9.42%	8732	1.54%
2009-10	1348	-7.51%	3362	-5.08%	1547	-29.15%	8576	-1.79%
2010-11 (RE)	1694	25.65%	3526	4.87%	1945	25.73%	11100	29.44%
2011-12 (BE)	3179	87.66%	4385	24.39%	2428	24.85%	12284	10.66%

ಎ) ಕೃಷಿ

66. ಕೃಷಿ ಮತ್ತು ಸಂಬಂಧಿತ ವಲಯಗಳ ಮೇಲೆ ರಾಜ್ಯದ ಜನ ಸಂಖ್ಯೆಯಲ್ಲಿ ಮೂರನೆ ಎರಡರಷ್ಟು ಅವಲಂಬಿತರಾಗಿದ್ದರೂ ಈ ಜಿ.ಎಸ್.ಡಿ.ಪಿ. ಗೆ ಈ ವಲಯಗಳ ಕೊಡುಗೆಯು ಸುಮಾರು ಶೇ.17ಕ್ಕೆ ಇಳಿದಿದೆ. ಮುಂಗಾರಿನ ಅಧಿಕ ಅವಲಂಬನೆ, ನೀರಾವರಿ ಅಡಿ ಶೇ.25 ರಷ್ಟು ಮಾತ್ರ ಬಿತ್ತನೆ ಪ್ರದೇಶ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸೇರಿದ ಶೇ.75 ರಷ್ಟು ಹಿಡುವಳಿಗಳಂತಹ ಹಲವಾರು ಸಮಸ್ಯೆಗಳು ಈ ವಲಯವನ್ನು ಕಾಡುತ್ತಿವೆ ಮತ್ತು ಕರ್ನಾಟಕವು ದೇಶದಲ್ಲಿಯೇ ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಪ್ರದೇಶವನ್ನು ಹೊಂದಿದೆ.

67. ನವೀನ ಉಪಕ್ರಮವಾಗಿ ರಾಜ್ಯ ಸರ್ಕಾರವು 2011-12ನೇ ಸಾಲಿನ ಆಯವ್ಯಯ ಪತ್ರದ ಜೊತೆಯಲ್ಲಿ ಕೃಷಿಗಾಗಿಯೇ ಒಂದು ಪ್ರತ್ಯೇಕ ಮುಂಗಡ ಪತ್ರವನ್ನು ಮಂಡಿಸುತ್ತಿದೆ. ಈ ವಲಯದಲ್ಲಿನ ಸಮಸ್ಯೆಗಳ ಮೇಲೆ ಗಮನಹರಿಸುವುದಲ್ಲದೆ ಕೃಷಿಗೆ ಮಹತ್ವ ಕೊಡದೆಯೇ ನ್ಯಾಯಸಮ್ಮತ ಮತ್ತು ಸಮಗ್ರ ಬೆಳವಣಿಗೆ ಸಾಧ್ಯವಾಗದ ಕಾರಣದಿಂದಾಗಿ ಕೃಷಿ ಮಹತ್ವವನ್ನು ತೋರಿಸಲು ಒಂದು ಪ್ರತ್ಯೇಕ ಕೃಷಿ ಮುಂಗಡ ಪತ್ರವನ್ನು ಮಂಡಿಸುವುದು ಅಗತ್ಯವಾಗಿದೆ. ಅಲ್ಲದೆ, ಆರ್ಥಿಕ ವ್ಯವಸ್ಥೆಯಲ್ಲಿ ಎರಡಂಕಿ ವೃದ್ಧಿ ಪ್ರಮಾಣವನ್ನು ಸಾಧಿಸಬೇಕಾದಲ್ಲಿ ಈ ವಲಯವನ್ನು ಕಡೆಗಣಿಸಲಾಗದು. ಈ ವಲಯವನ್ನು ಪುನಶ್ಚೇತನಗೊಳಿಸಲು ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಸುಗ್ಗಿಗೆ ಮೊದಲು ಮತ್ತು ಸುಗ್ಗಿಯ ನಂತರ ಉದ್ಭವಿಸುವ ಸಮಸ್ಯೆಗಳನ್ನು ನಿವಾರಣೆ ಮಾಡುವುದು, ತಾಂತ್ರಿಕತೆ ಮತ್ತು ಬೇಸಾಯ ಪದ್ಧತಿಗಳನ್ನು ಸುಧಾರಣೆ ಮಾಡುವುದು ಮತ್ತು ಉತ್ಪಾದಕತೆ ಹೆಚ್ಚಿಸಲು ಈ ವಲಯಕ್ಕೆ ಬಂಡವಾಳವನ್ನು ತರುವುದು, ಅಪವ್ಯಯವನ್ನು

ಕಡಿಮೆಗೊಳಿಸುವುದು ಮತ್ತು ಅತಿ ಸಣ್ಣ ರೈತರಿಗೆ ಸುರಕ್ಷಾ ಜಾಲವನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.

68. ದೇಶದಲ್ಲಿಯೇ ಪ್ರಪ್ರಥಮವಾಗಿ, ಸರ್ಕಾರವು ಬಡ್ಡಿ ಸಬ್ಸಿಡಿ ಯೋಜನೆಯನ್ನು ಪ್ರಕಟಿಸಿದ್ದು, ಅದರಿಂದ ಕೃಷಿ ಉದ್ದೇಶಗಳಿಗಾಗಿ ಸಾಲಗಳು ರೈತರಿಗೆ ವಾರ್ಷಿಕ ಶೇ.16 ಬಡ್ಡಿ ದರದಲ್ಲಿ ದೊರೆಯಲಿದೆ. ಅಲ್ಲದೆ, ರಸಗೊಬ್ಬರದ ಯಾವುದೇ ಕೊರತೆಯನ್ನು ತಡೆಯಲು ಮುಂಗಡವಾಗಿ ರಸಗೊಬ್ಬರ ದಾಸ್ತಾನಿನ ಆವರ್ತ ನಿಧಿಯನ್ನು ಸಿದ್ಧಪಡಿಸಲಾಗಿದೆ ಬೆಲೆಗಳನ್ನು ಸ್ಥಿರವಾಗಿಸುವಲ್ಲಿ ಮತ್ತು ಬಿತ್ತನೆ ಕಾಲದ ಆರಂಭದಲ್ಲಿಯೇ ಸಕಾಲದಲ್ಲಿ ರೈತರಿಗೆ ಸರಬರಾಜು ಮಾಡುವಲ್ಲಿ ಇದು ಸಹಕಾರಿಯಾಗುತ್ತದೆ. ಬೆಳೆಗಳ ಗುಣಮಟ್ಟ ಮತ್ತು ಉತ್ಪಾದನೆಯನ್ನು ಸುಧಾರಿಸಲು 'ಸಾವಯವ ಮಿಷನ್' ಮೂಲಕ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲಾಗುತ್ತಿದೆ. ಗಣನೀಯ ಪ್ರಮಾಣದಲ್ಲಿ ತೋಟಗಾರಿಕೆ ಉತ್ಪನ್ನವು ಮಾರುಕಟ್ಟೆ ತಲುಪುವುದಕ್ಕೆ ಮುಂಚೆಯೇ ಹಾಳಾಗುತ್ತದೆ. ಸುಗ್ಗಿಯ ನಂತರದ ನಷ್ಟವನ್ನು ತಗ್ಗಿಸುವ ದೃಷ್ಟಿಯಿಂದ ಮತ್ತು ಕೃಷಿ ತೋಟಗಾರಿಕೆ ಉತ್ಪನ್ನದ ರಫ್ತನ್ನು ಉತ್ತೇಜಿಸುವ ಸಲುವಾಗಿ ಉಗ್ರಾಣಗಳ ನಿರ್ಮಾಣ, ಶೈತ್ಯಾಗಾರ ನಿರ್ಮಾಣ, ರೆಫ್ರಿಜಿರೇಟರ್ ಹೊಂದಿದ ಸಾರಿಗೆ ಇತ್ಯಾದಿಗಳ ಮೇಲೆ ಖಾಸಗಿ ಬಂಡವಾಳ ಹೂಡಿಕೆಗೆ ಸಹಾಯಧನ ನೀಡಲಾಗುತ್ತಿದೆ.
69. ಅಲ್ಲದೆ ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಶಿಕ್ಷಣದ ಹೆಚ್ಚಿನ ಅಗತ್ಯಗಳನ್ನು ಪೂರೈಸಲು ವರ್ಷ ವರ್ಷ ಹೊಸ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿದೆ. ಉತ್ಪಾದಕತೆ ಸುಧಾರಣೆಗೆ ತಾಂತ್ರಿಕತೆಯನ್ನು ವರ್ಗಾಯಿಸುವ ಸಲುವಾಗಿ. ಪ್ರಯೋಗಾಲಯ ಮತ್ತು ಫಾರ್ಮ್‌ಗಳ ನಡುವೆ ಸಂಯೋಜನೆಯನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ. ಬೆಳೆ ವಿಫಲತೆ ಅಥವಾ ಕೃಷಿ ಉತ್ಪನ್ನದ ಬೆಲೆಗಳಲ್ಲಿ ಅಸಹಜ ಇಳಿಕೆಯಾದ ಸಂದರ್ಭದಲ್ಲಿ ರೈತರಿಗೆ ಸುರಕ್ಷತೆಯನ್ನು ಒದಗಿಸಲು "ರಾಷ್ಟ್ರೀಯ ಕೃಷಿ ವಿಮಾ ಯೋಜನೆ" ಮತ್ತು "ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ" ಅಡಿಯಲ್ಲಿ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಮಾರುಕಟ್ಟೆ ಬೆಲೆಯು ಇಳಿಕೆಯಾಗುವ ವಿವಿಧ ಬೆಳೆಗಳಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಸಹ ಆಚರಣೆಗೆ ತರಲಾಗಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ, ಸರ್ಕಾರವು ಬೆಲೆಗಳನ್ನು ಸ್ಥಿರಗೊಳಿಸಲು ಮೆಕ್ಕೆಜೋಳ, ಕೊಬ್ಬರಿ ಮತ್ತು ತೊಗರಿಬೇಳೆಯ ಸಂಗ್ರಹಣೆ ಕಾರ್ಯವನ್ನು ಕೈಗೊಂಡಿದೆ.
70. ರಾಜ್ಯದಲ್ಲಿ ನೀರಾವರಿಗೆ ಒಳಪಡಿಸಲಾದ ಜಮೀನನ್ನು ಅಧಿಕಗೊಳಿಸಲು ಸಹ ಗಣನೀಯ ಪ್ರಮಾಣದ ಹಂಚಿಕೆಗಳನ್ನು ಮಾಡಲಾಗಿದೆ. 2011-12ರಲ್ಲಿ ನೀರಾವರಿಗೆ ಹಂಚಿಕೆಯನ್ನು ರೂ.7800 ಕೋಟಿಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, 10 ಅಶ್ವಶಕ್ತಿಕ್ಕಿಂತ ಕಡಿಮೆ ಅಶ್ವಶಕ್ತಿಯ ನೀರಾವರಿ ಪಂಪ್‌ಸೆಟ್‌ಗಳನ್ನು ಬಳಸುವಂತಹ ರೈತರಿಗೆ ಉಚಿತ ವಿದ್ಯುತ್‌ನ್ನು ಒದಗಿಸಲಾಗಿದೆ. ಪ್ರಸ್ತುತ ನೀರಾವರಿ ಪಂಪ್ ಸೆಟ್‌ಗಳಿಗೆ ಬಳಸಲಾಗುತ್ತಿರುವ ವಿದ್ಯುತ್ತಿನ ಪ್ರಮಾಣವು ರಾಜ್ಯದಲ್ಲಿ ಬಳಸಲಾಗುತ್ತಿರುವ ಒಟ್ಟು ವಿದ್ಯುತ್ತಿನ ಪ್ರಮಾಣದ ಸುಮಾರು ಶೇ.35ರಷ್ಟು ಇರುತ್ತದೆ. ಈ ಅವಧಿಯಲ್ಲಿ, ಉಚಿತ ವಿದ್ಯುತ್‌ಗಾಗಿ ಸಹಾಯಧನ ಹಂಚಿಕೆಯು 2008-09 ರಲ್ಲಿದ್ದ ರೂ. 1943 ಕೋಟಿಗಳಿಂದ 2011-12ರಲ್ಲಿ ಗಣನೀಯವಾಗಿ ಸರಿಸುಮಾರು ರೂ.3900 ಕೋಟಿಗಳಿಗೆ ಏರಿಕೆಯಾಗಿರುತ್ತದೆ.

71. ಕೃಷಿ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಖಾಸಗಿ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವುದಕ್ಕಾಗಿ ಸರ್ಕಾರವು “ಕೃಷಿ ಬಂಡವಾಳ ಹೂಡಿಕೆ ನೀತಿ”ಯನ್ನು ಸಹ ರೂಪಿಸಿದೆ. ಯಶಸ್ವಿಯಾಗಿ ನಡೆದಂಥ ಜಾಗತಿಕ ಹೂಡಿಕೆದಾರರ ಸಮಾವೇಶದ ಮಾದರಿಯಲ್ಲಿಯೇ 2011-12ನೇ ಸಾಲಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ. ಸಂಚಿತವಾಗಿ 2011-12ನೇ ಸಾಲಿಗಾಗಿ ಕೃಷಿ ಮತ್ತು ಸಂಬಂಧಿತ ವಲಯಗಳಿಗಾಗಿ ಸಂಚಿತವಾಗಿ ರೂ.17800 ಕೋಟಿಗಳ ಒಟ್ಟು ಹಂಚಿಕೆಯನ್ನು ಮಾಡಲು ಉದ್ದೇಶಿಸಲಾಗಿದೆ. ಅಂಥ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ, ಬೆಳವಣಿಗೆಯ ಪ್ರಯೋಜನಗಳನ್ನು ಎಲ್ಲರೂ ಏಕರೀತಿಯಾಗಿ ಹಂಚಿಕೊಳ್ಳುವ ಹಾಗೆ ಕೃಷಿಯನ್ನು ಅವಲಂಬಿಸಿರುವ ಜನರ ವರಮಾನಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಪ್ರಯತ್ನಿಸುತ್ತಿದೆ.

ಬಿ) ಗ್ರಾಮೀಣಾಭಿವೃದ್ಧಿ

72. ಗ್ರಾಮೀಣಾಭಿವೃದ್ಧಿಯು ಸರ್ಕಾರದ ಪ್ರಮುಖ ಕೇಂದ್ರ ಬಿಂದುವಾಗಿ ಮುಂದುವರೆದಿದೆ. ಕರ್ನಾಟಕವು ಅತ್ಯಂತ ವಿಕೇಂದ್ರೀಕೃತ ಮತ್ತು ಸ್ಪಂದನಶೀಲ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೊಂದಿದ್ದು, ಇದನ್ನು ಅನೇಕ ರಾಷ್ಟ್ರೀಯ ಚರ್ಚಾವೇದಿಕೆಗಳಲ್ಲಿ ಗುರುತಿಸಲಾಗಿದೆ. ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳನುಸಾರ ರಾಜ್ಯ ಸರ್ಕಾರದ ಸಾಲೇತರ ಒಟ್ಟು ಸ್ವಂತ ರಾಜಸ್ವ ಜಮೆ (ಎನ್‌ಎಲ್‌ಎನ್‌ಒಆರ್‌ಆರ್)ಗಳ ಶೇ.40ರಷ್ಟನ್ನು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತಿದೆ.

73. ರಾಜ್ಯ ಸರ್ಕಾರ 3ನೇ ರಾಜ್ಯ ಹಣಕಾಸು ಆಯೋಗದ ವರದಿಯನ್ನು ಪರಿಶೀಲಿಸಿದ ನಂತರ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವೇತನಗಳು ಒಳಗೊಂಡಂತೆ ಸಾಲೇತರ ಒಟ್ಟು ಸ್ವಂತ ರಾಜಸ್ವ ಜಮೆ (ಎನ್‌ಎಲ್‌ಎನ್‌ಒ ಆರ್‌ಆರ್)ಗಳನ್ನು ಹಿಂದಿನ ಶೇ.40 ರಿಂದ ಶೇ.42ಕ್ಕೆ ಸ್ಥಳೀಯ ಸಂಸ್ಥೆಗಳ ಪ್ರಾಪ್ತಿಯನ್ನು ಹೆಚ್ಚಿಸಲು ಒಪ್ಪಿರುತ್ತದೆ.

74. ಮುಂಬರುವ ವರ್ಷಗಳಲ್ಲಿ, ಈ ವಲಯದಲ್ಲಿ ಸರ್ಕಾರದ ನಾಲ್ಕು ಬೃಹತ್ ಯೋಜನೆಗಳಿಂದ ಎಲ್ಲ ವಾಸಸ್ಥಳಗಳಿಗೆ ಕುಡಿಯುವ ನೀರಿನ ಸರಬರಾಜು, ಎಲ್ಲಾ ಗ್ರಾಮಗಳಿಗೆ ಹವಾಮಾನ ಗ್ರಾಮಾಂತರ ರಸ್ತೆ ಸಂಪರ್ಕ, ಸಂಪೂರ್ಣ ನೈರ್ಮಲ್ಯ ಆಂದೋಲನ ಹಾಗೂ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಸೌಲಭ್ಯವನ್ನು ಒದಗಿಸಲಾಗುತ್ತದೆ. 2015 ಕ್ಕೂ ಮುಂಚೆ ಎಲ್ಲ ಗ್ರಾಮೀಣ ಮನೆಗಳಿಗೆ ಸಾಕಷ್ಟು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಗ್ರಾಮಾಂತರ ನೀರು ಸರಬರಾಜು ಯೋಜನೆಯನ್ನು ರೂಪಿಸಿದೆ. ಸುಸ್ಥಿರ ಪರಿಹಾರಮಾರ್ಗಗಳೊಂದಿಗೆ ಮೇಲ್ಮೈ ಜಲ ಮೂಲಗಳನ್ನು ಮತ್ತು ಅಂತರ್ಜಲ ಮೂಲಗಳನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಾರ್ಯಾಚಾರಣೆ ಮತ್ತು ನಿರ್ವಹಣೆ ವೆಚ್ಚಗಳನ್ನು ಭರಿಸುವಲ್ಲಿ ಸ್ವಯಂ-ಸುಸ್ಥಿರವಾಗಿರುವ ಸಮುದಾಯ ವ್ಯವಸ್ಥೆಯನ್ನು ರೂಪಿಸಲು ಮತ್ತು ಬಳಕೆದಾರ ಶುಲ್ಕ ವಸೂಲಿ ವ್ಯವಸ್ಥೆಯನ್ನು ಜಾರಿಗೊಳಿಸಲು ಕಾರ್ಯಾಚಾರಣೆ ಮತ್ತು ನಿರ್ವಹಣೆ ಕಾರ್ಯನೀತಿಯನ್ನು ಪ್ರಾರಂಭಿಸುತ್ತಿದೆ.

75. ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಜನರ ಬಡತನವನ್ನು ನಿವಾರಿಸಲು ಗ್ರಾಮಾಂತರ ರಸ್ತೆ ಸಂಪರ್ಕವು ಒಂದು ಪರಿಣಾಮಕಾರಿ ಉಪಕರಣವಾಗಿದೆ. ಎಲ್ಲಾ ಹವಾಮಾನ ಗ್ರಾಮಾಂತರ ರಸ್ತೆಗಳ ನಿರ್ಮಾಣದಿಂದಾಗಿ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಇದರ ಪರಿಣಾಮವಾಗಿ ರಾಜ್ಯ ಬಜೆಟ್‌ನಿಂದ ದೊಡ್ಡ ಪ್ರಮಾಣದ ಹಂಚಿಕೆಗಳನ್ನು ಮಾಡಲಾಗುತ್ತಿದೆ ಹಾಗೂ ವೆಚ್ಚವನ್ನು ತ್ವರಿತಗೊಳಿಸಲು ಕೇಂದ್ರ ಯೋಜನೆಗಳ ಅಡಿಯಲ್ಲಿನ ನಿಧಿಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
76. 2015 ಕ್ಕೆ ಮುಂಚೆ ನೈರ್ಮಲ್ಯ ಸೌಲಭ್ಯಗಳನ್ನು ಎಲ್ಲ ಗ್ರಾಮಾಂತರ ಪ್ರದೇಶದ ಮನೆಗಳಿಗೆ ಒದಗಿಸಲು ಸಂಪೂರ್ಣ ನೈರ್ಮಲ್ಯ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತದಲ್ಲಿ ಶೇ.54ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ ಇನ್ನೂ ಒಳಪಡಿಸಬೇಕಾಗಿರುವಂಥ ಕುಟುಂಬಗಳು ಇನ್ನೂ ಸರಿಸುಮಾರು 25 ಲಕ್ಷದಷ್ಟಿವೆ. ರಾಜ್ಯದಲ್ಲಿ ಶೇ.98.72ರಷ್ಟು ಶಾಲೆಗಳಿಗೆ ಹಾಗೂ ಶೇ.97.25 ರಷ್ಟು ಅಂಗನವಾಡಿ ಕೇಂದ್ರಗಳಲ್ಲಿ ನೈರ್ಮಲ್ಯ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ.
77. ರಾಜ್ಯ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮಾಂತರ ಉದ್ಯೋಗ ಖಾತರಿ ಯೋಜನೆಯನ್ನು ತುಂಬಾ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, ಈ ಮೂಲಕ ಕೇಂದ್ರದ ಅನುದಾನಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. 2009-10ರ ಸಾಲಿನಲ್ಲಿ 2263 ಕೋಟಿ ರೂ.ಗಳಷ್ಟು ಹಣವನ್ನು ಖರ್ಚು ಮಾಡಲಾಗಿದ್ದು, 35.35 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಯಿತು ಮತ್ತು ಈ ಪ್ರಕ್ರಿಯೆಯಲ್ಲಿ 1616.21 ಲಕ್ಷ ಮಾನವದಿನಗಳ ಉದ್ಯೋಗವನ್ನು ಸೃಜಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ರಾಜ್ಯವು ಈ ಯೋಜನೆಯಡಿಯಲ್ಲಿ 2500 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಖರ್ಚುಮಾಡುವ ನಿರೀಕ್ಷೆ ಇದೆ. ಪ್ರವಾಹ ನಿಯಂತ್ರಣ, ಗ್ರಾಮೀಣ ಸಂಪರ್ಕ, ನೀರು ಸರಬರಾಜು ಸೇವೆಗಳು, ಮಳೆನೀರು ಸಂಗ್ರಹಣೆ, ಸಾಂಪ್ರದಾಯಿಕ ಜಲ ಮೂಲಗಳ ಪುನರುಜ್ಜೀವನ, ನೀರಾವರಿ ಸೌಲಭ್ಯಗಳ ಅಭಿವೃದ್ಧಿ ಮುಂತಾದಂಥ ದೊಡ್ಡಪ್ರಮಾಣದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬರುವ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರಿಸಲಾಗುವುದು ಹಾಗೂ ಗರಿಷ್ಠ ಪ್ರಮಾಣದ ಜನರಿಗೆ ಉದ್ಯೋಗವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಕಾಮಗಾರಿಗಳ ಗುಣಮಟ್ಟ, ಯಂತ್ರಗಳ ಬಳಕೆ ಮತ್ತು ನಕಲಿ ಕಾರ್ಡ್‌ಗಳ ಬಗ್ಗೆ ವಿರೋಧವಿದೆ. ರಾಜ್ಯ ಸರ್ಕಾರವು ಪ್ರಥಮವಾಗಿ ಈ ಯೋಜನೆಯಡಿ ತನಿಖೆ ಮಾಡಿ ಅಕ್ರಮಗಳನ್ನು ವರದಿ ಮಾಡಲು ಜಿಲ್ಲಾ ಮಟ್ಟಗಳಲ್ಲಿ ಓಂಬಡ್ಸ್ ಮನ್ ನೇಮಕ ಮಾಡಿದೆ.
78. ಗ್ರಾಮೀಣ ಅಭಿವೃದ್ಧಿಗೆ ತೀವ್ರ ಮತ್ತು ಸಮಗ್ರವಾದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಂದನಶೀಲ ಗ್ರಾಮ ಸಮುದಾಯಗಳನ್ನು ಸೃಜಿಸುವುದಕ್ಕಾಗಿ ಕರ್ನಾಟಕ ಸರ್ಕಾರವು ಸುವರ್ಣ ಗ್ರಾಮೋದಯ ಯೋಜನೆಯನ್ನು ಹಮ್ಮಿಕೊಂಡಿದೆ. ಜೀವನಮಟ್ಟವನ್ನು ಉತ್ತಮಗೊಳಿಸಲು ಆಯ್ದು ಗ್ರಾಮಗಳ ನೈಸರ್ಗಿಕ ಪರಿಸರವನ್ನು ಅಭಿವೃದ್ಧಿಪಡಿಸುವುದು ಈ ಸುವರ್ಣ ಗ್ರಾಮೋದಯ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ ರಸ್ತೆಗಳು, ಚರಂಡಿಗಳಂಥ ಮೂಲಸೌಲಭ್ಯಗಳ ಅಭಿವೃ

ದ್ವಿ,ಅಂಗನವಾಡಿಗಳು ಮತ್ತು ಸಮುದಾಯಭವನಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ.

ಸಿ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ

79. 2011-12 ರ ಸಾಲಿನ ವೆಚ್ಚದಲ್ಲಿ ಶೇ.25 ರಷ್ಟು ಹೆಚ್ಚಳವನ್ನು ನಿರೀಕ್ಷಿಸಿದ್ದು, ಇದು ರಾಜ್ಯ ಸರ್ಕಾರದ ಸಮಗ್ರ ವೆಚ್ಚದಲ್ಲಿ ಹೆಚ್ಚಳಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ. ಇದರ ಮೂಲಕ ಒಟ್ಟು ವೆಚ್ಚದಲ್ಲಿ ಆರೋಗ್ಯದ ಮೇಲಿನ ವೆಚ್ಚದ ಪಾಲು ಉತ್ತಮಗೊಳ್ಳುತ್ತದೆ. ರಾಜ್ಯ ಇಂದು ರಾಷ್ಟ್ರದಲ್ಲಿಯೇ ಕಡಿಮೆ ಜನ ಸಂಖ್ಯೆಗೆ ಪ್ರಾಥಮಿಕ ಆರೋಗ್ಯ ರಕ್ಷಣೆ ವಲಯ ಪ್ರಮಾಣವನ್ನು ಹೊಂದಿದೆ. ರಾಜ್ಯದಲ್ಲಿ ಸರಿಸುಮಾರು 2310 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಆ ಪೈಕಿ 988 ಕೇಂದ್ರಗಳನ್ನು 24 ಥ 7 ನಿರಂತರ ಸೇವೆಗಳನ್ನು ಒದಗಿಸಲು ಮೇಲ್ದರ್ಜೆಗೇರಿಸಲಾಗಿದೆ. ಅಲ್ಲದೆ, ಸಮಗ್ರ ಹೆರಿಗೆ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಒದಗಿಸಲು 150 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳನ್ನು ಪ್ರಥಮ ರಫೆರಲ್ ಘಟಕಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
80. ಭಾರತ ಸರ್ಕಾರವು ನಡೆಸಿದ ಮಾದರಿ ನೋಂದಣಿ ಸಮೀಕ್ಷೆ ಪ್ರಕಾರ ಶಿಶು ಮರಣ ಪ್ರಮಾಣ (ಐ.ಎಂ.ಆರ್) ಇಳಿಕೆ ಪ್ರವೃತ್ತಿಯನ್ನು ತೋರಿಸಿದ್ದು, 2008ರಲ್ಲಿ ಪ್ರತಿ 1000 ಜೀವಂತ ಜನನಗಳಿಗೆ 45 ರಷ್ಟಿದ್ದದ್ದು 2009ರಲ್ಲಿ 41ಕ್ಕೆ ಕಡಿಮೆಯಾಗಿದೆ. ಹಾಗೂ ಇದೇ ಅವಧಿಯಲ್ಲಿ ಹೆರಿಗೆ ಮರಣ ಪ್ರಮಾಣವು 1 ಲಕ್ಷ ಜೀವಂತ ಜನನಗಳಿಗೆ 228ರಿಂದ 213ಕ್ಕೆ ಕಡಿಮೆಯಾಗಿದೆ. ಅಲ್ಲದೆ ಪ್ರಸೂತಿ ಆರೈಕೆ(ಗರ್ಭಿಣಿ ಮಹಿಳೆ ಮತ್ತು ಜನನಾನಂತರದ ಪ್ರಕರಣಗಳಿಗೆ ಪೌಷ್ಟಿಕಾಂಶ ಬೆಂಬಲವಾಗಿ ನಗದು ಪರಿಹಾರ) ಮತ್ತು ತಾಯಿಭಾಗ್ಯ (ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗಿರುವುದಕ್ಕಾಗಿ ಹೆರಿಗೆ ನಗದು ನೀಡುವುದು)ದಂತಹ ನವೀನ ಯೋಜನೆಗಳು 2007-08 ರಲ್ಲಿದ್ದ ಶೇಕಡಾ 73ರಿಂದ 2010-11ರಲ್ಲಿ ಶೇಕಡಾ 93.3 ಕ್ಕೆ ಸಾಂಸ್ಥಿಕ ಹೆರಿಗೆಗಳು ಹೆಚ್ಚಾಗಲು ಕಾರಣಿಕೆ ನೀಡಿವೆ. ರಾಜ್ಯದಲ್ಲಿ ಪ್ರತಿಯೊಂದು ಜನನವು ಸಾಂಸ್ಥಿಕ ಹೆರಿಗೆಯಾಗುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ಸರ್ಕಾರವು ಮಾಡುತ್ತಿದೆ. ಆರೋಗ್ಯ ವಲಯದಲ್ಲಿ ರಾಜ್ಯ ಸರ್ಕಾರದ ಇತರೆ ಕೆಲವು ಸಾರ್ವಜನಿಕ ಯೋಜನೆಗಳು ಯಾವುವೆಂದರೆ ಆರೋಗ್ಯ ಕವಚ (108 ಆಂಬ್ಯುಲೆನ್ಸ್), ಉಚಿತ ಮಡಿಲು ಕಿಟ್ಟುಗಳು (ಬಿಪಿಎಲ್ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ 2 ಲಕ್ಷಕ್ಕಿಂತ ಹೆಚ್ಚು ಮೆಡಿಕಲ್ ಕಿಟ್ಟುಗಳನ್ನು ಹಂಚಲಾಗಿದೆ), ವಾಜಪೇಯಿ ಆರೋಗ್ಯಶ್ರೀ (ಆರೋಗ್ಯ ವಿಮಾ ಯೋಜನೆ) ಹಾಗೂ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣೆ.

ಡಿ) ಶಿಕ್ಷಣ

81. ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಮಾರ್ಗಸೂಚಿಗಳನುಸಾರ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸೌಲಭ್ಯವನ್ನು ಒದಗಿಸುವಲ್ಲಿ ಸಾಕಷ್ಟು ಮೂಲಸೌಲಭ್ಯವನ್ನು ಸೃಷ್ಟಿಸಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳ ದಾಖಲಾತಿ

ಬಾಲಕಿಯರ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಉಚಿತ ಸಮವಸ್ತ್ರಗಳು, ಉಚಿತ ಪಠ್ಯಪುಸ್ತಕಗಳು, ಮಧ್ಯಾಹ್ನದ ಬಿಸಿಯೂಟ ಹಾಗೂ 8ನೇ ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವಂತಹ ಅನೇಕ ಪ್ರೋತ್ಸಾಹಕ ಯೋಜನೆಗಳಿಂದಾಗಿ ಶಾಲೆ ಬಿಡುವವರ ಪ್ರಮಾಣ ಕಡಿಮೆಯಾಗಿದೆ.

82. ಪ್ರೌಢ ಶಿಕ್ಷಣ ಹಂತದಲ್ಲಿ ಫಲಿತಾಂಶವನ್ನು ಸುಧಾರಿಸಲು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವನ್ನು ಹುರುಪಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕುಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. 100 ಮತ್ತು ಅದಕ್ಕಿಂತ ಹೆಚ್ಚು ದಾಖಲಾತಿಯನ್ನು ಹೊಂದಿರುವ ಎಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳನ್ನು ಪ್ರಾರಂಭಿಸಲಾಗುತ್ತಿದೆ. ಪೌಢಶಾಲಾ ಮಟ್ಟದಿಂದ ಕಾಲೇಜಿನವರೆಗೆ ಶಾಲೆ ಬಿಡುವವರ ಪ್ರಮಾಣವನ್ನು ತಡೆಯುವುದು ದೊಡ್ಡ ಸವಾಲಾಗಿದೆ. ಮುಂದಿನ 5 ವರ್ಷಗಳಲ್ಲಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣವನ್ನು ಹಾಲಿ ಇರುವ ಶೇಕಡಾ 12ರಿಂದ ಶೇಕಡಾ 20ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಡಿ) ಇಂಧನ

83. ಕರ್ನಾಟಕವು ವಿದ್ಯುತ್ ಕೊರತೆ ರಾಜ್ಯವಾಗಿ ಮುಂದುವರೆದಿದೆ. ರಾಜ್ಯವು ಬಹುತೇಕ ಎಲ್ಲಾ ಜಲವಿದ್ಯುತ್ ಮೂಲಗಳನ್ನು ಬಳಸಿಕೊಂಡಿದ್ದು ಇದರ ಪರಿಣಾಮವಾಗಿ ಶಾಖೋತ್ಪನ್ನ ಮೂಲಗಳಿಂದ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸಿಕೊಳ್ಳುವುದು ಮುಂದಿನ ಏಕೈಕ ಮಾರ್ಗವಾಗಿದೆ. ರಾಜ್ಯವು ನವೀಕರಿಸಬಹುದಾದ ಇಂಧನ ಮೂಲಗಳಿಂದ ಸಹ ವಿದ್ಯುತ್‌ನ್ನು ಉತ್ಪಾದಿಸಲು ಒತ್ತು ನೀಡಿದೆ. ಆದರೆ ಇದು ತಕ್ಷಣದಲ್ಲಿ ಮಹತ್ವದ ಕೊಡುಗೆ ನೀಡುವ ಸಾಧ್ಯತೆಯಿಲ್ಲ. ಅಧಿಕ ವಿದ್ಯುತ್ ಅವಶ್ಯಕತೆಯಿರುವ ಬೇಸಿಗೆ ತಿಂಗಳುಗಳಲ್ಲಿ ಸರಿಸುಮಾರು 1000 ಮೆ.ವ್ಯಾಟ್ ಕೊರತೆಯಾಗುತ್ತದೆ. ಈ ಕೊರತೆಯನ್ನು ನೀಗಿಸಲು ಹಾಗೂ ಮುಂದಿನ ದಿನಗಳಲ್ಲಿನ ಬೇಡಿಕೆಗನುಗುಣವಾಗಿ ವಿದ್ಯುತ್‌ನ್ನು ಒದಗಿಸಲು ರಾಜ್ಯ ಸರ್ಕಾರವು ಈ ವಲಯದಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಪ್ರಸ್ತುತ ಸರಿಸುಮಾರು 9000 ಮೆ.ವ್ಯಾಟ್ ಗಳ ವಿದ್ಯುತ್ ಉತ್ಪಾದನೆ ಯೋಜನೆಗಳು ಕಾರ್ಯಾಚರಣೆಯಲ್ಲಿದ್ದು ಇವುಗಳನ್ನು ಮುಂದಿನ 5 ವರ್ಷಗಳೊಳಗೆ ಪೂರ್ಣಗೊಳಿಸುವುದಾಗಿ ನಿರೀಕ್ಷಿಸಲಾಗಿದೆ.
84. ವಿದ್ಯುತ್ ಉತ್ಪಾದನೆಯು ತೀವ್ರ ಬಂಡವಾಳ ಕಾರ್ಯಚಟುವಟಿಕೆಯಾಗಿದ್ದು, ರಾಜ್ಯ ಸರ್ಕಾರದ ಹಣಕಾಸು ಮೂಲಗಳು ಮಾತ್ರ ಈ ವಲಯದಲ್ಲಿ ರಾಜ್ಯದ ಎಲ್ಲಾ ಅಗತ್ಯತೆಗಳನ್ನು ಒದಗಿಸಲು ಸಾಕಾಗುವುದಿಲ್ಲ. ತುಂಬಾ ಕಡಿಮೆ ಅವಧಿಯಲ್ಲಿ ಗಮನಾರ್ಹವಾಗಿ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಜಂಟಿ ಕಾರ್ಯಚರಣೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

85. ಗ್ರಾಮೀಣ ವಿದ್ಯುದೀಕರಣ ಸಹಾಯಧನದಲ್ಲಿ ಅಧಿಕ ಹೆಚ್ಚಳವಾಗಿರುವುದು ಸರ್ಕಾರಕ್ಕೆ ತೀವ್ರ ಕಳವಳಕಾರಿ ವಿಷಯವಾಗಿಯೇ ಮುಂದುವರೆದಿದೆ. 10 ಅಶ್ವಶಕ್ತಿವರೆಗಿನ ನೀರಾವರಿ ಪಂಪ್ ಸೆಟ್‌ಗಳು ಕರ್ನಾಟಕ ರಾಜ್ಯದಲ್ಲಿ ಲಭ್ಯವಾಗುವ ವಿದ್ಯುತ್ತಿನ ಸರಿ ಸುಮಾರು ಶೇ.35 ರಷ್ಟನ್ನು ಬಳಸಿಕೊಳ್ಳುತ್ತಿವೆ. ಪ್ರಸ್ತುತ ಶೇ. 90ಕ್ಕಿಂತ ಹೆಚ್ಚು ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್‌ಗಳನ್ನು ಅಳವಡಿಸದಿರುವುದರಿಂದ ಅವುಗಳಿಗೆ ಬಳಕೆಯಾಗುತ್ತಿರುವ ವಿದ್ಯುತ್ತಿನ ನಿಖರವಾದ ಪ್ರಮಾಣವನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. ಸರ್ಕಾರವು 2007-08, 2008-09 ಹಾಗೂ 2009-10 ರ ಸಾಲಿನಲ್ಲಿ ಗ್ರಾಮೀಣ ವಿದ್ಯುದೀಕರಣ ಸಹಾಯಧನಕ್ಕಾಗಿ ಕ್ರಮವಾಗಿ 2297 ಕೋಟಿ ರೂ.ಗಳು, 1943 ಕೋಟಿ ರೂ.ಗಳು ಹಾಗೂ 2341 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಮೇಲಿನ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ನೀಡದೆ ಇರುವ ಮೊತ್ತವು ಹಣವು 3467 ಕೋಟಿ ರೂ.ಗಳೆಂದು ಲೆಕ್ಕ ಹಾಕಿದೆ. ಈ ಬಾಕಿ ಹಣವನ್ನು ಅಂತಹ ವರ್ಷಗಳ ಸಹಾಯಧನ ಕ್ಲೇಮುಗಳ ಜೊತೆಗೆ ಮುಂದಿನ ಮೂರು ವರ್ಷಗಳೊಳಗೆ ಸರ್ಕಾರವು ಸಂದಾಯ ಮಾಡಬೇಕಾಗುತ್ತದೆ.
86. ಅಲ್ಲದೆ ಬರುವ ವರ್ಷಗಳಲ್ಲಿ ಗ್ರಾಮೀಣ ವಿದ್ಯುದೀಕರಣದ ಕಾರಣದಿಂದ ನೀಡಬೇಕಾದ ಹಣದ ಹೊಣೆಗಾರಿಕೆಯು ಪ್ರತಿ ವರ್ಷಕ್ಕೆ 3500 ಕೋಟಿ ರೂ.ಗಳು ಮತ್ತು 4500 ಕೋಟಿ ರೂ.ಗಳು ಆಗುವ ಸಂಭವವಿದೆ. ಇದರ ಜೊತೆಗೆ, ಎಸ್ಕಾಂಗಳು ಮಾರುಕಟ್ಟೆ ದರಗಳಲ್ಲಿ ಖಾಸಗಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್‌ನ್ನು ಖರೀದಿಸುತ್ತಿವೆ. ಖರೀದಿಸಿದ ವಿದ್ಯುತ್‌ನಲ್ಲೂ ಸಹ ಶೇ.35 ರಷ್ಟು ವಿದ್ಯುತ್‌ನ್ನು ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ಪೂರೈಸುತ್ತಿರುವುದರಿಂದ ಯಾವುದೇ ಪ್ರತಿಫಲಗಳು ಬರುವುದಿಲ್ಲ. ಅಲ್ಲದೆ ಜಲವಿದ್ಯುತ್ ಮೂಲಗಳಿಂದ ಉತ್ಪಾದಿಸಲಾದ ಈಗಿನ ವಿದ್ಯುತ್ ವೆಚ್ಚವು ಖಾಸಗಿ ವಿದ್ಯುತ್ ಉತ್ಪಾದಕರಿಂದ ಖರೀದಿಸುತ್ತಿರುವ ವಿದ್ಯುತ್ ವೆಚ್ಚಕ್ಕಿಂತ ಹೆಚ್ಚಿರುವುದನ್ನು ಪರಿಗಣಿಸಿದರೆ ಈ ದುಬಾರಿ ವೆಚ್ಚದ ವಿದ್ಯುತ್‌ಗೆ ದರಪಾವತಿದಾರರ ದರಪಟ್ಟಿಯು ಅತಿ ಹೆಚ್ಚೇನಲ್ಲ. ಇದು, ಭವಿಷ್ಯದಲ್ಲಿ ವಿದ್ಯುತ್ ಸಹಾಯಧನ ತಾಳಿಕೊಳ್ಳಲಾಗದ ಹಂತಕ್ಕೆ ತಲುಪುವುದನ್ನು ತಪ್ಪಿಸಲು ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾದಂತಹ ಒಂದು ಕ್ಷೇತ್ರವಾಗಿದೆ.
87. ಈ ಸಾಲಿನಲ್ಲಿ, ಸರ್ಕಾರ ನಿರಂತರ ಜ್ಯೋತಿ ಯೋಜನೆಗೆ ಅನುಮೋದನೆ ನೀಡಿದ್ದು, ಇದರಡಿಯಲ್ಲಿ ರಾಜ್ಯ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳು (ಎಸ್ಕಾಂಗಳು) ಗ್ರಾಮೀಣ ಫೀಡರ್‌ಗಳನ್ನು ಪ್ರತ್ಯೇಕಿಸುವ ಕಾರ್ಯವನ್ನು ಅನುಷ್ಠಾನಗೊಳಿಸಬೇಕು. ಈ ಯೋಜನೆಯನ್ನು ಅಂದಾಜು 2123 ಕೋಟಿ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದ್ದು ಸರ್ಕಾರವು ಇದರ ಶೇ.40 ರಷ್ಟು ಭಾಗವನ್ನು ವಿವಿಧ ಎಸ್ಕಾಂ ಗಳಿಗೆ ಈಕ್ವಿಟಿಯಾಗಿ ಸಂದಾಯ ಮಾಡಲಿದೆ. ನಿರಂತರ ಜ್ಯೋತಿ ಯೋಜನೆಯು ಇಂಧನದ ಹೊಣೆಗಾರಿಕೆಯನ್ನು ಸುಧಾರಿಸಲಿದೆ. ಈ ಯೋಜನೆಯಿಂದ ಎಸ್ಕಾಂಗಳಿಗೆ ನೇರ ಹಣಕಾಸು ಪ್ರಯೋಜನಗಳು ದೊರೆಯದಿದ್ದರೂ ಕೂಡ ಇಂಧನದ ಲೆಕ್ಕ

ಪರಿಶೋಧನೆ ಮತ್ತು ವಿದ್ಯುತ್ ಬಳಕೆಯ ಸರಿಯಾದ ನಿರ್ಧರಣೆಯು ಇದರಿಂದ ಸಾಧ್ಯವಾಗುತ್ತದೆ.

ಎಫ್) ನಗರಾಭಿವೃದ್ಧಿ

88. ಕರ್ನಾಟಕವು ದೇಶದಲ್ಲಿಯೇ ಅತೀ ಹೆಚ್ಚು ನಗರೀಕರಣಗೊಂಡ ರಾಜ್ಯಗಳಲ್ಲಿ 4ನೇ ರಾಜ್ಯವಾಗಿದೆ. 2001ರ ಜನಗಣತಿ ಪ್ರಕಾರ ಕರ್ನಾಟಕ ನಗರ ಜನಸಂಖ್ಯೆಯು 1.76 ಕೋಟಿಗಳಷ್ಟಿದ್ದು, ಇದು 2011ರ ಜನಗಣತಿ ಪೂರ್ಣಗೊಂಡಾಗ ಗಣನೀಯವಾಗಿ ಹೆಚ್ಚಾಗುವ ಸಂಭವವಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಾಪ್ತವಾಗುವ ನಿಧಿಯು ರಾಜ್ಯ ಹಣಕಾಸು ಆಯೋಗದ ಮಾರ್ಗಸೂಚಿಗಳನುಸಾರ 2005-06 ರಲ್ಲಿದ್ದ 1159 ಕೋಟಿ ರೂ.ಗಳಿಂದ 2010-11 ಪರಿಷ್ಕೃತ ಅಂದಾಜಿನ ಪ್ರಕಾರ 2685 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 4 ವರ್ಷಗಳ ಅವಧಿಯಲ್ಲಿ ಹಣಕಾಸು ಪ್ರಾಪ್ತಿಯನ್ನು ಎನ್‌ಎಲ್‌ಎನ್‌ಒಆರ್‌ಆರ್‌ನ ಶೇ.8ರಿಂದ ಶೇ.10ಕ್ಕೆ ಹೆಚ್ಚಿಸಲಾಗುವುದು.

89. 2009-10ರಲ್ಲಿ ಸರ್ಕಾರವು ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ರಾಜ್ಯದ 211 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 1410 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ ಮುಖ್ಯಮಂತ್ರಿ ನಗರುತ್ಥಾನ ಯೋಜನೆಯಡಿ ನಗರಪಾಲಿಕೆಗಳಲ್ಲಿ ಪ್ರತಿಯೊಂದಕ್ಕೆ 200 ಕೋಟಿ ರೂ.ಗಳ ವೆಚ್ಚ ಮಾಡುತ್ತಿದ್ದು, ಈ ಕಾಮಗಾರಿ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಸಾಕಷ್ಟು ಕುಡಿಯುವ ನೀರು, ಮಳೆನೀರು ಚರಂಡಿ, ರಸ್ತೆ, ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ, ಘನತ್ಯಾಜ್ಯ ನಿರ್ವಹಣಾ ಸೌಕರ್ಯ, ಕಸದ ರಾಶಿ ಹಾಕುವ ನಿವೇಶನಗಳನ್ನು ಗುರುತಿಸುವುದು, ತ್ಯಾಜ್ಯದ ವೈಜ್ಞಾನಿಕ ವಿಲೇ ಮುಂತಾದ ನಗರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಅಲ್ಲದೇ ರಾಜ್ಯವು ಪ್ರಥಮ ಬಾರಿಗೆ ನಗರ ಪ್ರದೇಶಗಳಲ್ಲಿಯ ಕೊಳಚೆಪ್ರದೇಶಗಳ ಕುಟುಂಬಗಳು ಹಾಗೂ ಜೀವನೋಪಾಯದ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಜಿ.ಐ.ಎಸ್. ಮ್ಯಾಪಿಂಗ್ ಕೆಲಸ ಮುಂದಿನ ವರ್ಷ ಮುಗಿಯುವುದೆಂದು ನಿರೀಕ್ಷಿಸಲಾಗಿದೆ. ಈ ಅಂಕಿ-ಅಂಶಗಳ ಸಹಾಯದಿಂದ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿನ ಕೊಳಚೆ ಪ್ರದೇಶದ ಅಭಿವೃದ್ಧಿಗಾಗಿ ಗುರಿ ಇರಿಸಿಕೊಂಡಂತೆ ಸಾಧಿಸಬಹುದಾಗಿದೆ.

90. ಜಿ-ನರ್ಮ್ ಯೋಜನೆಯಡಿ 4220 ಕೋಟಿ ರೂ.ಗಳ ಹೂಡಿಕೆಯ 66 ಯೋಜನೆಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಯ ವಿವಿಧ ಘಟಕಗಳಡಿ ಮೊದಲನೆಯದಾಗಿ 1,40,000 ಜನರಿಗೆ ಪ್ರಯೋಜನವಾಗುವಂತೆ 152 ಕೊಳಚೆ ಪ್ರದೇಶಗಳಲ್ಲಿ 28,000ಕ್ಕಿಂತಲೂ ಹೆಚ್ಚು ವಾಸದ ಮನೆಗಳನ್ನು ಕಟ್ಟಬೇಕಾಗಿದೆ. ನಗರ ಸಾರಿಗೆ ಘಟಕದಡಿ

1150 ಬಸ್ ಗಳನ್ನು ಪಡೆದಿದ್ದು, ಬೇರೆ ಬೇರೆ ರಸ್ತೆ ಸಾರಿಗೆ ನಿಗಮಗಳಲ್ಲಿ ಸೇವೆಗೆ ಬಳಸಿಕೊಳ್ಳಲಾಗಿದೆ. ಆದರೂ ಜೆ-ನರ್ಮಾ ವಿವಿಧ ಸುಧಾರಣೆಗಳ ಅಗತ್ಯವಿದೆ. ಶಿಫಾರಸ್ಸು ಮಾಡಲಾದ 23 ಸುಧಾರಣೆಗಳ ಪೈಕಿ 14 ಅನುಷ್ಠಾನಗೊಂಡಿದ್ದು, 9 ಸಮಾಲೋಚನೆ ಹಾಗೂ ಅನುಷ್ಠಾನದ ಪ್ರಕ್ರಿಯೆಯಲ್ಲಿದೆ. ಅಲ್ಲದೇ ಬಹುಮುಖ ಕಾರ್ಯದ ಏಜನ್ರಿಗಳ ನೆರವು ಪಡೆದಿರುವ 7500 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಯೋಜನೆಗಳು ಪ್ರಕ್ರಿಯೆಯಲ್ಲಿ ಇವೆ. ಈ ಯೋಜನೆಗಳಿಂದಾಗಿ ಬೆಂಗಳೂರಿನಲ್ಲಿ 4500 ಕೋಟಿ ರೂ. ಹಾಗೂ ಉತ್ತರ ಕರ್ನಾಟಕದ ವಿವಿಧ ನಗರಗಳು ಹಾಗೂ ಪಟ್ಟಣಗಳಲ್ಲಿ 2000 ಕೋಟಿ ರೂ.ಗಳನ್ನು ತೊಡಗಿಸಲಾಗಿದೆ.

91. ಬೆಂಗಳೂರು ಮೆಟ್ರೋದ ಮೊದಲ ಹಂತದ ಮೊದಲ ಲೈನ್ 2011ರ ಏಪ್ರಿಲ್‌ನಿಂದ ಕಾರ್ಯಾರಂಭ ಮಾಡುವುದೆಂದು ಹಾಗೂ ಇಡೀ ಮೊದಲನೆ ಹಂತವು 2013ರ ಜೂನ್ ನಲ್ಲಿ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ಈ ಯೋಜನೆಯ ಎರಡನೇ ಹಂತಕ್ಕೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿತು. ರಾಜ್ಯ ಸರ್ಕಾರವು ಬೆಂಗಳೂರು ಮೆಟ್ರೋ ಸೇವೆ ಪಡೆಯದಿರುವ ಬೆಂಗಳೂರು ನಗರದ ಭಾಗಗಳಿಗೆ, ಬೆಂಗಳೂರು ಮೆಟ್ರೋ ಸೇವೆಗೆ ಪೂರಕವಾಗಿ ಫೀಡರ್ ಸೇವೆ ಒದಗಿಸಲು ಮೊನೋ ರೈಲು ಅಥವಾ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಒದಗಿಸಲು ಯೋಚಿಸುತ್ತಿದೆ. ಅಲ್ಲದೇ ಜೆ.ಬಿ.ಐ.ಸಿ ನೆರವಿನ 4ನೇ ಸ್ಟೇಜ್ 2ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆಯಿಂದ ಬೆಂಗಳೂರು ನಗರಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣ 500 ಎಂಎಲ್‌ಡಿಯಷ್ಟು ಹೆಚ್ಚಲಿದ್ದು, ಇದು ಮುಂದಿನ ವರ್ಷ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.

ಜಿ) ರಾಜಸ್ವ ಸ್ವೀಕೃತಿಗಳ ಶೇಕಡಾ ಪ್ರಮಾಣದಲ್ಲಿ ಬದ್ಧ ವೆಚ್ಚ.


92. ಸರ್ಕಾರವು ಬದ್ಧತೆ ಹೊಂದಿರುವ ವೆಚ್ಚದಲ್ಲಿ ವೇತನಗಳು, ಬಡ್ಡಿ, ನಿವೃತ್ತಿ ವೇತನಗಳು, ಸಬ್ಸಿಡಿಗಳು, ಸಹಾಯಾನುದಾನ, ಸ್ವತ್ತುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಮೇಲಣ ವೆಚ್ಚ, ಆಡಳಿತಾತ್ಮಕ ವೆಚ್ಚ, ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳು ಹಾಗೂ ಕೇಂದ್ರ ಯೋಜಿತ ಸ್ಕೀಂಗಳಲ್ಲಿ ರಾಜ್ಯದ ಪಾಲು - ಇವು ಸೇರುತ್ತವೆ. ಮುಂಚಿನ ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಿ ಬದ್ಧತೆ ಹೊಂದಿದ ವೆಚ್ಚಗಳನ್ನು ಲೆಕ್ಕ ಹಾಕುವಾಗ ಕೆಲವು ವೆಚ್ಚಗಳನ್ನು ಪರಿಗಣಿಸಿರಲಿಲ್ಲ.

93. ಪ್ರಸ್ತುತ ವರ್ಷದಲ್ಲಿ, ಬದ್ಧತೆ ಹೊಂದಿರುವ ವೆಚ್ಚದ ವಾಸ್ತವ ಚಿತ್ರಣ ನೀಡಲು ವಿವೇಚನಾ ರಹಿತ ಪೂರ್ಣ ವೆಚ್ಚವನ್ನು ವರ್ಷಾವಧಿಗೆ ಬದ್ಧತೆಯ ವೆಚ್ಚವೆಂದು ವರ್ಗೀಕರಿಸಲಾಗಿದೆ. ಆದ್ದರಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಪ್ರಾಪ್ತಿಯೂ ಸೇರಿದಂತೆ ಅಗತ್ಯ ಬದ್ಧತೆಯಾಗಿರುವ ಕೆಲವು ಅಧಿಕ ವೆಚ್ಚವನ್ನು

ಸೇರಿಸಲಾಗಿದ್ದು ಅದನ್ನು ಸರ್ಕಾರವು ಅನುಮೋದಿಸಿದ ಹಣಕಾಸು ಪ್ರಾಪ್ತಿ ಸೂತ್ರಗಳಿಗನುಸಾರವಾಗಿ ಹಂಚಿಕೆ ಮಾಡಬೇಕಾಗಿರುತ್ತದೆ. ಅಲ್ಲದೆ, ಕೇಂದ್ರ ನಿಧಿಗಳ ಗರಿಷ್ಠ ಬಳಕೆಗಾಗಿ ಕೆಲವು ಯೋಜನೆಗಳಿಗಾಗಿ ಕೇಂದ್ರ ಪ್ರಾಯೋಜಿತ ಹಾಗೂ ಕೇಂದ್ರ ಯೋಜಿತ ಸ್ಕೀಂಗಳಲ್ಲಿ ರಾಜ್ಯದ ಪಾಲಿನ ವೆಚ್ಚವು ಬದ್ಧತೆಯ ವೆಚ್ಚವಾಗಿದೆ. ಇದಲ್ಲದೇ ಈಗಿರುವ ಸ್ವತ್ತುಗಳ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚವನ್ನು ಭರಿಸದಿರಲು ಸರ್ಕಾರಕ್ಕೆ ವಿವೇಚನಾಧಿಕಾರ ಇಲ್ಲದಿರುವುದರಿಂದ ಅದನ್ನು ಬದ್ಧತೆಯ ವೆಚ್ಚವೆಂದು ವರ್ಗೀಕರಿಸಲಾಗಿದೆ.

94. ಇನ್ನೊಂದೆಡೆ ಕೇಂದ್ರದ ನಿರ್ಬಂಧಿತ ಅನುದಾನಗಳ ಮೇಲೆ ರಾಜ್ಯ ಸರ್ಕಾರಕ್ಕೆ ವಿವೇಚನಾ ಧಿಕಾರವಿಲ್ಲದಿರುವ ಕಾರಣ ರಾಜಸ್ವ ಜಮೆ ಕಡಿಮೆಯಾಗಿದೆ. ವಿಶ್ಲೇಷಣೆಯ ಉದ್ದೇಶಕ್ಕಾಗಿ ರಾಜಸ್ವ ಸ್ವೀಕೃತಿಗಳಲ್ಲಿ ಕೇವಲ ಅನಿರ್ಬಂಧಿತ ಅನುದಾನಗಳನ್ನು, ಅವು ಬದ್ಧವಲ್ಲ ದಿರುವುದರಿಂದ ತೋರಿಸಲಾಗಿದೆ. ಈ ನಾಲ್ಕು ವ್ಯತ್ಯಾಸಗಳು ಸೇರ್ಪಡೆಗೊಂಡ ಕಾರಣ ದಿಂದ ಮುಂದಿನ ನಕ್ಷೆಯಲ್ಲಿ ತೋರಿಸಲಾದಂತೆ ಬದ್ಧತಾ ವೆಚ್ಚವು ಬದ್ಧತೆ ರಹಿತ ರಾಜಸ್ವ ಸ್ವೀಕೃತಿಯ ಬಹುಪಾಲು ಶೇಕಡವಾರು ಭಾಗವನ್ನು ಕಬಳಿಸಿದೆ.

ರಾಜಸ್ವ ಸ್ವೀಕೃತಿಗಳ ಶೇಕಡಾ ಪ್ರಮಾಣದಲ್ಲಿ ಬದ್ಧತಾ ವೆಚ್ಚ.



95. ನಕ್ಷೆಯಿಂದ ಸ್ಪಷ್ಟವಾಗುವಂತೆ, 2010-11 (ಪ.ಅಂ)ರ ಬದ್ಧತಾ ರಹಿತ ರಾಜಸ್ವ ಸ್ವೀಕೃತಿಗಳಲ್ಲಿ ಅಂದಾಜು ಶೇ.88ರಷ್ಟು ಬದ್ಧತಾರಹಿತ ರಾಜಸ್ವ ಜಮೆಗಳು, ಬದ್ಧತೆಯ ರಾಜಸ್ವ ಜಮೆಗಳಾಗಿವೆ. ಆದ್ದರಿಂದ ಸರ್ಕಾರದ ಯಾವುದೇ ಹೊಸ ಉಪಕ್ರಮಗಳಿಗೆ ಹಾಗೂ ಈಗಿರುವ ಬಂಡವಾಳ ವೆಚ್ಚದ ಬದ್ಧತೆಗಳಿಗೆ ಶೇಕಡಾ 12ರಷ್ಟು ಬದ್ಧತಾರಹಿತ ರಾಜಸ್ವ

ಸ್ವೀಕೃತಿ ಮಾತ್ರ ಲಭ್ಯವಾಗುತ್ತದೆ. 2010-11 (ಪ.ಅಂ.) ರಲ್ಲಿ ಬದ್ಧತಾರಹಿತ ವೆಚ್ಚದ ಗಾತ್ರ ಕೇವಲ 6047 ಕೋಟಿ ರೂ.ಗಳಾಗಿದೆ. ಸರ್ಕಾರವು 2001-02 ರಲ್ಲಿ ಶೇಕಡ 121 ರಷ್ಟಿದ್ದ ತನ್ನ ಬದ್ಧತಾ ವೆಚ್ಚವನ್ನು 2010-11 ರಲ್ಲಿ ಶೇಕಡ 88ಕ್ಕೆ ಇಳಿಸಿದ್ದರೂ, 2003-04 ರಿಂದ ಅದು ಶೇಕಡ 80 ರಿಂದ ಶೇಕಡ 90 ರ ಶ್ರೇಣಿಯಲ್ಲಿಯೇ ಇದೆ. ಮುಂಬರುವ ವರ್ಷಗಳಲ್ಲಿ ಮುನ್ನಂದಾಜುಗಳನ್ನಾಧರಿಸಿ ಮುಖ್ಯ ಕಾರ್ಯನೀತಿಯನ್ನು ಮಾಡುವವರೆಗೆ ಬದ್ಧತಾ ರಹಿತ ವೆಚ್ಚದ ಪ್ರಮಾಣವು ರೆವಿನ್ಯೂ ಸ್ವೀಕೃತಿಗಳ ಶೇಕಡಾ 90 ರಷ್ಟಕ್ಕಿಂತ ಅಧಿಕವಾಗಿಯೇ ಮುಂದುವರಿಯುತ್ತದೆ.

96. ಬದ್ಧತಾ ವೆಚ್ಚದ ವಿಶ್ಲೇಷಣೆಯಿಂದ ತಿಳಿದುಬರುವುದೇನೆಂದರೆ ಇತ್ತೀಚಿನ ವರ್ಷಗಳಲ್ಲಿ ಉದ್ಧತಾ ವೆಚ್ಚವು ಪ್ರಮಾಣಾನುಸಾರಕ್ಕಿಂತ ಹೆಚ್ಚಾಗಿಯೇ ಬೆಳೆದಿರುವುದರಿಂದ 2004-07 ರ ಅವಧಿಯಲ್ಲಿ ಹಣಕಾಸು ಸಂಯೋಜನೆಯು ತಟಸ್ಥಗೊಂಡಿದೆ. ಆದಕಾರಣದಿಂದ ವೇತನ, ನಿವೃತ್ತಿಯವೇತನ, ಬಡ್ಡಿ ಮೇಲಿನ ವೆಚ್ಚ ಹೆಚ್ಚು ಪ್ರಸರಣಗೊಳ್ಳದಿದ್ದರೂ ಗ್ರಾಮೀಣ ವಿದ್ಯು ದೀಕರಣ ಸಹಾಯಧನ ಹಾಗೂ ಸಾಮಾಜಿಕ ಭದ್ರತಾ ನಿವೃತ್ತಿ ವೇತನಗಳಿಂದಾಗಿ ಸಬ್ಸಿಡಿ ಮೇಲಿನ ವೆಚ್ಚ ಅಧಿಕವಾಗಿ ಏರಿತು.

97. ರಾಜ್ಯ ಸರ್ಕಾರವು ಹೊಸ ಫಲಾನುಭವಿಪರ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಈಗಿರುವ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸಿದೆ. ಪ್ರಮುಖ ಫಲಾನುಭವಿಪರ ಯೋಜನೆಗಳ ವೆಚ್ಚ 2010-11 (ಪ.ಅಂ) ರಲ್ಲಿ 7449 ಕೋಟಿ ರೂ.ಗಳು ದಾಖಲೆಗಳ ಮೇರೆಗೆ ಇದರಿಂದ 1.84 ಕೋಟಿ ಜನರಿಗೆ ನೇರ ಪ್ರಯೋಜನ ದೊರೆಯುತ್ತದೆ. ಫಲಾನುಭವಿಗಳ ಸಂಖ್ಯೆ ರಾಜ್ಯದ ಜನಸಂಖ್ಯೆಯ ಸುಮಾರು ಶೇ.30 ರಷ್ಟಿದೆ. ಆದರೆ ಯೋಜನೆಗಳ ಸ್ವರೂಪದಿಂದಾಗಿ ಒಬ್ಬ ಫಲಾನುಭವಿಯು ಹಲವಾರು ಯೋಜನೆಗಳಡಿ ಪ್ರಯೋಜನಗಳನ್ನು ಪಡೆಯಬಹುದಾದ ಸಾಧ್ಯತೆ ಹೆಚ್ಚಿದೆ. ಯೋಜನಾವಾರು ವಿವರಗಳು ಮುಂದಿನಂತಿವೆ:

	ಯೋಜನೆ	2010-11 (ಪ.ಅಂ) (ಕೋಟಿ ರೂ.ಗಳಲ್ಲಿ)	ಫಲಾನುಭವಿಗಳ ಅಂದಾಜು ಸಂಖ್ಯೆ (ಲಕ್ಷ ರೂ.ಗಳಲ್ಲಿ)
01	ಭಾಗ್ಯಲಕ್ಷ್ಮಿ	558	2
02	ಆಹಾರ ಸಹಾಯಧನ	950	80
03	ಹಾಲು ಸಹಾಯಧನ	303	7
04	ಶಾಲಾ ಮಕ್ಕಳಿಗೆ ಬೈಸಿಕಲ್	165	6
05	ಸಾಮಾಜಿಕ ಭದ್ರತಾ ಪಿಂಚಣಿ	1,930	35
06	ಐ.ಪಿ. ಸೆಟ್ ಗಳಿಗೆ ಉಚಿತ ವಿದ್ಯುಚ್ಛಕ್ತಿ	3,367	16
07	ಸಾರಿಗೆ ಸಹಾಯಧನ	313	12
08	ಬಿತ್ತನೆ ಬೀಜ ಸಹಾಯಧನ	60	12
09	ಬೆಳೆ ಸಾಲ - ಶೇ.3 ರ ಬಡ್ಡಿದರದಲ್ಲಿ	303	15
	ಒಟ್ಟು	7,449	184

98. ರಾಜಸ್ವದೆಡೆಯಿಂದ ನೋಡಿದರೆ, ಮಹತ್ವದ ಹೆಚ್ಚಳಕ್ಕೆ ಹೆಚ್ಚಿನ ಅವಕಾಶವಿಲ್ಲ. ಈಗಾಗಲೇ ಹೇಳಿರುವಂತೆ, ಇಡೀ ರಾಷ್ಟ್ರದಲ್ಲಿ ಕರ್ನಾಟಕವೇ ಅತ್ಯಧಿಕ ತೆರಿಗೆ ಸಂದಾಯ ಮಾಡುವ ರಾಜ್ಯ ವಾಗಿದೆ. ತೆರಿಗೆ ರಹಿತ ಆದಾಯವನ್ನು ಸುಧಾರಿಸಲು ತುಸು ಅವಕಾಶವಿದ್ದರೂ ಬದ್ಧತಾ ವೆಚ್ಚದ ಬೃಹತ್ ಪ್ರಮಾಣವನ್ನು ಗಮನಿಸಿದರೆ ತೆರಿಗೆ ರಹಿತ ಆದಾಯ ಗಣನೀಯವಾಗಿ ಹೆಚ್ಚಾದರೂ, ಅನುಪಾತ ಪ್ರಮಾಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಈ ಅನುಪಾತವನ್ನು ಸುಧಾರಿಸಬೇಕಾದರೆ ವೆಚ್ಚದ ಬದಿಯಿಂದ ಕ್ರಿಯಾಶೀಲವಾಗುವುದೊಂದೆ ಮಾರ್ಗೋಪಾಯವಾಗಿದೆ ಅನರ್ಹ ವ್ಯಕ್ತಿಗಳನ್ನು ಮತ್ತು ಅವಾಸ್ತವಿಕ ಫಲಾನುಭವಿಗಳನ್ನು ಕಿತ್ತು ಹಾಕಲು ಫಲಾನುಭವಿಗಳ ಪರಿಶೀಲನಾ ಕಾರ್ಯವನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಬೇಕಾಗಿದೆ.

99. ಸಬ್ಸಿಡಿಗಳ ಜೊತೆಗೆ ವಿವಿಧ ಸಂಸ್ಥೆಗಳಿಗೆ ನೀಡುವ ಸಹಾಯಾನುದಾನದ ಮೇಲ್ವಿಚಾರಣೆ ಮಾಡಬೇಕು ಹಾಗೂ ನಿಯಂತ್ರಿಸಬೇಕು. ಸಹಾಯಾನುದಾನದ ಮೇಲಿನ ವೆಚ್ಚ 2010-11 ರಲ್ಲಿ (ಪ.ಅಂ) 500 ಕೋಟಿ ರೂ.ಗಳಷ್ಟು ಅಧಿಕವಾಗುವುದೆಂದು ನಿರೀಕ್ಷಿಸಲಾಗಿದೆ. ಯು.ಜಿ.ಸಿ. ಹಾಗೂ ಏ.ಐ.ಸಿ.ಟಿ.ಇ. ವೇತನ ಶ್ರೇಣಿಗಳ ಪರಿಷ್ಕರಣೆಯಿಂದಾಗಿ 2011-12 ರಲ್ಲಿ ವೆಚ್ಚವು ಮತ್ತೆ 800 ಕೋಟಿ ರೂ.ಗಳಷ್ಟು ಅಧಿಕವಾಗುವುದೆಂದು ನಿರೀಕ್ಷಿಸಲಾಗಿದೆ. ಸರ್ಕಾರದ ಇಷ್ಟು ಬೃಹತ್ ಪ್ರಮಾಣದ ಮೊತ್ತ ಸರ್ಕಾರಿ ವಲಯದಾಚೆ ವೆಚ್ಚವಾಗುತ್ತಿರುವುದರಿಂದ ಅನುದಾನಿತ ಸಂಸ್ಥೆಗಳ ಉಸ್ತುವಾರಿ ಹಾಗೂ ನಿಯಂತ್ರಣಕ್ಕಾಗಿ ಉತ್ತಮ ಜಾರಿ ವ್ಯವಸ್ಥೆಗಳನ್ನು ರೂಪಿಸಬೇಕಾದುದು ಪ್ರಮುಖ ವಿಷಯವಾಗಿದೆ.

ಅಧ್ಯಾಯ-6

ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಸಮಗ್ರ ಸುಧಾರಣೆಗಳು

ನಗದು ನಿರ್ವಹಣೆ

100. ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ನಗದು ಶಿಲ್ಕನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಭಾರತ ಸರ್ಕಾರ ಮತ್ತು ಭಾರತದ ರಿಜರ್ವ್ ಬ್ಯಾಂಕ್ ಇವೆರಡೂ ಸಲಹೆ ಮಾಡಿವೆ. ಹದಿಮೂರನೇ ಹಣಕಾಸು ಆಯೋಗವು ಸಹ ಅದೇ ರೀತಿ ಸಲಹೆ ಮಾಡಿದೆ. ರಾಜ್ಯ ಸರ್ಕಾರವು ತನ್ನ ನಗದು ಶಿಲ್ಕನ್ನು ಭಾರತ ಸರ್ಕಾರದ ಅಲ್ಪಾವಧಿ ಭದ್ರತೆಗಳಲ್ಲಿ (ಟ್ರಜರಿ ಬಿಲ್‌ಗಳು) ಹೂಡುತ್ತಾ ಬಂದಿದೆ. ಈ ಹೂಡಿಕೆಗಳು ರಾಜ್ಯ ಸರ್ಕಾರದ ಸಾರ್ವಜನಿಕ ಲೆಕ್ಕದಲ್ಲಿ ನಿರ್ವಹಿಸಿದ ವಿವಿಧ ಮೀಸಲು ನಿಧಿಗಳು, ವಿತ್ತೀಯ ಸ್ಥಳೀಯ ಸಂಸ್ಥೆಗಳ ನಿಧಿಗಳ ಶಿಲ್ಕಿಗೆ ಸಂಬಂಧಿಸಿದ್ದಾಗಿದೆ. ಭಾರತ ಸರ್ಕಾರ ಮತ್ತು ಭಾರತದ ರಿಜರ್ವ್ ಬ್ಯಾಂಕ್‌ನ ಸಲಹೆಗೆ ಅನುಗುಣವಾಗಿ ರಾಜ್ಯ ಸರ್ಕಾರವು ಈ ಹೂಡಿಕೆಗಳ ಒಂದು ಭಾಗವನ್ನು ವಿತ್ತೀಯ ಕೊರತೆಗೆ ಹಣಕಾಸು ಒದಗಿಸುವುದಕ್ಕಾಗಿ ಬಳಸಲು ಉದ್ದೇಶಿಸಿದೆ. ತರುವಾಯ ಸಂಬಂಧಪಟ್ಟ ಮೀಸಲು ನಿಧಿಗಳು ಮತ್ತು ವಿತ್ತೀಯ ನಿರ್ವಹಣಾ ನಿಧಿಯ ಮೇಲೆ ಬೇಡಿಕೆ ಬಂದಾಗ ಆ ವರ್ಷಗಳಲ್ಲಿ ಹೆಚ್ಚುವರಿ ಸಾಲಗಳಿಗೆ ಅವಕಾಶ ಮಾಡಿಕೊಡುವಂತೆ ಭಾರತ ಸರ್ಕಾರವನ್ನು ಕೋರಲಾಗುವುದು.

ಸಾಲಗಳ ನಿರ್ವಹಣೆ

101. 2008-09 ನೇ ಸಾಲಿನಿಂದ ರಾಜ್ಯ ಸರ್ಕಾರವು ಬಜೆಟ್‌ಯೇತರ ಸಾಲಗಳ ಮೂಲಕ ಸಾರ್ವಜನಿಕ ವಲಯ ಉದ್ಯಮಗಳು ನಿಧಿಗಳನ್ನು ಎತ್ತಲು ಅನುಮತಿ ನೀಡುವುದನ್ನು ನಿಲ್ಲಿಸಿದೆ. ಆದಾಗ್ಯೂ, ಜಿಎಸ್‌ಡಿಪಿ ಪ್ರಮಾಣಕ್ಕೆ ಒಟ್ಟು ಹೊಣೆಗಾರಿಕೆಯು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿರುವುದನ್ನು ಮತ್ತು ರಾಜ್ಯ ಸರ್ಕಾರವು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಲ್ಲಿ ನಿಗದಿಗೊಳಿಸಿದ ಜಿಎಸ್‌ಡಿಪಿ ಗುರಿಗೆ ಒಟ್ಟು ಹೊಣೆಗಾರಿಕೆಯನ್ನು ಸಾಧಿಸಲು ವಿತ್ತೀಯ ಕ್ರೋಢೀಕೃತ ಮಾರ್ಗದರ್ಶಿಯಲ್ಲಿ ಹೆಚ್ಚು ಪ್ರಗತಿಯಲ್ಲಿರುವುದನ್ನು ಮತ್ತು ಹದಿಮೂರನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಜಿಎಸ್‌ಡಿಪಿ ಪ್ರಮಾಣಕ್ಕೆ ಬಾಕಿ ಋಣಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಪರಿಗಣಿಸಿ, ಬಜೆಟ್‌ಯೇತರ ಸಾಲವನ್ನು ಪರಿಮಿತಿ ರೀತಿಯಲ್ಲಿ ಪಡೆಯಲು ಉದ್ದೇಶಿಸಲಾಗಿದೆ. ಬಜೆಟ್‌ಯೇತರ ಸಾಲಗಳ ಪ್ರಮಾಣವನ್ನು ಹಿಂದಿನ ಬಜೆಟ್‌ಯೇತರ ಸಾಲಗಳ ಮರು ಸಂಚಯಗಳಿಗೆ ಮಿತಗೊಳಿಸಲಾಗುವುದು. ತತ್ಪರಿಣಾಮವಾಗಿ, ರಾಜ್ಯ ಸರ್ಕಾರ ಜಾರಿಗೊಳಿಸುವ ಬಜೆಟ್‌ಯೇತರ ಸಾಲಗಳ ಒಟ್ಟು ಮೊತ್ತವು ಬದಲಾವಣೆ ಆಗುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬಜೆಟ್‌ಯೇತರ ಸಾಲಗಳ ಒಟ್ಟು ಶೇಖರಣೆಗೆ ನಿವ್ವಳ ಆಧಾರದಲ್ಲಿ ಯಾವುದೇ ಸೇರ್ಪಡೆಯಾವುದಿಲ್ಲ. ಮತ್ತು ಅದನ್ನು 2009-10ನೇ ಆರ್ಥಿಕ ವರ್ಷದ ಅಂತ್ಯದಲ್ಲಿದ್ದಂತೆ ಅದೇ ಮಟ್ಟದಲ್ಲಿ ನಿರ್ವಹಿಸಲಾಗುವುದು.

102. ಖರ್ಚಿನ ಗುಣಮಟ್ಟ ಮತ್ತು ಅದರ ಗತಿಯನ್ನು ಸುಧಾರಣೆ ಮಾಡುವುದು ಸರ್ಕಾರದ ಮುಂದಿರುವ ನಿರಂತರ ಸವಲಾಗಿದೆ. ಈ ಗುರಿಯ ಸಾಧನೆಗಾಗಿ, ರಾಜ್ಯ ಮತ್ತು ಜಿಲ್ಲಾ

ಮಟ್ಟದಲ್ಲಿ ಎಲ್ಲಾ ಯೋಜನೆಗಳಿಗೆ 2008ನೇ ಡಿಸೆಂಬರ್‌ನಿಂದ ಜಾರಿಗೆ ಬರುವಂತೆ ಮಾಸಿಕ ಕಾರ್ಯಕ್ರಮ ಅನುಷ್ಠಾನ ಕ್ಯಾಲೆಂಡರ್‌ನ್ನು (ಎಂಪಿಐಸಿ) ಸರ್ಕಾರವು ಆರಂಭಿಸಿದೆ. ಮೇಲ್ವಿಚಾರಣೆಗಾಗಿ ಇರುವ ಈ ಸಾಧನವು ಹೆಚ್ಚು ಕಡಿಮೆ ಸ್ಥಿರಗೊಂಡಿದೆ. ಮತ್ತು ಅದರ ಬಳಕೆಯ ಮತ್ತು ಪರಿಣಾಮದ ಬಗೆಗಿನ ನಿರ್ಧರಣೆಯು ಈಗ ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಸಾಧನಗಳ ಸಹಾಯದಿಂದ ತಾಲ್ಲೂಕು ಮಟ್ಟದ ಕಛೇರಿಗಳಿಂದ ಹಿಡಿದು ಅದಕ್ಕೂ ಮೇಲ್ಪಟ್ಟ ಕಛೇರಿಗಳಿಂದ ದತ್ತ ಸಂಗ್ರಹಣೆ ಮತ್ತು ಕ್ರೋಢೀಕರಣ ಪ್ರಕ್ರಿಯೆಯನ್ನು ಗಣಕೀಕರಣಗೊಳಿಸುವ ಮೂಲಕ ಸರ್ಕಾರದಿಂದ ಮಾಡಲಾಗಿರುವ ವೆಚ್ಚದ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಈ ಉಪಕ್ರಮದ ಉದ್ದೇಶವು, ಏನೆಂದರೆ ಸೇವೆ ಒದಗಿಸುವುದರಲ್ಲಿ ಪರಿಣಾಮಕಾರಿ ಅನುಷ್ಠಾನ ಮತ್ತು ದಕ್ಷತೆಗೆ ಮತ್ತು ರಾಜಸ್ವಗಳು ಮತ್ತು ವೆಚ್ಚದ ಹರಿವಿನಲ್ಲಿ ಅಸಮತೋಲನಾ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ವೆಚ್ಚದ ಗುಣಮಟ್ಟವನ್ನು ಸುಧಾರಣೆ ಕಡೆ ಗಮನ ಹರಿಸುವುದಾಗಿದೆ.

ವೆಚ್ಚ ಸುಧಾರಣಾ ಆಯೋಗ

103. ರಾಜ್ಯವು, 2009ನೇ ವರ್ಷದಲ್ಲಿ ವೆಚ್ಚ ಸುಧಾರಣಾ ಆಯೋಗವನ್ನು ರಚಿಸಿದೆ. ಆಯೋಗವು ಈವರೆಗೂ ಎರಡು ವರದಿಗಳನ್ನು ಸಲ್ಲಿಸಿದೆ. ತನ್ನ ಪ್ರಥಮ ವರದಿಯಲ್ಲಿ ವಿವಿಧ ಕಾರ್ಯಕ್ರಮಗಳು/ಯೋಜನೆಗಳು/ಸ್ವೀಮುಗಳ ಅನುಷ್ಠಾನದಲ್ಲಿ ಇಲಾಖೆಗಳು ಪಾಲಿಸಬೇಕಾದ ಸಾಮಾನ್ಯ ವಿವೇಕಾತ್ಮಕ ವಿತ್ತೀಯ ನಿರ್ವಹಣಾ ತತ್ವಗಳ ಬಗ್ಗೆ ಶಿಫಾರಸು ಮಾಡಿದೆ. ಪ್ರಥಮ ವರದಿಯ ಎಪ್ಪತ್ತಾಲ್ಕು ಶಿಫಾರಸುಗಳಲ್ಲಿ ಐವತ್ತೈದು ಇಲಾಖೆಗೆ ನಿರ್ದಿಷ್ಟವಾಗಿ ಸಂಬಂಧಿಸಿರುತ್ತದೆ. ಹದಿನೈದು ಎಲ್ಲಾ ಇಲಾಖೆಗಳಿಗೆ ಸಾಮಾನ್ಯವಾಗಿದೆ ಮತ್ತು ನಾಲ್ಕು ಶಿಫಾರಸುಗಳು ವೆಚ್ಚ ನಿರ್ವಹಣೆಯ ತತ್ವಗಳಿಗೆ ಸಂಬಂಧಿಸಿದ್ದಾಗಿವೆ. 2010-11ನೇ ಆಯವ್ಯಯದಲ್ಲಿ ಆ ಶಿಫಾರಸುಗಳಲ್ಲಿ ಕೆಲವನ್ನು ಪ್ರತಿಬಿಂಬಿಸಲಾಗಿದೆ ಮತ್ತು ಪ್ರಥಮ ವರದಿಯನ್ನು ಎಂಟಿಎಫ್‌ಪಿ 2010-14 ರಲ್ಲಿ ಸಹ ಉಲ್ಲೇಖಿಸಲಾಗಿದೆ.

104. ತನ್ನ ಎರಡನೇ ವರದಿಯಲ್ಲಿ (ಫೆಬ್ರವರಿ 2011) ಆಯೋಗವು ಇಲಾಖಾ ನಿರ್ದಿಷ್ಟವಾದ ಶಿಫಾರಸುಗಳನ್ನು ಮಾಡುವಾಗ ವಿಶೇಷವಾಗಿ ಹಿಂದಿನ ವೆಚ್ಚ ನಿರ್ವಹಣೆ ಪದ್ಧತಿಗಳು ಮತ್ತು ವಿಧಾನಮಂಡಲ ಮತ್ತು ಕಾರ್ಯಾಂಗ ವೆಚ್ಚದ ಮೇಲೆ ನಿಯಂತ್ರಣ ಮಾಡುವಲ್ಲಿ ಸಮಗ್ರ ಸುಧಾರಣೆಗಳ ಮೂಲಕ ಕ್ರಮಗಳ ನಿರ್ದಿಷ್ಟ ರೀತಿಯನ್ನು ಸೂಚಿಸಲು ಪ್ರಯತ್ನಿಸಿದೆ. ಹಿಂದಿನ ವೆಚ್ಚ ನಿರ್ವಹಣೆಯ ಗುಣಮಟ್ಟವನ್ನು ಸದೃಢಗೊಳಿಸುವ ಸಲುವಾಗಿ ಆಯೋಗವು, ಇಂಥ ವಿಷಯಗಳೊಂದಿಗೆ ಬಳಸಿದ ಸಂಪನ್ಮೂಲಗಳಿಗೆ ಸಕಾಲಿಕ ಫಲಿತಾಂಶ ಪಡೆಯುವ ದೃಷ್ಟಿಯಿಂದ ಪೂರ್ವ ಬಂಡವಾಳ ಯೋಜನೆ ಮೌಲ್ಯನಿರ್ಣಯ ಮತ್ತು ಬಂಡವಾಳ ಆಯವ್ಯಯದ ಸಾಂಸ್ಥಿಕ ಸಾಮರ್ಥ್ಯದ ಬಲವರ್ಧನೆಗೆ ಶಿಫಾರಸು ಮಾಡಿದೆ.

105. ಆಯೋಗವು ಹಲವು ಶಿಫಾರಸುಗಳನ್ನು ಮಾಡಿದ್ದು ಅವುಗಳಲ್ಲಿ ಕೆಲವು ಈ ಮುಂದಿನಂತಿವೆ.

(ಎ) ಸರ್ಕಾರವು, ಸಾರ್ವಜನಿಕ ಸಾಲವನ್ನು ನಿಗ್ರಹಿಸುವ ಅಗತ್ಯತೆ ಮತ್ತು ಉತ್ಪಾದಕತೆಯ ವೆಚ್ಚವನ್ನು ಅದರಲ್ಲೂ ನಿರ್ದಿಷ್ಟವಾಗಿ (ಎ) ಅತ್ಯಂತ ಕಡಿಮೆ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವಂಥ ಆರ್ಥಿಕ ಮೂಲ ಸೌಕರ್ಯ, ನಗರಾಭಿವೃದ್ಧಿ, ಇಂಧನ ಮತ್ತು ಕೌಶಲ್ಯಾಭಿವೃದ್ಧಿಗಳ ಮೇಲಿನ ಹಾಗೂ (ಬಿ) ಕೂಡಲೇ ಅಧಿಕ ಮಟ್ಟದ

ಮಾನವಾಭಿವೃದ್ಧಿಗೆ ಮತ್ತು ದೀರ್ಘಾವಧಿ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುವಂಥ ಉನ್ನತ ಶಿಕ್ಷಣ ಮತ್ತು ಆರೋಗ್ಯದ ಮೇಲಿನ ಉತ್ಪಾದಕತೆಯ ವೆಚ್ಚವನ್ನು ಹೆಚ್ಚಿಸುವ ಅಗತ್ಯತೆಗಳ ನಡುವೆ ಸಮತೋಲನವನ್ನು ಸಾಧಿಸಬೇಕಾಗಿದೆ.

(ಬಿ) ಆಯವ್ಯಯದಲ್ಲಿ ಅಭಿವೃದ್ಧಿ ವೆಚ್ಚದ ಪಾಲನ್ನು ಹೆಚ್ಚಿಸುವಾಗ, ಪ್ರಾಥಮಿಕ ಶಿಕ್ಷಣ, ಗ್ರಾಮೀಣ ಆರೋಗ್ಯ, ಸಾರ್ವಜನಿಕ ಆರೋಗ್ಯ, ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆ ಮೊದಲಾದಂಥ ಸಾಮಾಜಿಕ ಆಧ್ಯತಾ ವಲಯಗಳಿಗೆ ಅತಿ ಹೆಚ್ಚಿನ ಆಧ್ಯತೆಯನ್ನು ನೀಡಬೇಕಾಗಿದೆ.

(ಸಿ) ಈಗಾಗಲೇ ಹೊರಡಿಸಲಾದ ಬಂಡವಾಳ ಹೂಡಿಕೆ ಪೂರ್ವ ಮೌಲ್ಯ ನಿರ್ಣಯಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳ ಸಾಮಾನ್ಯ ಗುಣಲಕ್ಷಣವನ್ನು ಉಳಿಸಿಕೊಳ್ಳುವಾಗ, ಶಿಕ್ಷಣ ಮತ್ತು ಆರೋಗ್ಯ, ರಸ್ತೆ ಮತ್ತು ಸಾರಿಗೆ, ನೀರಾವರಿ, ಕೃಷಿ ವಿಸ್ತರಣೆ, ವಿದ್ಯುಚ್ಛಕ್ತಿ, ನೀರು ಸರಬರಾಜು, ಪ್ರವಾಸೋದ್ಯಮ, ತ್ಯಾಜ್ಯ ನಿರ್ವಹಣೆ, ಮೊದಲಾದಂಥ ನಾನಾ ಬಗೆಯ ವಲಯಗಳಿಗೆ ಸೂಕ್ತವಾದ ನಿರ್ದಿಷ್ಟ ಮಾರ್ಗಸೂಚಿಗಳು, ಮಾದರಿಗಳು, ಸಂಭಾಷೆಗಳ ಅಗತ್ಯವಿದೆ. ಈ ಸಂಬಂಧವಾಗಿ, ಹಣಕಾಸು ಇಲಾಖೆ ಹಾಗೂ ಯೋಜನಾ ಇಲಾಖೆಯು ವಿಷಯ ಅಧ್ಯಯನಗಳ ಆಧಾರದ ಮೇಲೆ ಉದಾಹರಣೆಗಳ ಸಮೇತ ವಲಯ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು ಮತ್ತು ಹಣಕಾಸು ಇಲಾಖೆಯ ವೆಬ್ ಸೈಟಿನಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅಗತ್ಯವಾದ ಮಾಹಿತಿ ಲಭ್ಯವಾಗುವಂತೆ ಮಾಡಬೇಕು. ಮಾಹಿತಿಯ (ಟೂಲ್ ಕಿಟ್), ಸಾಮಾಜಿಕ ವಲಯ, ಮೂಲಸೌಕರ್ಯ ಇತ್ಯಾದಿಗಳಿಗಾಗಿ ಪ್ರತ್ಯೇಕವಾದ ಉದಾಹರಣೆಗಳ ಜೊತೆಗೆ ಮಾರ್ಗಸೂಚಿಗಳು, ಇಂದಿನವರೆಗೆ ಕ್ರಮಗೊಳಿಸಿದ ರಿಯಾಯಿತಿ ದರಗಳು, ಲಾಭದ ಅಪೇಕ್ಷಿತ ದರಗಳು ಇತ್ಯಾದಿಗಳನ್ನು ಹೊಂದಾಣಿಕೆ ಮಾಡುವ ಕಸ್ಪಮೈಸ್ಟ್ ಸಾಫ್ಟ್‌ವೇರನ್ನು ಒಳಗೊಂಡಿರಬೇಕು.

(ಡಿ) ಸಾಮಾಜಿಕ ವಲಯದಲ್ಲಿನ ರೂ.5 ಕೋಟಿಗೂ ಮೇಲ್ಪಟ್ಟು ಬಂಡವಾಳ ಹೂಡಿಕೆಗಳನ್ನು ಹೊಂದಿರುವ ಯೋಜನೆಗಳು, ಸ್ಕೀಂಗಳು ಅಥವಾ ಕಾರ್ಯಕ್ರಮಗಳನ್ನು ಮೌಲ್ಯ ನಿರ್ಣಯ ಮಾಡಬೇಕು ಮತ್ತು ಯೋಜನೆಗಳ ಮೌಲ್ಯ ನಿರ್ಣಯಕ್ಕಾಗಿ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಮೂಲಸೌಕರ್ಯ ವಲಯಕ್ಕಾಗಿ ಕನಿಷ್ಠ ಪರಿಮಿತಿಯನ್ನು ರೂ.10 ಕೋಟಿಗೆ ನಿಗದಿಪಡಿಸಬಹುದಾಗಿದೆ. ಅಂದರೆ ರೂ.10 ಕೋಟಿಗೂ ಮೇಲ್ಪಟ್ಟು ಎಲ್ಲಾ ಮೂಲ ಸೌಕರ್ಯ ಯೋಜನೆಗಳನ್ನು ಸವಿವರವಾದ ಸಾಮಾಜಿಕ ವೆಚ್ಚ / ಲಾಭದ ವಿಶ್ಲೇಷಣೆಗೆ ಒಳಪಡಿಸಬೇಕು. ಅಲ್ಲದೆ, ಇಂಥ ಮೌಲನಿರ್ಣಯವಿಲ್ಲದೆ ಈಗಾಗಲೇ ಅನುಮೋದಿಸಲ್ಪಟ್ಟಿರುವ ಎಲ್ಲಾ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸ್ಕೀಂಗಳನ್ನು ಸಕಾಲಿಕ ತಿದ್ದುಪಡಿಗಾಗಿ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ಗುರಿಪಡಿಸಬೇಕು.

(ಇ) ಹಣಕಾಸು ಇಲಾಖೆಯು, ರಾಜಸ್ವ ಮಿಗಿತೆಯಲ್ಲಿ 'ಪರ್ಯಾಪ್ತತೆ' ಎಂಬ ಪದವನ್ನು ಪರಿಭಾಷಿಸಬೇಕು ಮತ್ತು ಕರ್ನಾಟಕ ಆರ್ಥಿಕ ಸುಧಾರಣಾ ಅಧಿನಿಯಮ (ಕೆ.ಎಫ್.ಆರ್.ಎ) ದಡಿ ಕಡಾಯಗೊಳಿಸಲಾದಂತೆ ಬಂಡವಾಳ ರಚನೆಯಲ್ಲಿ ಬಳಸುವುದಕ್ಕಾಗಿ ಪ್ರತಿವರ್ಷ

ಸೃಜಿಸಲಾದ ರಾಜಸ್ವ ಮಿಗಿತೆ (ಹೆಚ್ಚುವರಿ) ಯನ್ನು ಬಳಸಿಕೊಳ್ಳಲಿಕ್ಕೆ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕು.

(ಎಫ್) ಎಂ.ಟಿ.ಎಫ್.ಪಿ. ಜೊತೆಗೆ ಎಂ.ಪಿ.ಐ.ಸಿ ಹಾಗೂ ಕಾರ್ಯಕ್ರಮ ನಿರ್ವಹಣಾ ಆಯವ್ಯಯ (ಪಿಪಿಬಿ) ಚಟುವಟಿಕೆ, ಆಯವ್ಯಯ ಪ್ರಸ್ತಾವನೆಗಳ ಜೊತೆಗೆ ಪ್ರತಿ ವರ್ಷ ವಿಧಾನ ಮಂಡಲಕ್ಕೆ ಹಾಗೂ ಅದರ ಸಮಿತಿಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡಬಹುದು. ಅಂತೆಯೇ ಎಂ.ಪಿ.ಐ.ಸಿ. ಯನ್ನು ಪಿ.ಪಿ.ಬಿ / ಎಂ.ಟಿ.ಎಫ್.ಪಿ.ಗೆ ಸಹಾಯಕ ಸಾಧನವೆಂದು ಭಾವಿಸಬೇಕಾಗಿದೆ. ಆಯೋಗವು, ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಭಾಗವಾಗಿ, ಇಲಖೆಗಳು ಯುಕ್ತ ಕಾರ್ಯತತ್ಪರತೆಯೊಂದಿಗೆ ಈ ಪ್ರಮಾಣೀಕೃತ ಮೇಲ್ವಿಚಾರಣಾ ಸಾಧನೆಗಳನ್ನು ಸಿದ್ಧಪಡಿಸಿ, ಬಳಸಿಕೊಂಡು ಆಂತರಿಕಗೊಳಿಸಿಕೊಳ್ಳಬೇಕೆಂದು ಅಭಿಪ್ರಾಯಪಡುತ್ತದೆ.

(ಜಿ) ಅಗತ್ಯ ಸೇವಾ ಹಿನ್ನೆಲೆ ಮತ್ತು ಸೇವಾ ಜೇಷ್ಠತೆಯನ್ನು ಹೊಂದಿರುವ ಹಾಗೂ ವಯೋನಿವೃತ್ತಿಗಾಗಿ ಕನಿಷ್ಠ 5 ವರ್ಷಗಳ ಸೇವಾವಧಿಯನ್ನು ಹೊಂದಿರುವ ಸಾಕಷ್ಟು ಸಂಖ್ಯೆಯ ಅಧಿಕಾರಿಗಳನ್ನು ಗುರುತಿಸುವ ಮೂಲಕ ಐ.ಎಫ್.ಎ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಅವರಿಗೆ ಅಗತ್ಯವಾದ ಮೂಲ ಸೌಕರ್ಯ ಬೆಂಬಲವನ್ನು ಒದಗಿಸಬೇಕು. ಐ.ಎಫ್.ಎ.ಗಳ ಜಾಬ್ ಚಾರ್ಜ್‌ಗಳಿಗೆ ಹೊಂದಿಕೊಳ್ಳುವಂತೆ ಕಂಪ್ಯೂಟರ್ ಪರಿಣಿತಿಯೂ ಸೇರಿದಂತೆ ವ್ಯಾಪಕ ತರಬೇತಿಗೆ ಅವರನ್ನು ಒಳಪಡಿಸಬೇಕು.

(ಹೆಚ್) ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ.ಎನ್.ಆರ್.ಇ.ಜಿ.ಎಸ್) ಯ ಜೊತೆಗೆ, ಎನ್.ಆರ್.ಹೆಚ್.ಎಂ., ವಸತಿ, ಐ.ಸಿ.ಡಿ.ಎಸ್. ಭಾಗ್ಯಲಕ್ಷ್ಮಿ, ಸಮಾಜಕಲ್ಯಾಣ ವಸತಿನಿಲಯ ನಿರ್ವಹಣೆ, ಸರ್ವ ಶಿಕ್ಷಣ ಅಭಿಯಾನ ಮೊದಲಾದ ಅಧಿಕ ಮತ್ತು ನೇರ ಮಾನವ ಕಲ್ಯಾಣ ಪರಿಣಾಮವನ್ನು ಹೊಂದಿರುವಂಥ ಇತರ ಕಾರ್ಯಕ್ರಮಗಳಿಗಾಗಿ ಸಾಮಾಜಿಕ ಲೆಕ್ಕಪರಿಶೋಧನೆ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಇ-ಆಡಳಿತ ಉಪಕ್ರಮಗಳು.

106. ವಾಣಿಜ್ಯ ತೆರಿಗೆ ಇಲಾಖೆಯು ನಾಗರಿಕರಿಗೆ ತಮ್ಮ ತೆರಿಗೆಗಳನ್ನು ಸುಲಭವಾಗಿ ಪಾವತಿಸಲು ಸಾಧ್ಯವಾಗುವ ಹಾಗೆ ತೆರಿಗೆ ಪಾವತಿ ವಿಧಾನಗಳನ್ನು ಸರಳಗೊಳಿಸಿ ಆ ಮೂಲಕ ರಾಜಸ್ವ ಸಂಗ್ರಹಗಳನ್ನು ಹೆಚ್ಚಿಸಲು ವಿವಿಧ ಇ-ಆಡಳಿತ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ತೆರಿಗೆಪಾವತಿದಾರರು ಮತ್ತು ಸರ್ಕಾರದ ನಡುವಿನ ಪರಸ್ಪರ ಭೌತಿಕ ಪ್ರಕ್ರಿಯೆಗಳನ್ನು ಕಡಿಮೆಗೊಳಿಸುವುದು ಈ ಉಪಕ್ರಮಗಳ ಉದ್ದೇಶವಾಗಿದೆ. ತೆರಿಗೆಗಳ ಆನ್ ಲೈನ್ ಪಾವತಿಯಿಂದ ತೆರಿಗೆಪಾವತಿದಾರರಿಗೆ ಸಮಯ ಉಳಿತಾಯವಾಗುವುದಲ್ಲದೆ, ಅವರಿಗೆ ಅನುಕೂಲಕರವಾದ ಸೇವೆಯನ್ನು ಒದಗಿಸಿದಂತಾಗುತ್ತದೆ. ಮತ್ತು ಅದೇ ಸಮಯಕ್ಕೆ ತೆರಿಗೆ ಸಂಗ್ರಹಣೆಯ ವೆಚ್ಚವೂ ಕಡಿಮೆಯಾಗಲಿದೆ. ವಾಣಿಜ್ಯ ತೆರಿಗೆ ಇಲಾಖೆಯು ಹಲವಾರು ಇ-ಆಡಳಿತ ಉಪಕ್ರಮವನ್ನು ಪ್ರಾರಂಭಿಸಿದ್ದು, ಇವುಗಳ ಪೈಕಿ ಕೆಲವು

ಗಮನಾರ್ಹವಾದವುಗಳೆಂದರೆ 'ಇ-ಸಂದಾಯ', ' ಇ-ವರ್ಡಿ', ' ಇ-ಸುಗಮ್' ಮತ್ತು ' ಇ-ವರದಾನ್'. ಇವುಗಳ ಪ್ರಮುಖ ಲಕ್ಷಣಗಳು ಈ ಮುಂದಿನಂತಿವೆ.

- (i) ಇ-ಸಂದಾಯವು ವ್ಯಾಪಾರಗಾರರು ಹಣ ಸಂದಾಯವನ್ನು ಅಂತರ್ಜಾಲ ಬ್ಯಾಂಕಿಂಗ್ ಮೂಲಕ ತೆರಿಗೆ ಸಂದಾಯ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಹೀಗಾಗಿ ಅವರು ಪ್ರತಿ ತಿಂಗಳು ಚೆಕ್ ನೀಡಲು ಕಛೇರಿಗೆ ಬರುವುದನ್ನು ತಪ್ಪಿಸುತ್ತದೆ. ಅಲ್ಲದೆ ಈ ವಿಧಾನವು ರಾಜ್ಯ ಖಜಾನೆಯು ತೆರಿಗೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಸಂಗ್ರಹಣೆ ಮಾಡುವಲ್ಲಿ ಸಹಾಯವಾಗುವುದಲ್ಲದೆ ಸುಲಭವಿಧಾನದಲ್ಲಿ ಅವುಗಳನ್ನು ಹೊಂದಾಣಿಕೆ ಮಾಡಲು ನೆರವಾಗುತ್ತದೆ.
- (ii) ಇ-ವರ್ಡಿ (ಅಂತರ್ಜಾಲದ ಮೂಲಕ ವ್ಯಾಟ್ ರಿಟರ್ನ್ಸ್ ಮತ್ತು ಡಾಕ್ಯುಮೆಂಟೇಷನ್) ಸೌಲಭ್ಯಗಳು: ತೆರಿಗೆದಾರರು ಅಂತರ್ಜಾಲದ ಮೂಲಕ ನಿಯತಕಾಲಿಕ ರಿಟರ್ನ್‌ಗಳನ್ನು ಸಲ್ಲಿಸುವುದು. ಬಹುತೇಕ ಎಲ್ಲ ಡೀಲರುಗಳು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಒಂದು ಮಾಹಿತಿ ನೆಲೆ ಸೃಜನೆಗೆ ಹಾದಿ ಮಾಡಿಕೊಟ್ಟಿದ್ದು ಇದು ನಿಖರವಾಗಿದ್ದು ವಿವಿಧ ಮಾದರಿಯ ವಿಶ್ಲೇಷಣೆಗಳನ್ನು ಮಾಡಲು ಉಪಯೋಗಿಸಬಹುದು.
- (iii) ಇ-ಸುಗಮವು (ಸರಕುಗಳ ಆಗಮನ ಮತ್ತು ಚಲನವಲನಗಳ ಸಾಧಾರಣ ಅಪ್‌ಲೋಡಿಂಗ್) ತೆರಿಗೆ ಆಡಳಿತದಲ್ಲಿ ಒಂದು ರೂಪಾವಳಿ ಸ್ಥಳಾಂತರ ತಿಳಿಸುತ್ತದೆ - ಇದು ಒಬ್ಬ ವ್ಯಾಪಾರಿಯು ಮೊದಲು ವ್ಯವಹಾರ ಮಾಡಿ ನಂತರ ಇನ್‌ವಾಯ್ಸ್ ನೀಡುವುದನ್ನು ಖಾತರಿ ಮಾಡುತ್ತದೆ. ಇದು ರಿಟರ್ನ್‌ಗಳಿಂದ ಸತ್ಯಾಪನೆಗಾಗಿ ಮುಖ್ಯ ಅಂಕಿಅಂಶ ಒದಗಿಸುವುದರ ಜೊತೆಗೆ ಚೆಕ್‌ಪೋಸ್ಟ್‌ಗಳಲ್ಲಿ ಸರಕುವಾಹನಗಳು ಪತ್ತರಹಿತ ಕ್ಲಿಯರೆನ್ಸ್‌ಗೆ ಅನುವು ಮಾಡಿಕೊಡುತ್ತದೆ.
- (iv) ಇ-ವರದಾನವು (ನೆಟ್ ಮೂಲಕ ವ್ಯಾಟ್ ನೋಂದಣಿ ಮತ್ತು ದಸ್ತಾವೇಜೀಕರಣ) ಬಾವೀ ವ್ಯಾಪಾರಗಾರರು ತಮ್ಮ ಅರ್ಜಿಯನ್ನು ಅಂತರ್ಜಾಲದ ಮೂಲಕ ಅಪ್‌ಲೋಡ್ ಮಾಡುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಇದು ವ್ಯಾಪಾರಸ್ಥರಿಗೆ ಸಹಾಯಮಾಡುತ್ತದೆ ಮತ್ತು ಅದೇ ಕಾಲಕ್ಕೆ ಇಲಾಖೆಯು ಬಾಕಿ ಇರುವ ಅರ್ಜಿಗಳ ಟ್ರ್ಯಾಕ್ ಇಡಲು ನೆರವಾಗುತ್ತದೆ.

ಮುದ್ರಾಂಕ ಮತ್ತು ನೋಂದಣಿ ಇಲಾಖೆ :

107. ಈ ಇ-ಆಡಳಿತ ಯೋಜನೆಯು ನೋಂದಣಿ ಪತ್ರ ಪ್ರತಿ, ಋಣಭಾರ ಪ್ರಮಾಣ ಪತ್ರ ಮತ್ತು ವಿವಾಹ ಪ್ರಮಾಣಪತ್ರಗಳಂಥ ಸೇವೆಗಳನ್ನು ವಿದ್ಯುನ್ಮಾನ ನೀಡಿಕೆ (ಇ-ನೀಡಿಕೆ) ವ್ಯವಸ್ಥೆ

ಮೂಲಕ ನೀಡುವ ಆಲೋಚನೆಯನ್ನು ಹೊಂದಿದೆ. ಈ ಇ-ಸೇವಾ ನೀಡಿಕೆ ಸೇವೆಯನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ. ಅಲ್ಲದೆ, ಸರ್ಕಾರವು ರಾಜ್ಯದಾದ್ಯಂತ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಆಸ್ತಿ ವಹಿವಾಟುಗಳನ್ನು ನೋಂದಣಿ ಮಾಡಿಸುವ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಕೂಡ ಕಾರ್ಯೋನ್ಮುಖವಾಗಿದೆ. ಇದು ಅಧಿಕ ಕಾರ್ಯಭಾರ ಹೊಂದಿರುವ ಉಪ ನೋಂದಣಾಧಿಕಾರಿಗಳ ಕಛೇರಿಗಳಲ್ಲಿನ ಕಾರ್ಯಭಾರವನ್ನು ಗಣನೀಯವಾಗಿ ತಗ್ಗಿಸುವುದಲ್ಲದೆ ಅಕ್ರಮಗಳನ್ನು ತಡೆಯುವಲ್ಲಿ ಒಂದು ಸಾಧನವಾಗಲಿದೆ. ಈ ಯೋಜನೆಯ ಆರ್.ಪಿ.ಎಫ್. ಸಿದ್ಧವಾಗಿದ್ದು, ಮುಂದಿನ ವರ್ಷ ಜಾರಿಗೆ ಬರುವ ನಿರೀಕ್ಷೆಯಿದೆ.

ಇ-ಸಂಗ್ರಹಣೆ (ಖರೀದಿ)

108. 2010-11 ನೇ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ರಾಜ್ಯ ಸರ್ಕಾರವು ಮಾಡಿದ ಒಟ್ಟು ಸಂಗ್ರಹಣೆಯ ಪೈಕಿ, 12,707 ಕೋಟಿ ರೂಪಾಯಿಗಳ ಮೊತ್ತದ ಶೇಕಡ 26 ರಷ್ಟು ಸಂಗ್ರಹಣೆಯನ್ನು ಇ-ಸಂಗ್ರಹಣೆಯ ಮೂಲಕ ಮಾಡಲಾಯಿತು. ಇ-ಸಂಗ್ರಹಣೆಯನ್ನು ಜಾರಿಗೆ ತಂದಿರುವುದರಿಂದ ಲೋಕೋಪಯೋಗಿ ಇಲಾಖೆಯಲ್ಲಿ ಪ್ರತಿ ಬಿಡ್‌ಗೆ ಸರಾಸರಿ ಬಿಡ್‌ದಾರರ ಭಾಗವಹಿಸುವಿಕೆಯಲ್ಲಿನ 2008-09ನೇ ಸಾಲಿನಲ್ಲಿದ್ದ 1.66 ರಿಂದ 2010-11 ರಲ್ಲಿ 7.02 ಕ್ಕೆ ಹೆಚ್ಚಳವುಂಟಾಗಿ ಗಣನೀಯ ಉಳಿತಾಯವನ್ನು ಸಾಧಿಸಲಾಗಿದೆ. ಅಲ್ಲದೆ, ಸರಾಸರಿ ಟೆಂಡರ್ ಪ್ರೀಮಿಯಂ 2008-09 ರಲ್ಲಿದ್ದ ಶೇ. 19.49 ರಿಂದ 2010-11 ರಲ್ಲಿ ಶೇ. 5.3 ಕ್ಕೆ ಇಳಿದಿದೆ. ಟೆಂಡರ್ ಘಟನಾನುಕ್ರಮಣಿಕೆಯ ಅವಧಿಯು ಸಹ 107.18 ದಿನಗಳಿಂದ 59 ದಿನಗಳಿಗೆ ಇಳಿದಿರುತ್ತದೆ. ಮುಂದಿನ ಎರಡು ವರ್ಷಗಳಲ್ಲಿ, ಸರ್ಕಾರವು ಇ-ಸಂಗ್ರಹಣೆಯ ಮೂಲಕ ಎಲ್ಲಾ ಸಂಗ್ರಹಣೆಗಳನ್ನು ಮಾಡಲು ಪ್ರಯತ್ನಿಸಲಿದೆ .

ಖಜಾನೆ - II

109. ಖಜಾನೆಯಲ್ಲಿನ ಪ್ರಮುಖ ಕಾರ್ಯಾಚರಣೆಗಳನ್ನು ಗಣಕೀಕರಣಗೊಳಿಸುವ ಕಾರ್ಯವನ್ನು 2001ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಯಿತು. ಹೀಗೆ ಅನುಷ್ಠಾನಗೊಳಿಸಿದಾಗ ಈ ಖಜಾನೆ ಪದ್ಧತಿ ಈ ಹಿಂದೆ ನಿರ್ವಹಿಸುತ್ತಿದ್ದಂತಹ ಪದ್ಧತಿಗಿಂತ ಅತ್ಯಂತ ಸುಧಾರಿತ ವ್ಯವಸ್ಥೆಯಾಗಿತ್ತು. ಏಕೆಂದರೆ ಇದರಲ್ಲಿ ಗಣಕ ಯಂತ್ರದ ಮೂಲಕ ಎಲ್ಲಾ ಖಜಾನೆಗಳಲ್ಲಿ ಬಿಲ್ಲುಗಳನ್ನು ಅನುಮೋದಿಸಲಾಗುತ್ತದೆ. ಆಯಾ ತಿಂಗಳೇ ಲೆಕ್ಕಪತ್ರಗಳನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ. ಹಾಗೂ ಎಲ್ಲಕ್ಕೂ ಮಿಗಿಲಾಗಿ ಅಧಿಕ ಹಣ ಸೆಳೆಯುವುದು, ಮೋಸ ದಿಂದ ಹಣ ತೆಗೆಯುವುದು, ಖರ್ಚುಗಳನ್ನು ತಪ್ಪಾಗಿ ವರ್ಗೀಕರಿಸುವುದು ಮತ್ತು ಲೆಕ್ಕಗಳ ಸಮನ್ವಯೀಕರಣ ಮಾಡದಿರುವುದು ಮುಂತಾದ ಕೈನಿಂದ ಕೆಲಸ ಮಾಡುವಾಗ ಇರುತ್ತಿದ್ದ ನ್ಯೂನತೆಯನ್ನು ತಪ್ಪಿಸುತ್ತಿದೆ. ಇದು ನಗದು ನಿರ್ವಹಣೆ ಮತ್ತು ಆಯವ್ಯಯ ನಿರ್ವಹಣೆಗೆ ಆಡಳಿತಕ್ಕೆ ಗಣನೀಯವಾಗಿ ಸಹಾಯ ಮಾಡಿದೆ.

110. 2001ರಲ್ಲಿ ಖಜಾನೆ ಯೋಜನೆಯನ್ನು ಜಾರಿಗೊಳಿಸಲಾದಂದಿನಿಂದ ವ್ಯಾಪಕ ಸಮಗ್ರ ಹಣಕಾಸು ನಿರ್ವಹಣೆಯ ವ್ಯವಸ್ಥೆಯಲ್ಲಿ ಸರ್ಕಾರದ ಕಾರ್ಯಕಾರಿ ಅಗತ್ಯಗಳು ಗಣನೀಯವಾಗಿ ಹೆಚ್ಚಿದೆ. ಆದಕಾರಣ ಸರ್ಕಾರವು ಖಜಾನೆ-2 ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಇದರಲ್ಲಿ ಹಿತಾಸಕ್ತಿದಾರ ಇಲಾಖೆ ಮತ್ತು ಖಜಾನೆ ತಕ್ಷಣ ಸಂಪರ್ಕ ಸಾಧಿಸಬಹುದಾಗಿದೆ. ಖಜಾನೆ-2 ಕಾರ್ಯಕ್ರಮದಲ್ಲಿ ಇರಿಸಿಕೊಂಡಿರುವ ಧೈಯಗಳಲ್ಲಿ ನಿಧಿಗಳ ಬಿಡುಗಡೆ ಮತ್ತು ಬಿಲ್ಲುಗಳ ಮಂಡನೆಗಾಗಿ ಆನ್ ಲೈನ್ ವ್ಯವಸ್ಥೆ ಅಳವಡಿಸುವುದು, ಶೇ. 90ರಷ್ಟು ಹಣ ಸಂದಾಯಗಳಿಗೆ ಇ.ಸಿ.ಎಸ್ ಹಣ ಸಂದಾಯ ತಂತ್ರಜ್ಞಾನ ಬಳಸಿಕೊಳ್ಳುವುದು, ಸ್ವೀಕೃತಿಗಳು, ಹಣ ಬಿಡುಗಡೆ, ಯೋಜನಾವಾರು ವೆಚ್ಚದ ವಿವರಗಳನ್ನು ಹಣಕಾಸು ನಿರ್ವಹಣೆಗಾಗಿ ಒದಗಿಸುವುದು, ರಾಜ್ಯದ ಲೆಕ್ಕಪತ್ರಗಳನ್ನು ಅತ್ಯಂತ ನಿಖರವಾಗಿ ತಯಾರಿಸುವುದು ಮತ್ತು ಎಂಐಎಸ್ ವರದಿಗಳನ್ನು ಹಾಗೂ ನಿರ್ಧಾರ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವುದು ಸೇರಿವೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಆರ್.ಎಫ್.ಪಿ.ಯನ್ನು ಕರೆದಿದ್ದು, ಸಂಗ್ರಹನಾ ಪ್ರಕ್ರಿಯೆಗಳು 3 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅಧ್ಯಾಯ 7

ಮಧ್ಯಮಾವಧಿ ವಿತ್ತೀಯ ಯೋಜನೆ ಮುನ್ನಂದಾಜುಗಳು

(ಕೆಎಫ್‌ಆರ್‌ಎ ಉಪಬಂಧಗಳನುಸಾರ, ಗೊತ್ತುಪಡಿಸಲಾದ ವಿತ್ತೀಯ ಸೂಚಕಗಳಿಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಮುಂದುವರಿಯುವ ಗುರಿಯನ್ನು ಕೆಳಕಂಡ ಕೋಷ್ಟಕದಲ್ಲಿ ತೋರಿಸಲಾಗಿದೆ)

	ಬಾಬುಗಳು	2009-10	2010-11	2010-11	2011-12	2012-13	2013-14	2014-15
		ಲೆಕ್ಕ	ಅಂದಾಜು	ಪೂ.ಅಂ	ಅಂದಾಜು	ಪ್ರಾಕ್ಷೇಪಣೆ	ಪ್ರಾಕ್ಷೇಪಣೆ	ಪ್ರಾಕ್ಷೇಪಣೆ
1	ರಾಜಸ್ವ ಸ್ವೀಕೃತಿಗಳು ಇದರಲ್ಲಿ	49156	53638	57783	66313	76358	87941	101293
(i)	ರಾಜ್ಯ ಒಡತನದ ತೆರಿಗೆ ರಾಜಸ್ವಗಳಿಂದ	30579	36228	38048	43817	50915	59153	68707
(ii)	ತೆರಿಗೆಯೇತರ ರಾಜಸ್ವಗಳು	3334	2820	3519	3675	4270	4961	5763
(iii)	ಕೇಂದ್ರದಿಂದ ದೊರೆಯುವ ಸಂಪನ್ಮೂಲಗಳು ಇದರಲ್ಲಿ							
	- ವರ್ಗಾವಣೆ	7360	9060	9310	10419	11930	13660	15640
	- ಅನುದಾನಗಳು	7883	5530	6906	8402	9242	10166	11183
2	ರಾಜಸ್ವ ವೆಚ್ಚ ಇದರಲ್ಲಿ	47537	53138	56190	65034	74888	84959	96630
(i)	ಬಡ್ಡಿ	5213	6316	5542	6950	7923	9032	10297
(ii)	ವೇತನಗಳು	10296	12576	12139	14942	18034	20559	23437
(iii)	ನಿವೃತ್ತಿ ವೇತನಗಳು	3408	4500	4297	5500	6570	7490	8538
(iv)	ಸಹಾಯಧನ (ಆಹಾರ, ಸಾರಿಗೆ, ವಸತಿ ಕೈಗಾರಿಕೆ ಮತ್ತು)	1806	1723	1956	1956	2152	2367	2603
(v)	ವಿದ್ಯುತ್ ಸಹಾಯಧನ	2341	2826	3693	4301	4731	5204	5725
(vi)	ಯುಎಲ್‌ಬಿಗಳಿಗೆ ವರ್ಗಾವಣೆ	2474	2885	2685	4343	4951	5694	6605
(vii)	ಒ ಮತ್ತು ಎಂ ಇದರಲ್ಲಿ							
	ಪ್ರಮುಖ ಒ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	675	676	756	700	753	809	870
	ಇತರೆ ಒ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಅರಣ್ಯ)	8088	10635	9989	12616	14193	15967	17963
(viii)	ಆಡಳಿತಾತ್ಮಕ ವೆಚ್ಚ	892	908	1008	1010	1086	1167	1255
(ix)	ಇತರೆ ರಾಜಸ್ವ ವೆಚ್ಚ	12344	10093	14125	12716	14496	16671	19338
3	ರಾಜಸ್ವ ಕೊರತೆ	1619	500	1593	1279	1470	2982	4663
4	ಬಂಡವಾಳ ಸ್ವೀಕೃತಿ (ಸಾಲೇತರ)	625	2903	330	2062	2000	1500	1500
5	ಬಂಡವಾಳ ಸಂಚಯ	13118	13111	13623	15822	18195	21107	24695
6	ವಿತ್ತೀಯ ಕೊರತೆ	10874	9708	11700	12481	14726	16625	18532
7	ಒಟ್ಟು ಬಚೆಟ್ ಸಾಲಗಳು	83482	89607	89713	101196	115922	132547	151079
8	ಸಾಲ ಸೇವೆಗಳು	7521	8779	8005	10063	10063	10063	10063
9	ಅಯವ್ಯಯೇತರ ಸಾಲಗಳು	3249	3249	3249	3249	3249	3249	3249
10	ಆಶ್ವಾಸನೆಗಳು	7203	8200	8200	9200	10200	11200	12200
11	ಸಂಚಿತ ಸಾಲ ಸಂಗ್ರಹಣೆ	86731	92856	92962	104445	119171	135796	154328
12	ಪ್ರಸಕ್ತ ದರಗಳಲ್ಲಿ ಜಿಎಸ್‌ಡಿಪಿ (2004-05)	335747	328312	380872	434270	497239	569339	651893
13	ಹಣದುಬ್ಬರ	4.0	5.0	5.0	6.0	6.0	6.0	6.0
14	ಜಿಎಸ್‌ಡಿಪಿಯ ವಾರ್ಷಿಕ ವಾಸ್ತವ ಬೆಳವಣಿಗೆ	5.8	8.0	8.0	8.5	8.5	8.5	8.5

	ಬಾಬುಗಳು	2009-10	2010-11	2010-11	2011-12	2012-13	2013-14	2014-15
		ಲೆಕ್ಕ	ಅಂದಾಜು	ಪೂ.ಅಂ	ಅಂದಾಜು	ಪ್ರಾಕ್ಷೇಪಣೆ	ಪ್ರಾಕ್ಷೇಪಣೆ	ಪ್ರಾಕ್ಷೇಪಣೆ
1	ರಾಜಸ್ವ ಸ್ವೀಕೃತಿಗಳು	14.64	16.34	15.17	15.27	15.36	15.45	15.54
	ಇದರಲ್ಲಿ							
(i)	ರಾಜ್ಯ ಒಡತನದ ತೆರಿಗೆ ರಾಜಸ್ವಗಳಿಂದ	9.11	11.03	9.99	10.09	10.24	10.39	10.54
(ii)	ತೆರಿಗೆಯೇತರ ರಾಜಸ್ವಗಳು	0.99	0.86	0.92	0.85	0.86	0.87	0.88
(iii)	ಕೇಂದ್ರದಿಂದ ದೊರೆಯುವ ಸಂಪನ್ಮೂಲಗಳು							
	ಇದರಲ್ಲಿ							
	- ವರ್ಗಾವಣೆ	2.19	2.76	2.44	2.40	2.40	2.40	2.40
	- ಅನುದಾನಗಳು	2.35	1.68	1.81	1.93	1.86	1.79	1.72
2	ರಾಜಸ್ವ ವೆಚ್ಚ	14.16	16.19	14.75	14.98	15.06	14.92	14.82
	ಇದರಲ್ಲಿ							
(i)	ಬಡ್ಡಿ	1.55	1.92	1.46	1.60	1.59	1.59	1.58
(ii)	ವೇತನಗಳು	3.07	3.83	3.19	3.44	3.63	3.61	3.60
(iii)	ನಿವೃತ್ತಿ ವೇತನಗಳು	1.02	1.37	1.13	1.27	1.32	1.32	1.31
(iv)	ಸಹಾಯಧನ (ಆಹಾರ,ಸಾರಿಗೆ, ವಸತಿ ಕೈಗಾರಿಕೆ ಮತ್ತು)	0.54	0.52	0.51	0.45	0.43	0.42	0.40
(v)	ವಿದ್ಯುತ್ ಸಹಾಯಧನ	0.70	0.86	0.97	0.99	0.95	0.91	0.88
(vi)	ಯುಎಲ್‌ಬಿಗಳಿಗೆ ವರ್ಗಾವಣೆ	0.74	0.88	0.70	1.00	1.00	1.00	1.01
(vii)	ಒ ಮತ್ತು ಎಂ ಇದರಲ್ಲಿ							
	ಪ್ರಮುಖ ಒ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	0.20	0.21	0.20	0.16	0.15	0.14	0.13
	ಇತರೆ ಒ ಮತ್ತು ಎಂ (ತಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಅರಣ್ಯ)	2.41	3.24	2.62	2.91	2.85	2.80	2.76
(viii)	ಆಡಳಿತಾತ್ಮಕ ವೆಚ್ಚ	0.27	0.28	0.26	0.23	0.22	0.21	0.19
(ix)	ಇತರೆ ರಾಜಸ್ವ ವೆಚ್ಚ	3.68	3.07	3.71	2.93	2.92	2.93	2.97
3	ರಾಜಸ್ವ ಕೊರತೆ	0.48	0.15	0.42	0.29	0.30	0.52	0.72
4	ಬಂಡವಾಳ ಸ್ವೀಕೃತಿ (ಸಾಲೇತರ)	0.19	0.88	0.09	0.47	0.40	0.26	0.23
5	ಬಂಡವಾಳ ಸಂಚಯ	3.91	3.99	3.58	3.64	3.66	3.71	3.79
6	ವಿತ್ತೀಯ ಕೊರತೆ	3.24	2.96	3.07	2.87	2.96	2.92	2.84
7	ಒಟ್ಟು ಬಜೆಟ್ ಸಾಲಗಳು	24.86	27.29	23.55	23.30	23.31	23.28	23.18
8	ಸಾಲ ಸೇವೆಗಳು	2.24	2.67	2.10	2.32	2.02	1.77	1.54
9	ಅಯವ್ಯಯೇತರ ಸಾಲಗಳು	0.97	0.99	0.85	0.75	0.65	0.57	0.50
10	ಆಶ್ವಾಸನೆಗಳು	2.15	2.50	2.15	2.12	2.05	1.97	1.87
11	ಸಂಚಿತ ಸಾಲ ಸಂಗ್ರಹಣೆ	25.83	28.28	24.41	24.05	23.97	23.85	23.67

111. ಮಧ್ಯಮಾವಧಿ ವಿತ್ತೀಯ ಯೋಜನೆ 2011-15 ಕ್ಕಾಗಿ ಮಾಡಲಾದ ಮುನ್ನಂದಾಜುಗಳಿಗಾಗಿನ ಊಹೆಗಳು ಈ ಮುಂದಿನಂತಿವೆ:

ರಾಜಸ್ವ ಜಮೆಗಳು

- (ಎ) ತೆರಿಗೆಯೇತರ ರಾಜಸ್ವಗಳಿಗಾಗಿ ಜಿಎಸ್‌ಡಿಪಿ ಮತ್ತು ತೆರಿಗೆಯ ಪ್ರಮಾಣದ ಅನುಪಾತವು ಪ್ರತಿ ವರ್ಷ ಶೇ.0.15 ರ ಪ್ರಮಾಣದಲ್ಲಿ ಬೆಳವಣಿಗೆಯಾಗುವಂತೆ ಯೋಜಿಸಲಾಗಿದೆ. 2011-12ರ ಆಯವ್ಯಯ ಅಂದಾಜಿನಲ್ಲಿ ಶೇ.10 ರ ಈಗಿರುವ ಸ್ವಂತ ತೆರಿಗೆ ಮತ್ತು ಜಿಎಸ್‌ಡಿಪಿ ಪ್ರಮಾಣವನ್ನು 2012-13, 2013-14 ಹಾಗೂ 2014-15 ರ ಸಾಲಿಗೆ ಕ್ರಮವಾಗಿ ಶೇ. 10.15, ಶೇ. 10.30 ಹಾಗೂ ಶೇ. 10.45 ಎಂದು ಯೋಜಿಸಲಾಗಿದೆ. ಇದರಿಂದ 2012-13, 2013-14 ಹಾಗೂ 2014-15 ರ ಸಾಲಿಗೆ ವರ್ಷದಿಂದ ವರ್ಷಕ್ಕೆ ಶೇ.16.2, ಶೇ.16.18 ಹಾಗೂ ಶೇ.16.15ರ ಪ್ರಮಾಣದಲ್ಲಿ ಬೆಳವಣಿಗೆಯಾಗಿ ಪರಿವರ್ತನೆಯಾಗುತ್ತದೆ.
- ಬಿ) ತೆರಿಗೆಯೇತರ ಜಮೆಗಳನ್ನು ಜಿಎಸ್‌ಡಿಪಿಯ ಶೇಕಡವಾರಂತೆ ತೆರಿಗೆಯೇತರ ರಾಜಸ್ವಗಳಿಗೆ ಅದೇ ಪ್ರಮಾಣದಲ್ಲಿ ವೃದ್ಧಿಗೊಳಿಸಲು ಯೋಜಿಸಲಾಗಿದೆ.
- ಸಿ) ಕೇಂದ್ರದಿಂದ ವರ್ಗಾವಣೆಯಾಗುವ ಪ್ರಾಪ್ತಿಗಳ ಬೆಳವಣಿಗೆ ದರವನ್ನು 2012-13, 2013-14 ಹಾಗೂ 2014-15 ರ ಸಾಲಿಗೆ ಪ್ರತಿವರ್ಷ ಜಿಎಸ್‌ಡಿಪಿಯ ನಾಮಿನಲ್ ಬೆಳವಣಿಗೆ ದರ ಶೇ.14.5 ರ ಪ್ರಮಾಣದಲ್ಲಿ ತೋರಿಸಲಾಗಿದೆ.
- ಡಿ) ಯೋಜನಾ ಆಯೋಗದ ಸಲಹೆ ಪ್ರಕಾರ ಕೇಂದ್ರದಿಂದ ಬರುವ ಅನುದಾನಗಳ ಬೆಳವಣಿಗೆಯ ಪ್ರಮಾಣವನ್ನು 2012-13, 2013-14 ಹಾಗೂ 2014-15 ರ ಸಾಲಿಗೆ ಪ್ರತಿವರ್ಷ ಶೇ.10 ರಂತೆ ತೋರಿಸಲಾಗಿದೆ.

ರಾಜಸ್ವ ವೆಚ್ಚ

- ಎ) ಬಡ್ಡಿ ವೆಚ್ಚವನ್ನು, ಪ್ರತಿ ವರ್ಷಕ್ಕೂ ಹೆಚ್ಚಿಸಿದ ವಿತ್ತೀಯ ಕೊರತೆಗನುಗುಣವಾಗಿ ವೃದ್ಧಿಗೊಳಿಸಲು ಯೋಜಿಸಲಾಗಿದೆ. ಶೇ.8 ರ ಪ್ರಮಾಣದಲ್ಲಿ ನಿಧಿಗಳ ಬಡ್ಡಿವೆಚ್ಚದ ಸರಾಸರಿ ವೆಚ್ಚವನ್ನು ಸಾಧಿಸಲು ಊಹಿಸಲಾಗಿದೆ.
- ಬಿ) ವೇತನ ಮತ್ತು ನಿವೃತ್ತಿವೇತನಗಳಿಗಾಗಿನ ವೆಚ್ಚವನ್ನು 2012-13, 2013-14 ಮತ್ತು 2014-15 ನೇ ಸಾಲಿಗೆ ಶೇ. 14ರ ಪ್ರಮಾಣದಲ್ಲಿ ವೃದ್ಧಿಗೊಳಿಸಲು ನೌಕರರ ವೇತನ ಪರಿಷ್ಕರಣೆ, ಸಲುವಾಗಿ ನೌಕರರ ವೇತನಗಳಿಗಾಗಿ 1000 ಕೋಟಿ ರೂಪಾಯಿ, ನಿವೃತ್ತಿ ವೇತನದಾರರಿಗೆ

300 ಕೋಟಿ ರೂಪಾಯಿಗಳ ಹೆಚ್ಚುವರಿ ಹಣದ ಏರ್ಪಾಡನ್ನು 2012-13 ನೇ ಸಾಲಿನ ನಿರೀಕ್ಷಿತ ವೆಚ್ಚದಲ್ಲಿ ಮಾಡಲಾಗಿದೆ.

- ಸಿ) ಸಬ್ಸಿಡಿಗಳ ಮೇಲಿನ (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ ಇತರೆ) ವೆಚ್ಚವು 2012-13, 2013-14 ಮತ್ತು 2014-15 ನೇ ಸಾಲಿಗೆ ಪ್ರತಿವರ್ಷ ಶೇ. 10 ರ ಪ್ರಮಾಣದಲ್ಲಿ ವೃದ್ಧಿಗೊಳ್ಳುವುದಾಗಿ ಯೋಜಿಸಲಾಗಿದೆ.
- ಡಿ) ವಿದ್ಯುಚ್ಛಕ್ತಿಗಾಗಿನ ವೆಚ್ಚವು 2012-13, 2013-14 ಮತ್ತು 2014-15 ನೇ ಸಾಲಿಗೆ ಪ್ರತಿವರ್ಷ ಶೇ. 10 ರ ಪ್ರಮಾಣದಲ್ಲಿ ವೃದ್ಧಿಗೊಳ್ಳುವುದಾಗಿ ಯೋಜಿಸಲಾಗಿದೆ.
- ಇ) ಪಂಚಾಯತ್ ರಾಜ್ ಸಂಸ್ಥೆಗಳ ಹಣಕಾಸು ಪಾಪ್ತಿಯು ಸ್ವಂತ ತೆರಿಗೆ ರಾಜಸ್ವಗಳ ವೃದ್ಧಿಯ ಪ್ರಮಾಣದಲ್ಲಿ ವೃದ್ಧಿಗೊಳಿಸುವುದಾಗಿ ಯೋಜಿಸಲಾಗಿದೆ.
- ಎಫ್) ಭಾರಿ ಕಾರ್ಯಚರಣೆ ಮತ್ತು ನಿರ್ವಹಣೆಗಾಗಿನ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ) ವೆಚ್ಚವು 2012-13, 2013-14 ಮತ್ತು 2014-15 ನೇ ಸಾಲಿಗೆ ಪ್ರತಿವರ್ಷ ಶೇ. 7.5 ರ ಪ್ರಮಾಣದಲ್ಲಿ ವೃದ್ಧಿಗೊಳ್ಳುವುದಾಗಿ ಯೋಜಿಸಲಾಗಿದೆ.
- ಜಿ) ಇತರೆ ಕಾರ್ಯಚರಣೆ ಮತ್ತು ನಿರ್ವಹಣೆಗಾಗಿನ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ ಮತ್ತು ಅರಣ್ಯ) ವೆಚ್ಚವು 2012-13, 2013-14 ಮತ್ತು 2014-15 ನೇ ಸಾಲಿಗೆ ಪ್ರತಿವರ್ಷ ಶೇ. 12.50 ರ ಪ್ರಮಾಣದಲ್ಲಿ ವೃದ್ಧಿಗೊಳ್ಳುವುದಾಗಿ ಯೋಜಿಸಲಾಗಿದೆ.
- ಹೆಚ್) ಆಡಳಿತಾತ್ಮಕ ವೆಚ್ಚವು ಮತ್ತು ಇತರೆ ರಾಜಸ್ವ ವೆಚ್ಚವು 2012-13, 2013-14 ಮತ್ತು 2014-15 ನೇ ಸಾಲಿಗೆ ಶೇ.7.50 ರ ಪ್ರಮಾಣದಲ್ಲಿ ವೃದ್ಧಿಗೊಳ್ಳುವುದಾಗಿ ಯೋಜಿಸಲಾಗಿದೆ.
- ಐ) ಇತರೆ ರಾಜಸ್ವ ವೆಚ್ಚವು 2012-13, 2013-14 ಮತ್ತು 2014-15 ನೇ ಸಾಲಿಗೆ ಕ್ರಮವಾಗಿ ಶೇ.14, ಶೇ.15 ಮತ್ತು ಶೇ.16 ರ ಪ್ರಮಾಣದಲ್ಲಿ ವೃದ್ಧಿಗೊಳಿಸುವುದಾಗಿ ಯೋಜಿಸಲಾಗಿದೆ.

ಬಂಡವಾಳ ಸ್ವೀಕೃತಿಗಳು ಮತ್ತು ಬಂಡವಾಳ ರಚನೆ ಮೇಲಿನ ವೆಚ್ಚ

- ಎ) ಋಣಯೇತರ ಬಂಡವಾಳ ಸ್ವೀಕೃತಿಗಳನ್ನು ನಿರುಪಾದಿಕ ಅಂಕಿಸಂಖ್ಯೆಗಳಲ್ಲಿ ಸ್ಥಿರಗೊಳಿಸಲಾಗಿದೆ. 2011-12 ರ ಆಯವ್ಯಯ ಅಂದಾಜುಗಳ ಸಾಲಿನಲ್ಲಿ 2062 ಕೋಟಿ ರೂಪಾಯಿಗಳ ಋಣಯೇತರ ಬಂಡವಾಳ ಸ್ವೀಕೃತಿಗಳೊಂದಿಗೆ 2012-13, 2013-14 ಮತ್ತು 2014-15 ನೇ ಸಾಲಿಗೆ ಕ್ರಮವಾಗಿ 2000 ಕೋಟಿ ರೂ. 1500 ಕೋಟಿ ರೂ. ಮತ್ತು 1500 ಕೋಟಿ ರೂ. ಗಳೆಂದು ಯೋಜಿಸಲಾಗಿದೆ.

- ಬಿ) ಜಿ.ಎಸ್.ಡಿ.ಪಿ. ಮೇಲಿನ ಬಂಡವಾಳ ರಚನೆಗಾಗಿನ ವೆಚ್ಚದ ಶೇಕಡವಾರು ಪಾಲನ್ನು ನಾಮಿನಲ್ ಜಿ.ಎಸ್.ಡಿ.ಪಿ. ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಗೊಳಿಸುವ ನಿಟ್ಟಿನಲ್ಲಿ 2012-13, 2013-14 ಮತ್ತು 2014-15 ನೇ ಸಾಲಿಗೆ ಕ್ರಮವಾಗಿ ಶೇ.15, ಶೇ.16 ಮತ್ತು ಶೇ.17 ರ ಪ್ರಮಾಣದಲ್ಲಿ ವೃದ್ಧಿಗೊಳಿಸುವುದಾಗಿ ಯೋಜಿಸಲಾಗಿದೆ.

ಹಣದುಬ್ಬರ ಮತ್ತು ಜಿಎಸ್‌ಡಿಪಿ

- ಎ) ಹಣದುಬ್ಬರ ಪ್ರಮಾಣವು 2012-13, 2013-14 ಮತ್ತು 2014-15 ನೇ ಸಾಲಿಗೆ ಶೇ.6 ರಂತೆ ಯೋಜಿಸಲಾಗಿದೆ.
- ಬಿ) 13ನೇ ಹಣಕಾಸು ಆಯೋಗದ ಅಂದಾಜುಗಳ ಆಧಾರದ ಮೇಲೆ 2012-13, 2013-14 ಮತ್ತು 2014-15 ನೇ ಸಾಲಿಗೆ ನಾಮಿನಲ್ ಜಿ.ಎಸ್.ಡಿ.ಪಿ.ಯು ಪ್ರತಿವರ್ಷ ಶೇ.14.5 ರ ಪ್ರಮಾಣದಲ್ಲಿ ವೃದ್ಧಿಗೊಳಿಸುವುದಾಗಿ ಯೋಜಿಸಲಾಗಿದೆ.